

Bahá'í Prayers Kannada

Kannada

174 prayers

Additional Prayers Revealed by 'Abdu'l Bahá

AB00559

ನನನ ಪರಭುವೇ ನನನ ಪರಭುವೇ! ಈ ನಿನನ ದೇನ ಸೇವಕಿಯನನು ವೆಶೇಷವಾದ ಕೃಪೆಯಿಂದ ನಿಗರಹೆಸೆಡೆದಕಕಾಗೆ ನಾನು ನಿನನನನು ಕೊಂಡಾಡುತೆಡೆದೇನೆ ಮತತು ಕೃತಜ್ಞತೆಗಳನನರಪೆಸುತೆಡೆದೇನೆ. ನಿನನ ಈ ಸೆರೆಯಾಳು ನಿನನಲಲಿ ಪರಾರಥಿಸುತೆಡೆದಾಳೆ, ಬಿನನವೆಸುತೆಡೆದಾಳೆ. ಏಕೆಂದರೆ, ನಿಜವಾಗಿಯೂ ನೀನು ಆಕೆಯನನು ನಿನನ ವೆಶದವಾದ ಸಾಮರಾಜ್ಯದತತ ಮಾರಗದರಶನ ನೀಡಿರುವೆ, ಈ ಕಷಣಿಕ ಪರಪಂಚದಲಲಿ ನಿನನ ಉತಕೃಷೆಟವಾದ ಕರೆಯನನು ಅಲಿಸುವಂತೆ ಮಾಡಿರುವೆ. ಎಲಲಾ ವಸತುಗಳ ಮೇಲೂ ನಿನನ ಜಯಪರದ ಪರಭುತವವನನು ಸಾರುವ ನಿನನ ಚಿನಹೆಗಳನನು ನೋಡುವಂತೆ ಮಾಡಿರುವೆ. ಓ ನನನ ಪರಭುವೇ, ನನನ ಗರಭದಲಲಿರುಮದನನು ನಿನಗಾಗಿ ಸಮರಪೆಸುವೆ ಬಳಿಕ ಅದು ನಿನನ ಶಿಕಷಣದ ಪಾರುಪತಯದಲಲಿ ಬೆಳೆದು ವೆಕಾಸಗೊಳೆಳುವಂತಹ; ನಿನನ ಕೃಪೆ ಮತತು ನಿನನ ಔದಾರೆಯದೆಂದ ನಿನನ ಸಾಮರಾಜ್ಯದಲಲಿ ಅದನನೊಂದು ಪರಶಂಸಾರಹ ಹಾಗೂ ಭಾಗೆಯಶಾಲೆ ಮಗುವಾಗುವಂತೆ ಕಾರಣನಾಗು. ನಿಜವಾಗಿಯೂ ನೀನು ಕೃಪಾಳು ನಿಜವಾಗಿಯೂ, ನೀನು ವೆಶೇಷಾನುಗರಹ ಪರದಾಯಕ ಪರಭುವಾಗೆರುವೆ. -

Also in: az, en, iba, ja, lo, lv, mi, th, uk, zh-Hans

AB09794CHI

. ಓ ದಯಾಮಯೆಯಾದ ಪರಭುವೇ! ನಾನೊಂದು ಚಿಕಕ ಮಗು. ದೈವೇ ಸಾಮರಾಜ್ಯದಲಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಾಪಂಚಿಕದವನಾಗೆರುವೆ. ನನನನನು ಸೆವರಗಿಯದವನನನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗೆರುವಂತೆ ಮಾಡು; ಮಜಬಾಗೆರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡು; ಭೌತಿಕ, ನನನನನು ಧಾರಮೆಕನನನಾಗಿಸು ಹಾಗೂ ನಾನು ನಿನನ ಅಪರಮೆತ ಔದಾರೆಯಗಳನನು ಪರಕಟಿಸುವಂತೆ ದಯಪಾಲಿಸು, ನೀನು ಬಲಾಡೆಯ, ಎಲಲವನನೂ ಪರೇತಿಸುವವ.

Also in: af, az, az, ca, ca, cs, de, el, el, en, en, en, es, et, fa, fi, fj, fr, fy, ht, hu, hz, id, it, ja, ja, kl, ko, ksd, lv, mg, ml, mn, mt, nl, no, pl, pt, pt, ro, ru, sk, srn, vi

BH05450

ಓ ನನನ ಪರಮಾತಮನೇ, ನಿನನ ಕೃಪೆಯಿಂದ ನಾನಿಂದ ಪರಾತಃಕಾಲ ಎಚೆಚೆತೆಡೆದೇನೆ. ನಿನನಲಲಿ ಪೂರಣ ವೆಶವಾಸವನನಿಟೆಟು ಮನೆಯೆಂದ ತೆರಳೆಡೆದೇನೆ. ನಿನನ ಆಶರಯಕಕೆ ಅಧೀನನೂ ಹೌದು. ಅಂದ ಮೇಲೆ ನಿನನ ಕರುಣಿಯ ಸೆವರಗವನನು ನನಗೆ ಅನುಗರಹೆಸು. ನಿನನ ಕಡೆಯೆಂದ ಆಶೀರವಾದ ಹೊರಹೊಮೆಮಲೆ. ನಿನನ ರಕಷಣಿಗೆ ನಾನು ಒಪೆಪೆಸಿಕೊಂಡಿರುವೆನು. ನಿನನ ರಕಷಣಿಯೆಂದ, ನಾನು ಮನೆಯೆಂದ ಹೇಗೆ ಸುರಕಷಿತವಗೆ ಹೊರಬಂದೆನೋ ಅದೇ ಬಗೆಯಾಗಿ ನನನ ಚಿಂತನೆಯನನಲಲಾ ನಿನನಲಲಿಯೇ ದೃಢವಾಗಿ ನೆಟೆಟು ಮನೆಯನನು ಸುಖವಾಗಿ ಸೆರುವಂತೆ ಮಾಡು. ಹೋಲಿಕೆಗೆ ಅತೇತನಾಗೆರುವ, ಏಕಮಾತರ ಸರವಜ್ಞ ಹಾಗೂ ಸಕಲ ಗುಣಸಂಪನನನಾದ ದೇವರು ನೀನಲಲದೆ ಮತತೆಯಾರೂ ಇಲಲ.

Also in: ko, ko, mn, sm, sm, zh-Hans, zh-Hant

Additional Prayers Revealed by Bahá'u'lláh

AB03082

*(ಅಬ್ದುಲ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರಥನೆ ಇದು. ಏಕಾಂತವಾಗಿಯೂ ಈ ಪರಾರಥನೆಯನನು ಸಲಿಸುವುದುಂಟು ಅಬ್ದುಲ ಬಹಾ ಹೇಗೆ ಹೇಳಿಡೆದಾರೆ: *“ಯಾರು ಈ ಪರಾರಥನೆಯನನು ನಮರತೆಯೆಂದಲು ನೆಷೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತತು ಹರಷವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೇತು.”*)

ಅವನು ಅಖಂಡ ಪುಣ್ಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಣೀರು ಸುರಿಸುತತಾ ನೆನನತತ ನನನ ಕೈಗಳನನು ಜೋಡಿಸಿ, ನೆನನ ಪಾದಧೂಳಿಯಿಂದ ನನನ ಮುಖವನನು ಲೇಪಿಸಿಕೊಂಡು ಪರಾರ್ಥಿಸಿಕೊಳ್ಳುವವನಾಗಿದೇನೆ. ಸರವ ಪರಜ್ಞಾತೆ ಹಾಗೂ ಮಹಿಮೆಯನನು ಸತುತಿಸುತತಾ ನಿಂತಿದೇನೆ. ನೆನನ ದವಾರದ ಮುಂದೆ ನಮರತೆ ಹಾಗೂ ವಿನೀತಭಾವದಿಂದ ನಿಂತಿರುವ ನೆನನ ಸೇವಕನನನು ದಯಾಮಯ ದೃಷ್ಟಿಯಿಂದ ಕಾಣು. ನೆನನ ಅನಂತ ಕಾರುಣ್ಯದ ಸಾಗರದಲಿ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನೆನನ ಸೇವಕ. ದಾಸ್ಯಭಾವದಿಂದ ನೆನನ ಸೆರೆಯಾಳಾಗಿ ಮೂರೆಯೆಡುತತಿದೇನೆ. ನೆನನಲಿಯಿಂದ ನೆನನಲಿ ಪರಾರ್ಥಿಸುತತಿದೇನೆ. ನೆನನಲಿ ಪೂರಣ ವೆಶವಾಸವನನಿಟಿಟು, ನೆನನ ಮುಂದೆ ಕಣಣೀರು ಸುರಿಸುತತಾ ಕೋರುತತಾ ಬೀಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನೆನಗೆ ಪರೀತಿಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನೆನನ ಸೇವೆಗಾಗಿ ಶಕತಿ ಬಲಪಡಿಸು. ನೆನನನನು ಗೌರವಿಸುವಲಿ ನನನ ದೃಷ್ಟಿಯನನು ಬೆಳಗಿಸು. ಶೋಭಾಯಮಾನವಾದ ನೆನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸವಾರ್ಥರಹಿತನಾಗಿರಲು ಸಹಾಯ ನೀಡು. ನೆನನ ಸವರಗ ಸದೃಶವಾದ ಪರವೇಶ ದವಾರದಲಿ ನೆನನವಾರ್ಥ ಬುಡೆಯಿಂದ ಇರುವಂತೆ ಅವಕಾಶ ಕಲಪಿಸು. ನೆನನ ಪವಿತರ ಪರಿಸರದಲಿ ಎಲಲ ವಸತುಗಳಿಂದಲು ಅಲಿಪತನಾಗಿರುವಂತೆ ಮಾಡು. ಸವಾಮೆಯೇ, ಸವಾರ್ಥದಿಂದ ಅತೀತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲಿ ನನನನನು ಮುಳುಗಿಸು. ನೆನನ ಪರೀತಿಪಾತರರ ಮಾರಗದಲಿನ ಧೂಳನನಾಗಿ ನನನನನು ಮಾಡು. ವೈಭವ ಮೇರುವೆನ ಓ ಪರಭುವೇ, ನೆನನ ವೆಶವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರಪಿಸುವಂತೆ ಒತತಾಸೆ ನೀಡು. ಈ ಪರಾರ್ಥನೆಯಿಂದ ಉಷ್ಣ ಕಾಲದಲಿ ಮತತು ರಾತರಿಯಲಿ ನೆನನ ಸೇವಕ ನೆನನನನು ಅರಸುತತಿದೇನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಆನಂದದಿಂದ ಉಜಿಬುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತೆವಂತನಾಗಿ ನೆನನ ಹಾಗೂ ನೆನನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನಿ, ದಯಾಪರ ಉದಾರಿ ಘನತೆವಿತತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, es, et, fa, fi, ht, hu, hy, iba, id, is, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

Aid and Assistance

BH00662FLO

ಓ ನನನ ಪರಮಾತಮನೇ! ನೆನನ ಖಯಾತಿಯ ನಾಮದಿಂದ ನಾನು ನೆನನಲಿ ಪರಾರ್ಥಿಸುಮದೆಟ್ಟಿ, ನೆನನ ಸೇವಕರ ವೆಚಾರಗಳಲಿ ಏಳಿಗೆಯನನುಂಟುಮಾಡು; ನೆನನ ಪರದೇಶಗಳು ಅಭಿವೃದ್ಧಿಗೊಳ್ಳುವಂತೆ ಮಾಡು; ವಾಸತವವಾಗಿ ಜಗತತಿನ ಎಲಲ ವಸತುಗಳ ಮೇಲೂ ನೆನಗೆ ಪರಮಾಧಿಕಾರ ಉಂಟು.

Also in: ar, be, bi, bn, bs, ch, cnr, cy, da, de, diu, en, es, fi, fr, gil, ho, ht, hu, is, kl, lt, lv, ml, ne, no, pt, ro, ru, sk, sm, sne, sne, sne, sne, sne, sne, sne, sq, sv, tl

BH00438

ನನನ ದೇವರೇ, ನನನ ಆರಾಧಯನೇ, ನನನ ದೊರೆಯೇ, ನನನ ಆಕಾಂಕ್ಷೆಯೇ! ಯಾವ ನಾಲಿಗೆ ತನನ ಕೃತಜ್ಞಾತೆಗಳನನು ನೆನಗೆ ಅರಪಿಸಬಲದಾಗಿದೆ? ನಾನು ಅಲಕಷೆಯನಾಗಿದೆ ನೆನು ನನನನನು ಎಚ್ಚರಗೊಳಿಸಿದೆಯೇ ನಾನು ನೆನನಿಂದ ವೆಮುಖನಾಗಿದೆ, ನಾನು ನೆನನತತ ತಿರುಗುವಂತೆ ನೆನು ನನಗೆ ಉದಾರವಾಗಿ ಸಹಕರಿಸಿದೆಯೇ. ನಾನೊಬ್ಬ ನಿರಜೀವಿಯಂತಿದೆ ನೆನು ಜೀವಜಲದಿಂದ ನನನಲಿ ಜೀವ ತುಂಬಿದೆಯೇ. ನಾನು ಬಾಡಿ ಹೋಗಿದೆ, ಸರವ ಕೃಪಾಳುವಿನ ಲೇಖನಿಯಿಂದ ಹರೆದು ಬಂದಿರುವ ನೆನನ ವಾಣಿಯ ಸವರಗೇಯ ಝರಿಯಿಂದ ನೆನು ನನನನನು ಪುನರುಜೀವಿತಗೊಳಿಸಿದೆಯೇ. ಓ ದೆವಿಯಾನುಗರಹವೇ! ಸಕಲ ಸೃಷ್ಟಿಯೂ ನೆನನ ಉದಾರತೆಯಿಂದ ಉತಪನನವಾಗಿರುಮದು! ನೆನನ ಔದಾರಿಯದ ಜಲದಿಂದ ಅದನನು ವಂಚಿತವನನಾಗಿಸಬೇಡ, ಅಣಿಟು ಮಾತರವಲಲ, ನೆನನ ಕರುಣಾ ಸಾಗರದಿಂದ ಅದನನು ತಡೆಹಿಡಿಯಲೂ ಬೇಡ.

ಎಲಲಾ ಸಮಯದಲಲೂ ಮತತು ಎಲಲಾ ಸೆಥೆತೆಗಳಲಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನೆನೆನ ದೈವೇ ಉದಾರತೆಯ ಸೆವರೆಗದಿಂದ ನೆನೆನ ಪುರಾತನ ಅನುಗರಹವನೆನು ಕೋರುವಂತೆ ನಾನು ನೆನೆನಲೆ ಮೂರೆಯೆಡುತತೇನೆ. ನೆನು, ಸತಯವಾಗಿಯೂ, ಔದಾರೆಯದ ಪೆರಭು ಹಾಗೂ ಚಿರಂತನ ಸಾಮರಾಜಯದ ಸಾರವಭೂಮನಾಗಿರುವೆ.

Also in: af, az, bg, bi, bs, ca, ceb, de, el, en, es, et, fr, gil, hi, ho, hr, ht, iba, is, it, kl, ky, lv, ml, mn, ne, nl, pl, pt, ro, ru, sk, sl, sl, sne, sq, sv, ta, th, tl, tvl, uk, ur, vi, zh-Hans, zh-Hans

AB00204PIT

ಓ ದೈವೇ ಅನುಗರಹವೇ, ದಯಾಪಾತರರು ನಾಮ, ದಯಪಾಲಿಸು ನೆನೆನ ನೆರವನೆನು ನೆಲೆಯೆಲದ ಸಂಚಾರಿಗಳು, ನೆಡು ನೆನೆನ ಆಶರಯವನೆನು; ಚದುರೆದವರು, ಒಂದು ಗೂಡೆಸು ನಮಮನೆನು; ದಾರಿ ತಪೆದವರು, ಸೇರಿಸು ನೆನೆನೆಗೆ ನಮಮನೆನು; ವಂಚಿತರು; ಅನುಗರಹೆಸು ನಮಮ ಮೇಲೆ ನಮಮ ಪಾಲಿನ ಒಂದು ಭಾಗವನೆನು; ಬಾಯಾರಿದವರು, ಜೀವ ಜಲ ಚಿಲುಮೆಯತತ ನಡೆಸು ನಮಮನೆನು; ದುರಬಲರು, ನೆನೆನ ಧರಮದ ಸಹಾಯಕರಾಗುವಂತೆಯೂ, ಮಾರಗ ದರಶನದ ಹಾದಿಯಲೆ ನಮಮನೆನು ನಾವೇ ತಯಾಗ ಜೀವಿಯನೆನಾಗಿ ಅರಪಿಸುವಂತೆಯೂ ನಾಮ ಎಡೆದೇಳುವಂತೆ ನಮಮನೆನು ಬಲಪಡೆಸು.

Also in: bs, el, en, es, eu, hu, hy, is, lg, mg, pt, sne, sq

AB00001ABI

*(ಅಧ್ಯಯಾತಮಕೆ ಸಭೆಗೆ ಸೆವೀಕಾರಾಹ, ಕೊನೇ ಪಕಷ ಇಬಬರು ಸಾಕೆಗಳ ಸಮಕಷಮದಲೆ ವೈಯುಕತಿಕವಾಗಿ ವಧು ಮತತು ವರ ಇಬಬರೂ ಕೆತಾಜಿ-ಇ-ಅಕದಾಸೆ ಗೆರಂಥದಲೆ ಗೊತತು ಪಡೆಸಿರುವ ಹೇಳಬೇಕಾದ ವೆವಾಹದ ವೆಧೆವತತಾದ ಪೆರತೆಜ್ಜಾ ಶಲೋಕಮ ಈ ರೇತೆಯೆದೆ “ನಾವೆಲರೂ, ನೆಶಚಯವಾಗಿಯೂ, ದೇವರ ಇಚೆಗೆ ಬಡೆಧರಾಗಿರುವೆಮ.”)

ಓ ನನೆನ ಸೆವಾಮೆಯೇ, ನೆನು ಮಹೆಮಾನೆವೆತ, ನೆನೆನ ಕೃಪಾಶರಯದಲೆ ನೆನೆನ ಈ ಸೇವಕ ಮತತು ನೆನೆನ ಸೇವಕೆ ಕಲೆತೆದಾರೆ. ನೆನೆನ ಉಪಕಾರ ಹಾಗೂ ಔದಾರೆಯದಿಂದ ಒಂದುಗೂಡೆದಾರೆ. ಓ ಪೆರಭುವೇ, ಈ ನೆನೆನ ಪೆರಪಂಚದಲೆ ಮತತು ರಾಜಯದಲೆ ಅವರೆಗೆ ಸಹಾಯನೇಡು. ನೆನೆನ ದಯೆ ಮತತು ಕರುಣಿಯ ಮೂಲಕ ಅವರೆಗೆ ಎಲಲ ಒಳೆಯದಾಗಲೆಂದು ಹರಸು. ನೆನೆನ ಸೇವೆಯಲೆ ನೆರತರಾಗುವಂತೆ ಅನುಗರಹೆಸು. ಈ ಸೇವೆಯಲೆ ನೆರವಾಗು. ನೆನೆನ ಪೆರಪಂಚದಲೆ ನೆನೆನ ಫಯಾತೆಯ ಸಂಜ್ಜೆಯಂತೆ ಅವರನೆನು ನಡೆಸು. ಈ ಪೆರಪಂಚದಲೆ ಹಾಗೂ ಮುಂದಿನ ಪೆರಪಂಚದಲೆ ಎಣೆಯೆಲದಿರುವ ನೆನೆನ ಅನುಗರಹದಿಂದ ಅವರನೆನು ರಕೆಷೆಸು. ನೆನೆನ ಕೃಪಾ ಸಾಮರಾಜಯದತತ ವೆನೇತರಾಗಿ ನೆನೆನೊಂದಿಗೆ ಬೆರೆಯಲು ಬೇಡುತೆಡೆದಾರೆ. ನೆಜಕಕೂ ಅವರು ನೆನೆನ ಆಜ್ಜಿಗೆ ಬಡೆಧರಾಗಿ ವೆವಾಹವಾಗೆದಾರೆ. ಕಾಲದ ಅಂತಯದವರೆಗೂ ಅವರು ಮಧುರ ಹಾಗೂ ಐಕಯತೆಯ ಸೂಚಕವಾಗಿರುವಂತೆ ದಯೆ ನೇಡು. ಸತಯಕಕೂ ನೆನು ಅನಂತ, ಸರವಪೆಯಪೆತ ಮತತು ಪೆರಬಲ.

Also in: am, da, is, it, kl, mg, pt, sv

America

ABU0268AME

ಯಾರು ಸನೆಮಾರೆಗದಿಂದ ದೂರವಾಗಿರುವರೋ ಅವರು ನೆಯಾಯ ಮತತು ಒಳೆಯ ಮನಸೆನೆನವರಾಗಲು ಉದಾರವಾಗಿ ಸಹಾಯ ಮಾಡೆಂದೂ ಹಾಗೂ ಯಾಮದರೆಂದ ಅವರು ಅಲಕಷೆಯರಾಗಿರುವರೋ ಅದರ ಬಗೆಗೆ ಅವರೆಗೆ ಅರಿವನೆನುಂಟು ಮಾಡೆಂದೂ ನಾಮ ದೇವರಲೆ ಪೆರಾಥೆಸುವೆಮ. ಆತನು ಸತಯವಾಗಿಯೂ ಸರವ ಉದಾರಿಯೂ, ಅತೆ ಕೊಡುಗೈದಾನಿಯೂ ಆಗಿರುವನು. ಓ ನನೆನ ಪೆರಭುವೇ, ನೆನೆನ ಸೇವಕರನೆನು ನೆನೆನ ಕೃಪಾಕಟಾಕಷದ ಡೆವಾರದಿಂದ ಬಹೆಷಕರೆಸದಿರು ಮತತು ನೆನೆನ ಸಮಮುಖದಿಂದ ಅವರನೆನು ಹೊರದೂಡದಿರು. ಅಪೆರಯೋಜಕ ಘನವಾದ ಭರವೆಯನೆನು ಹೋಗಲಾಡಿಸುವಂತೆ ಹಾಗೂ ವೆಯರೆಥ ಕಲಿಪನೆಗಳ ಮತತು ಆಸೆಯ ಮುಸುಕನೆನು ಹರೆದು ಹಾಕುವಂತೆ ಅವರೆಗೆ ಸಹಾಯ ನೇಡು. ನೆಜವಾಗಿಯೂ, ನೆನು ಸರವೋನೆನತವಾಗಿರುವೆ. ಸರವಶಕತನೂ, ಕೃಪಾಳುಮೂ ಆದ

ನೇನಲಲದೆ ಬೇರೆ ದೇವರೆಲಲ.

Also in: az, bi, de, en, es, es, hu, ja, mt, sne, tvl, uk, ur

Bahá'í Reference Library

BH01313NAM

*“ಉಪಶಮನಕೆಕಾಗಿ ಕೋರಿ ಸಾಕಷಾತಕರಿಸಲಪಟಿಟ ಪರಾರಥನೆಗಳು ಶಾರೀರಿಕ ಹಾಗೂ ಆಧ್ಯಾತ್ಮಿಕ ಉಪಶಮನಗಳೆರಡಕ್ಕೂ ಅನವಯವಾಗುತ್ತವೆ. ಆಡದರೆಂದ, ಆತಮ ಹಾಗೂ ಶರೀರ ಎರಡರ ಉಪಶಮನಕೆಕಾಗಿ ಅಮಗಳನೆನು ಪಲಿಸೆರಿ. . . .”

ನೆನೆನ ಹೆಸರೇ ನನೆನ ಗುಣಕಾರಿ, ಓ ನನೆನ ದೇವರೇ, ಮತತು ನೆನೆನ ಸಮರಣಿಯೇ ನನೆನ ಚಿಕಿತೆಸೆ, ನೆನೆನ ಸಾಮೇಪೆಯವೇ ನನೆನ ಭರವಸೆ, ಮತತು ನೆನೆನ ಬಗೆಗೆ ಪರೀತಿಯೇ ನನೆನ ಒಡನಾಡಿ. ನೆನೆನ ಕರುಣಿ ನನೆನ ರೋಗ ನೆವಾರಕ ಮತತು ಈ ಜಗತತು ಹಾಗೂ ಮುಂಬರುವ ಜಗತತುಗಳೆರಡರಲಿಯೂ ನನೆನ ಕಷಿಟರಲಿ ಸಹಾಯಕಾರಿ. ನೆನು ಸತೆಯವಾಗಿಯೂ, ಸರವ ಉದಾರಿ, ಸರವಶರುತ, ಸರವಜಿಇ.

Also in: af, ar, az, be, bg, bi, bla, bla, bn, bs, ca, ceb, ch, chn, cnr, co, cs, cy, da, dak, de, dgz, dih, diu, en, eo, es, et, eu, fa, fi, fj, fo, fo, fr, fy, ha, haw, hi, hr, ht, hu, hu, hur, hur, hy, hz, hz, iba, id, ik, is, it, ja, kgf, kl, ko, ksd, ky, lb, lg, lkt, lo, lt, lv, med, meu, mg, mi, ml, mn, moh, moh, mr, ms, mt, nal, naq, naq, ne, nl, no, nv, nv, ny, pl, pt, ro, ru, sk, sl, sq, sr, srn, srn, srn, st, sv, sw, ta, ta, te, th, th, th, th, th, th, tk, tl, uk, ur, zh-Hans, zh-Hant

Tablets of the Divine Plan

AB00094WEA

ಓ ಸವಾಮೆಯೇ, ಇದೊಂದು ರೆಕೆಕೆ ಮುರಿದಹಕೆಕೆ, ಅದರ ಹಾರಾಟ ಬಲು ನೆಧಾನ. ಸುಖ ಸಂಪತೆತೆನ ಶಿಖರ ಮತತು ಮುಕೆತಿಯತೆತ ಹಾರಾಡಲು ಸಹಾಯ ನೇಡು. ಅತೆಯಂತ ಆನಂದ ಹಾಗೂ ನೆಮಮದಿಯೆಂದ ವೆಶಾಲವಾದ ಅಕಾಶದಲಿ ಹಾರಾಡಲು ಅವಕಾಶವನೆನು ಕಲಪೆಸು. ನೆನೆನ ಹೆಸರಿನ ವ್ಯಭವದಲಿ ಎಲೆಲೆಡೆಯಲಿಯೂ ಇಂಪಾದ ಧವನೆ ಮೂಡುವಂತೆ ಎಸಗು. ನೆನೆನ ಕರಿಯು ಪರತೆಧವನೆಸೆ ಕೆವೆಗಳನೆನು ತಣಿಸಲೆ. ನೆನೆನ ಮಾರಗವನೆನು ವೇಕಷಿಸೆ ಕಣಣುಗಳು ಪರಜವಲೆಸುವಂತೆ ಮಾಡು. ಓ ಪರಮಾತಮನೇ, ನಾನು ಒಬೊಂಟಿಗ, ಒಡನಾಡಿಗರೆಲಲ. ಪತೆತ ನೆನಲಲದೆ ನನಗೆ ಬೇರೆ ಯಾರ ಬೆಂಬಲವೂ ಇಲಲ. ನೆನಲಲದೆ ಬೇರೆ ಸಹಾಯಕರೆಲಲ, ಪೋಷಕರೆಲಲ, ನೆನೆನ ಸೇವೆಗಾಗಿ ನನೆನನೆನು ದೂಡು. ನೆನೆನ ದೂತ ಗುಂಪೆನ ಮೂಲಕ ನನಗೆ ಸಹಾಯ ನೇಡು. ನೆನೆನ ಸಂದೇಶವನೆನು ಸಾರುವಲಿ ನನಗೆ ಯಶಸೆಸು ದಯಪಾಲೆಸು. ನೆನೆನ ಜೀವೆಗಳಲಿ ನೆನೆನ ಸುಗುಣಗಳ ಪರಚಾರಕೆಕೆ ಒತತಾಸೆ ಕಲಪೆಸು. ವಾಸೆತವಕೆಕೂ ಬಡವರ ಆಧಾರಿ ನೇನು. ಅಲಪರ ಹೆತರಕಷಕ, ಪೆರಬಲ, ಬಲಾಡೆಯ ಹಾಗೂ ಅನೆರೆಬಂಧೆತ.

Also in: ar, ar, bg, ca, co, da, de, el, en, en, es, fa, fi, hi, hu, id, ja, ja, kl, lv, nl, no, pl, pt, ro, sk, sl, sv, ta, tl, tvl, vi, zh-Hans

AB00209UND

ಓ ಪರಮಾತಮನೇ, ಸವಾಮೆಯೇ, ನೆನೆನ ಕರುಣಿ ಈ ಆತಮಗಳ ಮೇಲೆ ಬಂದೆಲಿಯಲೆ ಎಂದು ಕೋರುವೆ. ಸೆರಗೊಡೆಡಿ ಬೇಡುವೆ. ನೆನೆನ ಉಪಕಾರ ಹಾಗೂ ಸತೆಯ ಸಾಕಷಾತಕಾರಕೆಕೆ ಅವರನೆನು ಅರೆಹರನೆನಾಗಿ ಮಾಡು. ಹೃದಯಗಳನೆನು ಒಂದುಗೂಡೆಸು ಎಲಲ ಆತಮಗಳನೆನು ಏಕತರಗೊಳಿಸು. ನೆನೆನ ಪವೆತರ ಹಾಗೂ ಏಕೇಭಾವದ ಮೂಲಕ ಚಿತೆತವನೆನು ಆನಂದಮಯವನೆನಾಗಿ ಮಾಡು, ನೆನೆನ ಏಕಮೂತೆತೆ ಸವರೂಪದ ಜಿಯೋತಿಯೆಂದ ಈ ಮುಖಗಳನೆನು ಬೆಳಗಿಸು. ನೆನೆನ ಪರೆಸರದ ಸೇವೆಗಾಗಿ ನೆನೆನ ಸೇವಕರ ಬಲವನೆನು ಹೆಚೆಚೆಸು ಪೆರಭುವೇ. ಅಪಾರ ದಯಾಮಯನಾದವನೂ ನೇನು. ಕಷಮೆಸುವವನೂ ಮತತು ಮುನೆನೆಸುವವನೂ ನೇನೇ. ನಮಮ ಪಾಪಗಳನೆನು ಕಷಮೆಸು. ನಮಮ ಲೋಪದೋಷಗಳನೆನು ಮನೆನೆಸು. ನೆನೆನ ಕರುಣಿಯ ಸಾಮಾಜೆಯದತೆತ ನಮಮ ಗಮನವನೆನು ಹರಿಯೆಸುವಂತೆ ಮಾಡೆ, ನೆನೆನ ಬಲ ಹಾಗೂ ಅಧಿಕಾರಕೆಕೆ ತಲೆಬಾಗಿಸೆ, ನೆನೆನ ಕೇರೆತೆ ಮತತು ಪೆರಸನೆನತೆಗೆ ನಮರತೆಯೆಂದ ಶರಣಾಗುವಂತೆ ನನೆನನೆನು ಅನುಗರೆಹೆಸು. ಭಗವಂತನೇ, ಸಮುದೆರದ ಆಲೆಗಳಂತೆ ನಮಮನೆನು ಮಾಡು.

ಉಡೆಯಾನವನದ ಪುಷ್ಪಗಳಂತೆ ಪರಿವರತಿಸು. ನೆನನ ಚರೋಮದ ಅಪಾರ ಉದಾರತೆಯ ಮೂಲಕ ಐಕಿಯತೆ ಹಾಗೂ ಸಮಮತಿಗಾಗಿ ಏಸಗು. ನೆನನ ಏಕತವ ಸವರೂಪದ ಸೂಚನೆಯ ಮೂಲಕ ನಮಮ ಹೃದಯಗಳನನು ವೆಶಾಲಗೊಳಿಸು. ಎಲಲ ಮಾನವ ವರಗದವರೂ ಕೇರತೆಯ ಉತತುಂಗ ಶಿಖರದಿಂದ ಚರಜವಲಿಸುವ ನಕಷತರಗಳಂತೆ ನೆನನ ಜೀವಿತ ಸೌರಭದ ಮರದಲಲಿ ಬೆಳೆದ ಶರೋಷರ ಹಣಣುಗಳೋಪಾದಿಯಲಲಿ ನೆರಮೆಸು. ಸತಯವಾಗಿಯೂ ನೇನು ಸರವಶಕತ, ಸವಯಂಪರಿಪೂರಣ, ದಾನೆ, ಮನನಿಸುವಾತ, ಕಷಮೆಸುವವ ಸರವಾಂತರೆಯಾಮೆ ಸೃಷಟಿಕರತ

Also in: az, bg, ca, da, de, el, en, es, fa, it, kl, kl, lv, mg, nl, pl, ro, sv, tl

Children

AB09794CHI

. ಓ ದಯಾಮಯೆಯಾದ ಚರಭುವೇ! ನಾನೊಂದು ಚಿಕಕ ಮಗು. ದೈವೇ ಸಾಮರಾಜಯದಲಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಾಪಂಚಿಕದವನಾಗಿರುವೆ. ನನನನನು ಸವರಗಿಯದವನನನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಜಬಾಗಿರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡುಅ; ಭೌತಿಕ, ನನನನನು ಧಾರಮೆಕನನನಾಗಿಸು ಹಾಗೂ ನಾನು ನೆನನ ಅಪರಿಮಿತ ಔದಾರಯಗಳನನು ಪರಕಟಿಸುವಂತೆ ದಯಪಾಲಿಸು, ನೇನು ಬಲಾಡೆಯ, ಎಲಲವನನೂ ಪರೇತಿಸುವವ.

Also in: af, az, az, ca, ca, cs, de, el, en, en, en, es, et, fa, fi, fj, fr, fy, ht, hu, hz, id, it, ja, ja, kl, ko, ksd, lv, mg, ml, mn, mt, nl, no, pl, pt, pt, ro, ru, sk, srn, vi

AB10701

ನೇನು ಚರಶಂಸಿಸಲಪಡಲೆ, ಓ ಚರಭುವೇ ನನನ ದೇವರೇ ಈ ಶಿಶುಮ ನೆನನ ಕೋಮಲವಾದ ಕರುಣೆ ಹಾಗೂ ಪರೋಮಾನುಗರಹದ ವಕಷ ಸಥಳದಿಂದ ಪೋಷಿಸಲಪಡುವಂತೆಯೂ ಮತತು ನೆನನ ದೇವಯ ವೃಕಷಗಳ ಫಲಗಳಿಂದ ಪುಷ್ಪಟೀಕರಿಸಲಪಡುವಂತೆಯೂ ಅನುಗರಹೆಸು. ಅವನನನು ನೆನನನಲಲದೆ ಬೀರೊಜಬರ ರಕಷಣಿಗೆ ಒಳಗಾಗುವ ತೊಂದರೆಯಿಂದ ತಪೆಪಿಸು. ಏಕೆಂದರೆ, ನೇನೋ, ನೆನನ ಸಾರವಭೌಮತೆಯ ಇಚ್ಛಾಶಕತೆ ಮತತು ಸಾಮಥೇರಿಯದ ಮೂಲಕ, ಅವನನನು ಸೃಜಿಸೆ ಅಸತೆತವಕಕೆ ತಂದೆರುವೆ. ಸರವ ಸಮರಥನೂ, ಸರವಜಿಇನೂ ಆಗಿರುವ ನೇನಲಲದೆ ಬೇರೆ ದೇವರಲಲ. ನೇನು ಸತುತಯಾರಹನು, ಓ ನನನ ಪರಮ ಶರೋಷರ ಪರಿಯತಮನೇ, ಅವನ ಮೇಲೆ ನೆನನ ಮಧುರವಾದ ಪರಿಮಳದ ಉತಕೃಷಟ ಔದಾರಯ ಹಾಗೂ ಪವಿತರ ಕೊಡುಗಿಯ ಕಂಪನನು ಬೀರು. ನಂತರ ಎಲಲಾ ನಾಮ ಮತತು ಗುಣಗಳ ಸಾಮರಾಜಯವನನೇ ತನನ ವಶದಲಲಿಟಿಟುಕೊಂಡೆರುವ, ನೆನನ ಪರಮೋನತ ನಾಮದ ನೆರಳಿನಡೆಯಲಲಿ ಆಶರಯವನನು ಕೋರುವಂತೆ ಮಾಡು. ಸತಯವಾಗಿಯೂ, ನೇನು ಏನನನು ಮಾಡಲು ಇಚ್ಛಿಸುವೆಯೋ ಅದನನು ಮಾಡಲು ನೇನು ಸಮರಥನು. ನೆಶಚಯವಾಗಿಯೂ ನೇನು ಮಹೆಮಾನೆವಿತನೂ, ಉನನತನೂ, ಸರವದಾ ಕಷಮಾದಾತನೂ, ದಯಾಪರನೂ, ಕೊಡುಗೈ ದಾನಿಯೂ, ಕೃಪಾಳುವೂ ಆಗಿರುವೆ.

Also in: bg, bs, ca, cy, da, de, el, en, eo, es, fa, gu, ht, hy, iba, it, ja, ja, lb, lo, lv, meu, mh, mi, ml, ne, nl, pl, ro, sk, sm, sq, st, sv, sv, ta, th, tl, uk, ur, zh-Hans, zh-Hant

ABU0129EDU

ಓ ದೇವರೇ! ಈ ಮಕಕಳನನು ವೆಡೆಯಾವಂತರನನಾಗಿ ಮಾಡು ಈ ಮಕಕಳು ನೆನನ ಹಣಣಿನ ತೋಟದಲಲಿನ ಸಸಿಗಳು; ನೆನನ ಹುಲಲುಗಾವಲಿನಲಲಿಯ ಹೂಗಳು, ನೆನನ ಉಡೆಯಾನದ ಗುಲಾಬಿಗಳು, ನೆನನ ವರಷಧಾರೆ ಅಮಗಳ ಮೇಲೆ ಬೀಳಲೆ; ನೈಜತೆಯ ಸೂರೆಯ ನೆನನ ಚರೋಮದೊಡನೆ ಅಮಗಳ ಮೇಲೆ ಪರಕಾಶವನನು ಬೀರಲೆ. ಅಮ ತರಬೇತೆಗೊಂಡು, ಸಮೃದ್ಧವಾಗಿ ಬೆಳೆದು, ಅತಯಂತ ರಮೆಯತೆಯಿಂದ ಕಾಣುವಂತಾಗಲೂ ನೆನನ ತಂಪುಗಾಳಿ ಅಮಗಳ ಮಲೆ ಬೀಸಲೆ. ನೇನು ಪರದಾಯಕ, ನೇನು ಕರುಣಾಶಾಲೆ. - ಅಜಿದುಲ ಬಹಾ ಓ ಕರುಣಾಳು ಪರಭುವೇ! ಈ ಸುಂದರ ಮಕಕಳು ನೆನನ ಬಲಿಷಟವಾದ ಬೆರಳುಗಳಿಂದ ಸೃಷಟಿಯಾಗಿವೆ. ಹಾಗೂ ನೆನನ ಶರೋಷಟತೆಯ ಅಡ್ಡುತವಾದ ಚಿಹನೆಗಳಾಗಿವೆ. ಓ ದೇವರೇ! ಈ ಮಕಕಳನನು ರಕಷಿಸು, ಅವರು ಶಿಕಷಣ ಪಡೆಯುವಂತೆ ಉದಾರವಾಗಿ ಸಹಕರಿಸು.

ಮತತು ಮಾನವ ಪರಪಂಚಕೆ ಸೆವೆ ಸಲಿಸುವಂತೆ ಅವರನನು ಶಕತಗೊಳಿಸು. ಓ ದೇವರೇ! ಈ ಮಕಕಳು ಮುತತುಗಳು, ಅವರು ನೆನನ ಪರೇಮಭರತ ದಯೆಯೆಂಬ ಚಿಪೆಪಿನಲಿ ರಕಷಿಸಲಪಡುವಂತೆ ಮಾಡು. ನೇನು ಉದಾರಿಯೂ, ಸರವಪರೇಮೆಯೂ ಆಗಿರುವೆ. – ಅಜುದುಲಬಹಾ. ಓ ನನನ ಪರಭುವೇ! ಓ ನನನ ಪರಭುವೇ! ನಾನೊಂದು ಏಳೆವಯಸೆಸಿನ ಮಗು, ನೆನನ ಕರುಣಿಯ ಮೂಲಿಯೆಂದ ನನನನನು ಪೋಷಿಸು, ನೆನನ ಪರೇತಿಯ ವಕಷ ಸಧಳದಲಿ ನನನನನು ತರಬೇತುಗೊಳಿಸು, ನೆನನ ಮಾರಗದರಶನದ ಶಾಲಿಯಲಿ ನನಗೆ ಶಿಕಷಣ ನೇಡು ಮತತು ನೆನನ ಔದಾರಿಯದ ನೆರಳಿನಾಶರಯದಲಿ ನನನನನು ವೆಕಸಿಸು, ಕತತಲಿಗಳಿಂದ ನನನನನು ಮುಕತೆಗೊಳಿಸು, ನನನನನು ಪರಕಾಶಮಾನವಾದ ದೇವನನನಗೆ ಮಾಡು; ನನನನನು ದುಃಖದಿಂದ ಬಿಡುಗಡೆಗೊಳಿಸು, ನನನನನು ಗುಲಾಬಿ ತೋಟದಲಿನ ಒಂಡು ಹೂವೆನಂತೆ ಮಾಡು; ನೆನನ ಹೊಸತೆಲಲಿ ಸೇವಕನಾಗುವಂತೆ ಕಷಟವನನು ದಯಪಾಲಿಸು ಹಾಗೂ ಧರಮಶೇಲರ ಸವಭಾವ ಮತತು ಗುಣಲಕಷಣವನನು ನನನ ಮೇಲೆ ಕರುಣಿಸು; ಮಾನವ ಪರಪಂಚಕೆ ಔದಾರಿಯದ ಕಾರಣವನನಗೆ ಮಾಡು ಮತತು ಅಮರ ಜೀವನದ ಮುಕುಟದಿಂದ ನನನ ಶರಸನನನು ಅಲಂಕರಿಸು. ಸತೆಯವಾಗಿಯೂ, ನೇನೇ ಶಕತೆಶಾಲಿ, ಪರಾಕರಮೆ, ದಿವೆಯ ಜಿಜಾನೆ, ಶರೋತ್ಕ

Also in: af, az, bg, bi, bs, ceb, ch, cnr, co, cy, da, de, diu, el, en, eo, es, et, eu, fa, fi, fo, fr, gil, ha, haw, hi, hr, ht, hu, hy, hz, is, it, ja, kj, kl, ko, ky, lb, lg, lv, mg, mh, mi, mn, mr, ms, nal, ne, nl, no, ny, pap, pl, pt, ro, se, sk, sm, sq, st, sv, sw, ta, te, tet, th, tl, tpi, tvl, uk, vi, zh-Hans, zh-Hant

AB04427GUI

ಓ ಭಗವಂತ, ನನಗೆ ಮಾರಗದರಶನ ನೇಡು. ನನನನನು ರಕಷಿಸು, ನನನ ಹೃದಯ ದೇವೆಗೆಯನನು ಪರವಲಿಸು, ನನನನನು ದೇವೇಷೆಯಮಾನವಾದ ನಕಷತರದಂತೆ ಮಾಡು. ನೇನು ಅಪಾರ ಶಕತ ಹಾಗೂ ಬಲಾಡೆಯ.

Also in: af, az, be, bg, bi, bn, bn, bs, ca, ch, cnr, co, cy, da, de, dgz, diu, el, en, es, et, eu, fi, fj, fo, fr, fy, hai, haw, hi, hr, ht, hu, hur, hur, hy, hz, iba, id, ik, is, it, ja, kl, ko, ky, lkt, lkt, lkt, lkt, lkt, lkt, lo, lv, mi, ml, mn, mr, ms, mt, ne, nl, no, ny, pap, pl, pt, ro, ru, shs, shs, shs, shs, sk, sl, sm, sq, sr, srn, sv, sw, ta, te, tl, tpi, tsm, tsm, tsm, ur, vi, zh-Hans, zh-Hant, zh-Hant

AB11356

ಓ ಅಪರತೆಮ ಪರಭುವೇ! ಈ ಹಾಲುೂಡುವ ಹಸುಗೂಸು ನೆನನ ಪರೇಮಪೂರತ ದಯೆಯ ಎದೆ ಹಾಲಿನಿಂದ ಪೋಷಿಸಲಪಡಲಿ, ನೆನನ ಸುರಕಷತೆ, ಮತತು ರಕಷಣಿಯ ತೊಟೆಟಿಲಿನಲಿ ಅದನನು ಕಾಪಾಡು ಹಾಗೂ ಅದು ನೆನನ ಸುಕೋಮಲ ಮಮತೆಯ ತೋಳುಗಳಲಿ ಬೆಳೆಯುವಂತೆ ಅನುಗರಹೆಸೆ.

Also in: ar, az, bg, bs, ca, cy, da, de, el, en, es, fa, fr, ht, hu, id, is, lg, ml, mt, mt, nl, pl, pt, ro, sk, sq, srn, sv, tl, vi

AB04004BAB

ಓ ಭಗವಂತನೇ! ನೆನನ ಪರೇತಿಯ ಹೃದಯಾಂತರಾಳದಲಿ ಈ ಶೆಶುವನನು ಬೆಳೆಸು ಮತತು ನೆನನ ಅನುಗರಹದ ಎದೆ ಹಾಲನನುಣಿಸೆ. ನೆನನ ಪರೇಮದ ಗುಲಾಬಿ ಹೂ ತೋಟದಲಿ ಈ ಹೊಸ ಸಸಿಯನನು ಹಸನುಮಾಡು ಮತತು ನೆನನ ಉದಾರತೆಯ ಸುರಮಳೆಯಿಂದ ಅದು ಬಲಿಯುವಂತೆ ನೆರವಾಗು. ಅದನನು ನೆನನ ಸಾಮರಾಜ್ಯದ ಶೆಶುವಂತೆ ಮಾಡು ಮತತು ನೆನನ ದಿವೆಯಲೋಕಕೆ ಅದನನು ಕರೆದೊಯ್ಯು, ನೇನು ಬಲಶಾಲಿ ಹಾಗೂ ದಯಾಮಯ ಆಗಿರುವೆ. ನೇನು ದಾನೆ, ಉದಾರಿ ಅತಿಶಯ ಉದಾರತೆಯ ಪರಭು.

Also in: af, bg, bi, bn, bs, ca, ch, co, cy, da, de, diu, el, en, eo, es, es, eu, fi, fj, ht, hz, is, it, kl, kl, ko, lg, meu, mg, mn, nl, no, pl, pt, ro, ru, sk, sq, sv, ta, th, tl, zh-Hans, zh-Hans, zh-Hant

AB01490

ಓ ದಯಾಮಯನಾದ ಪರಭುವೇ, ನನನನನು ಚೆನನಗೆ ತೆಳೆ. ನಾನು ದೇನ ಹಾಗೂ ಅಶಕತ. ಅಸಾಮಥರೆಯನಾಗಿದೆದೂ, ಮಾನವ ಕೋಟಿಯಲಿ ನೆನನ ಉಪದೇಶವನನು ಪರಚಾರ ಮಾಡಲು ಸಂಕಲಪಿಸಿರುವೆನು. ಇದಕೆ ನೆನನ ಪವಿತರವಾದ ಅನುಗರಹವೆರಲಿ. ನೆನನ ಉನನತ ಸಾಮರಾಜ್ಯದ ಸೋನೆಯ ಮೂಲಕ ನಾನು ವೆಜಯಯಾಗುವಂತೆ ಮಾಡು. ನೆನನ ಒಪೆಪಿಗೆ ನನನನನು ಆವರಿಸಲಿ. ನೆನನ ಆಶಯದಿಂದ ಪತಂಗಮ ಹಡೆದಾಗುಮದು. ಹನೆ ನದಿಯಾಗುಮದು, ಸಮುದರವಾಗುಮದು, ಕೆಡೆಗಳು ಸೂರೆಯ ಹಾಗೂ ಚಂಡರಗಳಾಗುಮದು. ಓ

ದೇವರೇ, ನನಗೆ ನೆನನ ಅಸಾಧ್ಯವಾದ ಶಕತಿಯನು ಕರುಣಿಸು. ಸೂಕಷಮ ಬುಡೆಧಿಯ ಬಲಶಾಲಿಯನನಾಗಿ ಮಾಡು. ಇದರಿಂದ ನೆನನ ಮಹಿಮೆಯನು ಕುರಿತು ನನನ ನಾಲಿಗೆ ಪಾಡುವಂತಾಗಲಿ. ನೆನನ ಜೀವಿತಗಳಲಿ ಘನತೆಯನು ಕೊಂಡಾಡುವಂತಾಗಲಿ. ನೆನನ ಪೇರೇತಿ ಹಾಗೂ ಜಿಜ್ಞಾಸದ ದೇವಕಷಾರಸಮ ನನನ ಅಂತರಂಗದ ಮೇಲೆ ಉಕೇ ಹರಿಯಲಿ. ನೇನು ಇಷೆಟಿಪಟಿಟೆಡೆದು ಯತಾರಥವಾಗುವಂತೆ ಮಾಡುವ ಸಾಮಥ್ರಿಯಶಾಲಿ. ಸಮಸತ ವಸತುಗಳ ಮೇಲೂ ನೇನು ಅತಯಂತ ಪರಭಾವಶಾಲಿ.

Also in: en, mi, ms, ny

AB10685

ಓ ಅತಯಂತ ಮಹಿಮಾನವಿತನಾದ ಪರಭುವೇ! ಈ ನೆನನ ಪುಟಿಟಿ ಸೇವಕಿಯನು ಅನುಗರಹಿತಳನನಾಗಿ ಮತತು ಸಂತುಷೆಟಿಳನನಾಗಿ ಮಾಡು; ನೆನನ ಏಕತೆಯ ಹೊಸತೆಲಲಿ ಸಾಕಲಪಡುವಂತೆ ಮಾಡು ಹಾಗೂ ನೆನನ ಪೇರೇತಿಯ ಬಟಿಟಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತತು ಅತಯಾನಂದಭರಿತಳಾಗಿ ಸುಮಧುರ ಸುಗಂಧವನನು ಬೇರಬಹುದು. ನೇನೇ ಬಲಿಷೆರ ಹಾಗೂ ಪರಬಲ ಮತತು ನೇನೇ ಸರವಜಿಜ್ಞ ಹಾಗೂ ಸರವದರಶಿ ಆಗಿರುವೆ.

Also in: ar, az, bs, ca, ca, el, en, es, fa, fi, ht, hu, iba, iba, iba, iba, is, it, ko, ml, mn, nl, pl, pt, ro, sk, sq, ta, tvl, uk, zh-Hant

Departed

BH09085

ಈ ಪರಾರಥನೆಗಳನು ಹದಿನೈದು ವರಷ ಮೇಲಪಟಿಟಿ ಬಹಾಯೆಗಳಗಾಗಿ ಉಪಯೋಗಿಸಬೇಕು. “ಧಾರವೆಕ ಸಮೂಹದಲಿ ಪರಿಸುವಂತಹ ಏಕೈಕ ಬಹಾಯೆ ಅನಿವಾರಯ ಪರಾರಥನೆ ಇದಾಗಿದೆ, ಇದನನು ಒಜಬರು ಪರಿಸುತೆತೆರುವಾಗ ಉಪಸೆಥಿತರೆಲರೂ ನಿಂತುಕೊಳಬೇಕು. ಈ ಪರಾರಥನೆಯನು ಹೇಳುವಾಗ ಸಂಪೂಜನಾ ಸೆಥಳದೆಡೆ ಮುಖ ತೆರುಗಿಸುವ ಅವಶಯಕತೆಯೆರಮದೆಲಲ.” ಓ ನನನ ದೇವರೇ! ನೆನನ ಹೊರತು ಉಳಿದೆಲಮಗಳಿಂದ ಅಲಿಷತನಾಗಿ ತನನ ಮುಖವನನು ನೆನನಡೆಗೆ ತೆರುಗಿಸಿರುವ, ನೆನನನನು ಮತತು ನೆನನ ಸಂಕೇತಗಳನು ನಂಬಿರುವ ಈತ ನೆನನ ಸೇವಕ. ನೆನನ ಸೇವಕನ ಮಗ ನೆಜವಾಗಿಯೂ ನೇನೇ ಕರುಣಿ ತೋರುವವರಲಿ ಮಹಾ ಕರುಣಾಶಾಲಿಯಾಗಿದೆದೇಯೆ. ಮಾನವರ ತಪೆಪುಗಳನು ಮರೆಯಾಗಿಟಿಟು ಅವರ ಪಾಪಗಳನು ಮನೆಸುವಾತನೇ, ನೆನನ ಔದಾರಯದ ಸವರಗಕೆ ಮತತು ನೆನನ ಅನುಗರಹದ ಸಾಗರಕೆ ಯೋಗಿಯವಾಗಿರುವಂತೆ ಇವನೊಡನೆಯೂ ವೆಯವಹರಿಸು. ಭೂ ಸವರಗಗಳ ಮೂಲಕಕೆಂತಲೂ ಮೊದಲಿನ ನೆನ ಸರವಶರೇಷೆರ ದಯೆಯ ಅವರಣದೊಳಗೆ ಅವನಿಗೆ ಪರವೇಶ ನೇಡು. ಎಂದೆಂದೆಗೂ ಕಷಮಾಶೇಲನಾಗಿರುವ, ಮಹಾ ಉದಾರಿಯಾಗಿರುವ ನೇನಲದೆ ಬೇರೆ ದೇವರೆಲಲ. (ಆ ತರುವಾಯ ‘ಅಭಾ ಓ ಅಭಾ’ ಎಂಬ ಶುಭಾಶಯವನನು ಆತ ಆರು ಸಲ ಪುನರುಚೆಚರೆಸಲಿ ನಂತರ ಈ ಕೆಳಗಿನ ಪರತೆಯೊಂದು ಶಲೋಕವನನು ಹತತೊಂಬತತು ಸಲ ಪುನರುಚೆಚರೆಸಲಿ) ನಾವೆಲರೂ, ನೆಜವಾಗಿಯೂ, ದೇವರನನು ಆರಾಧಿಸುವೆಮ. ನಾವೆಲರೂ, ನೆಜವಾಗಿಯೂ, ದೇವರ ಮುಂದೆ ತಲೆಬಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರಲಿ ಭಕತಿಯುಳವರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಸತುತಿಯನನು ಸಲಿಸುತೆತೆರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಕೃತಜಿಜ್ಞತೆಯನನು ಅರಪಿಸಲು ಶರಣಾಗತರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರಲಿ ತಾಳೆಮೆಯುಳವರಾಗಿರುವೆಮ. (ಮೃತರು ಸತರೇ ಆಗಿದರೆ ಹೇಗೆ ಹೇಳಲಿ : ಈಕೆ ನೆನನ ಸೇವಕಿ, ಸೇವಕಿಯ ಮಗಳು ಇತೆಯಾದೆ)

Also in: af, am, ar, ar, az, bg, bi, bn, ca, ch, cy, da, de, dgz, diu, el, en, eo, es, fa, fi, fj, fr, gil, haw, hi, ht, hu, hy, hz, hz, iba, id, ik, is, it, ja, kgf, kiw, kiw, kj, ksd, ky, ky, lb, med, meu, mg, ml, ml, mn, mr, nal, naq, naq, ne, nl, pl, pt, ro, ru, sk, sq, srn, sv, sw, ta, th, th, tk, tk, tl, tpi, tvl

AB11094

ಓ ನನನ ಸವಾಮೆಯೇ, ಪಾಪಗಳಿಂದ ಮುಕತಿಗೊಳಿಸುವ ಕರುಣಾನಿಧಿಯೇ, ವರಪರದಾತನೇ, ಸಂಕಟಿ ನಿವಾರಕನೆ, ಇಹ

ಶರೀರವನನು ತಯಜಿಸಿ ಅಧ್ಯಯಾತಮಕ ಜಗತತನನು ಏರಿದವರ ಪಾಪಗಳನನು ಕಷಮಿಸೆಂದು ಸತಯವಾಗಿ ನಿನನಲಲಿ ಪರಾರಥಿಸುವೆ. ಭಗವಂತನೇ, ಅವರನನು ಆಕರಮಗಳಿಂದ ಪಾರುಗಾಣಿಸಿ ಪರಿಶುದ್ಧರನನಾಗಿ ಮಾಡು. ಅವರ ದುಃಖಗಳನನು ಪರಿಹರಿಸು. ಅವರಲಲಿ ಕವಿದಿರುವ ಕತಲಿಯನನು ಬೆಳಕನನಾಗಿ ಪರಿವರತಿಸು. ಸೌಖ್ಯಯದ ಉಡೆಯಾನವನವನನು ಪರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನನು ಶುಚಿಗೊಳಿಸು. ನಿನನ ಅನುಪಮ ತೇಜಸನನು ಕಾಣುವಂತೆ ಅನುಗರಹಿಸು.

Also in: af, az, bg, bi, bn, bs, ca, ch, cy, da, de, diu, diu, el, en, eo, es, et, eu, fi, fr, fy, gil, hr, hu, hz, id, ik, is, it, ja, kgf, kj, kl, ko, ky, lg, lg, lv, mg, mh, ml, mr, mt, naq, naq, ne, nl, no, pl, pt, ro, se, sk, sl, sq, srn, st, sv, ta, te, tet, tl, ur

BH03262

ಓ ನನನ ದೇವರೇ, ಯಾರು ಎಲಲ ವೈಭವ ಮತತು ಭವಯತೆಯ, ಮಹತವ ಮತತು ಗೌರವದ, ಸೌರವಭೌಮತವ ಮತತು ಪರಭುತವದ, ಔನನತೆಯ ಮತತು ದಯೆಯ, ಗಂಭೀರತೆ ಮತತು ಶಕತಿಯ ಮೂಲನಾಗಿರುವನೋ, ಅವನ ಸರವ ಪರಶಂಸೆಯಾಗಲಿ. ನೀನು ಯಾರನನು ಇಚ್ಛಿಸುವೆಯೋ ಅವರನನು ಅತಯಂತ ಮಹಾಸಾಗರದ ಬಳಿಗೆ ಕರೆದೊಯ್ಯುವಂತೆ ಮಾಡುವೆ, ಹಾಗೂ ಯಾರನನು ನೀನು ಇಚ್ಛಿಸುವೆಯೋ ಅವರ ಮೇಲೆ ನಿನನ ಅತಿ ಪುರಾತನ ನಾಮವನನು ಗುರುತಿಸುವ ಗೌರವವನನು ನೀನು ಅನುಗರಹಿಸುವೆ. ಸವರಗದಲಲಿರುವವರಾಗಲೀ ಮತತು ಭೂಮೆಯಲಲಿರುವವರಾಗಲೀ, ಯಾರು ನಿನನ ಸಾರವಭೌಮ ಇಚ್ಛಿಯನನು ಪೂರೈಸುಮದನನು ತಡೆಹಡಿಯಲಾರರು. ಚಿರಂತನ ಸಮಯದಿಂದಲೂ ಸಮಸತ ಸೃಷ್ಟಿಯನನು ನೀನು ಆಳುತೆತೆರುವೆ ಹಾಗೂ ಎಂದೆಂದಿಗೂ ಎಲಲಾ ಸೃಷ್ಟಿಯ ಮೇಲೂ ನಿನನ ಪರಭುತವವನನು ಚಲಾಯಿಸುವೆ. ಸರವಶಕತನೂ, ಮಹೋನನತನೂ, ಸರವಪರಿಬಲನೂ, ಸರವವಿವೇಕಿಯೂ ಆದ ನೀನಲಲದೆ ಅನೆಯ ದೇವರಲಲ. ಓ ಪರಭುವೇ, ನಿನನನನು ನೋಡುವಂತೆ ನನನ ಸೇವಕರ ಮುಖಗಳನನು ಬೆಳಗಿಸು ನಿನನ ಸವರಗೇಯವಾದ ಕೃಪೆಗಳತತ ಅವರು ತೆರುಗುವಂತೆ ಹಾಗೂ ಸವಯಂ ನಿನನ ಪರಕಟಿಣಿ ಹಾಗೂ ನಿನನ ಸಾರಸತವದ ದಿನ ಚೆಲುವೆಯಾಗಿರುವವನನನು ಗುರುತಿಸುವಂತೆ ಅವರ ಹೃದಯಗಳನನು ಸವಚೆಭಗೊಳಿಸು. ಸತಯವಾಗಿಯೂ, ಎಲಲಾ ಪರಪಂಚಗಳ ಪರಭು ನೀನಾಗಿರುವೆ. ಅನಿರಬಂಧಿತನೂ, ಸರವನೆಗರಹೆಯೂ ಆದ ನೀನಲಲದೆ ಬೇರೆ ದೇವರಲಲ.

Also in: bi, bn, fi, hy, ko, ky, lg, ta

ABU2174

ಓ ದಯಾಮಯನಾದ ಪರಮಾತಮನೆ! ನನನನನು ಎಚೆಚರಗೊಳಿಸಿ ಜಾಗೃತನನನಾಗಿ ಮಾಡೆಡೆದಕಕೆ ನಿನಗೆ ಆಭಾರಿಯಾಗಿದೆದೇನೆ. ನೀನು ಕಾಣುವ ಕಣನನನು ದಯಪಾಲಿಸೆಡೆದೇಯೆ. ಕೇಳುವ ಕೆವೆಗಳನನು ನೀಡೆಡೆದೇಯೆ. ನಿನನ ಸಾಮರಾಜಯಕಕೆ ಒಯೆಡೆದೇಯೆ. ಅಲಲದೆ ನನನ ಮಾರಗಕಕೆ ದಾರೆದೇಪವಾಗಿದೆದೇಯೆ. ನೀನು ನನಗೆ ಸನಮಾರಗವನನು ತೋರೆರುವೆ ಮುಕತಿಯ ನಾವೆಯನನು ಪರವೇಶಿಸುವಂತೆ ಮಾಡೆರುವೆ. ಓ ದೇವರೇ, ನನನನನು ನಿಶಿಚಲ ಮನಸನಿನವನಂತೆ ಮಾಡು. ಅಚಲನಾಗಿರಲು ಒತತಾಸೆ ನೀಡು, ನೆಷಿರಾವಂತನಾಗಿರುವಂತೆಯೂ ಕರುಣಿಸು. ಉಗರವಾದ ಸತವ ಪರೀಕಷೆಗಳಿಂದ ಕಾಪಾಡು. ನಿನನ ಒಡಂಬಡೆಕೆ ಹಾಗೂ ಶಾಸನವೆಂಬ ಪರಬಲವಾದ ದುರಗಮವಾದ ಕೋಟಿಯೊಳಗೆಟಿಟು ನನನನನು ರಕಷಿಸು. ನೀನೇ ನನನ ಕಣಣು, ಕಿವಿ, ನೀನೇ ಶಕತೆಶಾಲಿ. ಓ ಕರುಣಾಮಯಿಯಾದ ಭಗವಂತನೇ, ನಿನನ ಪರೇಮದ ಜಯೋತಿಯಿಂದ ಬೆಳಗುವ ಕನನಡೆಯಂಥ ಹೃದಯವನನು ಕೊಡು. ಅಧ್ಯಯಾತಮಕ ಪರಸಾದದ ಮೂಲಕ ಈ ಜಗತತನೇ ಒಂದು ಗುಲಾಬಿ ತೋಟದಂತೆ ಮಾರಪಡಿಸುವ ಸೂಚನೆಯೊಂದನನು ಕರುಣಿಸುವವನಾಗು. ನೀನು ಕಾರುಣಯಮೂರತೆ, ದಯಾನಿಧಿ, ನೀನೇ ಅಪಾರ ಸೌಭಾಗೆಯದ ಸಾಕಾರ ಪರಮಾತಮ.

Detachment

BH09024

ಓ ಪರಭು, ನನನ ಭಗವಂತನೇ, ನೀನು ಪರಶಂಸಾರಹ ನಿನನ ಕೋಮಲ ಕರುಣಿಯತತ ನನನ ದೃಷ್ಟಿ ನೆಟಿಟಿರುವುದನನು ನೀನು ಗಮನಿಸಿರುವೆ. ನಿನನ ದಿವಯ ದಿಗಂತದತತ ನನನ ಕಣಣುಗಳು ಬಾಗಿರುವುದನನೂ

ತೆಳೆದಿರುವೆ. ಅಷ್ಟೆ ಅಲ್ಲ, ನಿನ ಕೊಡುಗೆ ಸವರೆಗದತ ನನ ಕೈಗಳು ಹೇಗೆ ಚಾಚಿವೆ ಎಂಬುದನೂ ಬಲೆ. ನೀನೇ ನನಗೆ ಸಾಕೆ ನನ ಶರೀರದ ಪರತಿಯೊಂದೂ ಅವಯವವೂ ನಿನಲೆ ಗೋಳೆಡುತಾ ಹೇಗೆ ಹೇಳುವುದು: “ವಿಶವದ ಪರೀತಿ ಪಾತರನಾದ ಹಾಗೂ ಸವರೆಗ ಮತು ಭೂಮೆಯಲೆರುವ ಎಲಲ ವಸತುಗಳ ಮೇಲೂ ಪರಭುವಾಗೆರುವೆ ಮತು ಭಕತರಾಗೆರುವವರ ಅಂತರಂಗದ ಆಶೋತತರದ ಪರತೆಬಿಂಬವೂ ನೀನಾಗೆರುವೆ. ಸವರೆಗ ಮತು ಭೂಮೆಯಲೆ ವಾಸಿಸುವ ಎಲಲರನೂ ನಿನ ಸಾಗರ ಸದೃಶಿಯವಾದ ಕರುಣಾಕಟುಕಷಕೆ ಆಹವಾನೆಸೆ ಈ ಕರುಣಿಯ ಬೀಡೆಗೆ ದೂರವಾಗೆರೆಸಲಪಟೆಟು ದಡವನು ಮುಟೆಟಲು ಆಸವದವೆಲಲದಂಟೆ ಮಾಡಲಾಗೆರುವ ನಿನ ಸೇವಕರೆಗೆ ಸಹಾಯವೆಸಗು. ಓ ಪರಮಾತಮನೇ, ಅವರನು ನಿನ ಸಂಪರಕವಲದೆ ಬೇರಾಮದರಿಂದಲೂ ಬೇರೆಪಡೆಸು. ನಿನ ಗುಣಗಾನ ಹಾಗೂ ಪರಶಂಸೆ ಮಾಡುವಂತೆ ನೋಡು. ಅಲ್ಲದೆ, ಓ ದೇವರೇ, ಅವರೆಗೆ ನಿನ ಕರುಣಿಯೆಂಬ ದೇವಕಷಾರವನು ಒದಗಿಸೆ ಆ ಮೂಲಕ ನಿನನನಲದೆ ಮೆಕಕವರನು ಮರೆಯುವಂತೆಯೂ, ನಿನ ಧಯೇಯೋಡೆದೇಶಗಳನು ಕುರೆತು ಸೇವೆ ಸಲಿಸುವಂತೆಯೂ ಮತು ನಿನ ಬಗೆಗೆ ಅವರು ಪರೀತಿ, ನೆಷೆಯೆಂದಿರುವಂತೆಯೂ ಅನುಗರಹೆಸು. ನೆಜಕೂ ಅವರ ಜೀವಿತಗಳ ಮೇಲೆ ಅಧಿಪತಿ ನೀನಾಗೆಡೆದೇಯೇ. ಅವರು ನಿನಿಂದ ತಯಜಿಸಲಪಟೆಟರೆ ಅವರನು ನೋಡುವವರಾರು? ನಿನಿಂದ ದೂರಕೆ ಸರೆಸಲಪಟೆಟರೆ ನಿನ ಸಾಮೇಷೆಯಕೆ ಬರಲು ಅವರೆಗೆ ಸಹಾಯ ನೀಡುವವರಾರು? ನಿನ ಶಕತಿಯ ಬಗೆಗೆ ನನಗೆ ಅಪಾರ ನಂಬಿಕೆಯಿದೆ. ನಿನ ಬಳಿಯಲದೆ ಬೇರೆಲೆಯೂ ಸುಳಿಲಯುವ ನೆರಾಶರೆತನನು ನಾಕಾಣೆ. ನಿನ ರಕಷಣಿಯಲದೆ ಬೇರೆ ರಕಷಣಿಯನು ಅರಸಲು ಶಕಯವೆಲಲ. ನಿನ ಸುರಕಷತೆಯಲದೆ ಬೇರೆ ಯಾವ ಸುರಕಷತೆಯೂ ಇಲ್ಲ. ನಿನನನಲದೆ ಬೇರೆ ಯಾರನೇ ಆಗಲೆ ತನ ಪರಭುವೆಂದು ಸೇವಕರೆಸಿದವನೆಗೆ ಸಂಕಟ ಪರಾಪಿತವಾಗಲೆ, ಭೂಮೆಯ ನೆವಾಸೆಗಳ ಮೇಲಿನ ಎಲಲ ಮಮತೆಯನು ನೀಗಿದವರು ಪಾವನರು. ನಿನ ದಯಾಪರತೆಯ ಅಂಚನು ಅಂಟಿಕೊಂಡಿರುವವರು ಧನೆಯರು. ಬಹಾರ ಈ ಜನರೇ ಸವರೆಗದಲಾಗಲೇ, ಭೂಮೆಯಲಾಗಲೇ ವಾಸಿಸುವ ಜನರ ಮೇಲಿನವರು. ನೀನಲದೆ ಇನನಾವ ದೇವರೆಲಲ ನೀನು ಅನಂತ, ಸರವ ಸಂಪನ” ವಿಶವಗಳೆಲದರ ಪರಭುವಾಗೆರುವ ನಿನಗೆ ವಂದನೆ.

Also in: af, az, bg, ca, da, de, el, en, eo, es, fj, fr, hr, hy, is, it, kl, lv, mg, ml, mt, nl, pl, pt, ro, ru, sm, sne, sv, ta, tl, uk, vi

BB0015SUF

*“ಯಾರು ತನ ನಂಬಿಕೆಯನು ದೇವರಲೆರೆಸುವನೋ, ದೇವರು ಆತನೆಗೆ ಅವಶಯವಾದುದೆನು ಒದಗಿಸುವನು ಮತು ಯಾರು ದೇವರೆಗೆ ಭಯಪಡುವನೋ, ದೇವರು ಆತನೆಗೆ ಪರಿಹಾರ ಕಳುಹಿಸುವನು.”

Also in: af, ar, az, bg, bn, bs, ca, co, cs, cy, da, de, el, en, eo, eu, fi, fr, hr, ht, hy, id, ik, is, it, ja, lg, med, mg, ml, mn, ms, nl, no, pap, pl, pt, ro, sk, sl, sm, sr, sv, ta, tet, th, tpi, tvl, uk, wam, zh-Hans, zh-Hant

AB05933

ಓ ಪರಭುವೇ! ನಿನ ಧರಮಕಕಾಗಿ ಸಜಜಾಗೆರುವ ಹೃದಯಗಳುಳೆ ಆತಮಗಳೆಡಿ ನಾಮ ಮಾರಗದರಶಿಸುವಂತೆ ನೀನು ಬಾಗಲತೆರೆ, ಸವಲತತುಗಳನು ಒದಗಿಸು, ದಾರಿಯ ಸುಸಜಿತಗೊಳಿಸು, ಹಾದಿಯ ಸುರಕಷಿತಗೊಳಿಸು. ಸತಯವಾಗೆಯೂ ನೀನು ಕೃಪಾಳುಮೂ, ಮಹಾ ಉದಾರಿಯೂ, ಸರವಸಕತನೂ ಆಗಿರುವೆ.

Evening

BH0009SER

ಓ ನನ ಪರಮಾತಮನೇ, ಒಡೆಯನೇ, ನನ ಆಕಾಂಕ್ಷೆಯನು ಪೂರೈಸಬಲವನೇ, ಈ ನಿನ ಸೇವಕ ನಿನ ಕರುಣಿಯ ರಕಷಣಿಯಲೆ ನೆಡೆರೆ ಮಾಡಬಯಸತಾನೆ. ನಿನ ಘನತೆಯ ಆಶರಯದ ಕೆಳಗೆ ವಿಶರಾಂತಿ ಪಡೆಯಲು ಇಚ್ಛಿಸುತಾನೆ. ನಿನ ಪೋಶಣೆ ಹಾಗೂ ಸಂರಕಷಣೆಗಾಗಿ ಮೂರೆಯೆಡುತಾನೆ. ಓ ಪರಭುವೇ, ಎವೆಯೆಕಕದೆ ನಿನ ಕಣಿಣುಗಳಿಂದ ನಿನನನಲದೆ ಬೇರೆ ಯಾರನೂ ನೋಡದಂತೆರಲು ನನ ಕಣಿಣನು ರಕಷಿಸಬೇಕೆಂದು ಬೇಡುವೆ. ನಿನ ಸಂಜಿಗಳನು ಅಲ್ಲದೆ ನಿನ ಸಾಕೆಪಾತಕಾರವನು ಗುರುತಿಸುವಂತೆ ನನ ದೃಷ್ಟಿಯನು ದೃಢಪಡೆಸು.

ಯಾರ ಅಖಂಡ ಸಾಕಷಾತಕಾರದ ಮುಂದೆ ಬಲದ ಪರಭಾವವೂ ಕೂಡ ಬೆದರಿಬಿಚಿಬಿಡದೇತೋ ಅಂಥಾ ಪರಮ ಪರಭಾವಶಾಲಿಯೂ ನೇನೇ. ಸರವಶಕತ, ಸರವವಿಜಯೆ, ನಿಯಮಾತೇತನಾದ ನೇನಲದೆ ಬೇರೆ ದೇವರೆಲಲ.

Also in: af, az, be, bg, bi, bn, ca, ch, cnr, cy, da, de, diu, el, en, eo, es, et, fi, fr, fy, haw, hr, ht, hu, is, it, kj, kl, ky, lt, lv, med, mg, mn, naq, naq, nl, no, pl, pt, ro, se, sk, sq, sv, ta, tl, tpi, tvl, ur

BH00009HOW

ಓ ದೇವರೇ, ನನನ ದೇವರೇ, ನೆನೆನೆಂದ ಅಗಲಿರುವ ಕಾರಣದಿಂದಾಗಿ ನೆನೆನನನು ಹಂಬಲಿಸುವವರ ಕಣಿಣುಗಳು ಎಚ್ಚಿತೆತೆರುವಾಗ ನಾನು ಹೇಗೆ ನೆಡರೆಸಲು ಆಯ್ದುಕೊಳ್ಳಲೆ, ನೆನೆನ ಪರೇಮೆಗಳ ಆತಮಗಳು ನೆನೆನ ಸಮಮುಖದಿಂದ ದೂರ ಸರೆದಿರುವುದರಿಂದ ದುಃಖ ಪೇಡಿತರಾಗಿರುವಾಗ ನಾನು ಹೇಗೆ ವೆಶಿರಾಂತೆ ಪಡೆಯಲೆ? ಓ ನನನ ಪರಭುವೇ, ನೆನೆನ ಸಾಮಥರೆಯ ಹಾಗೂ ನೆನೆನ ರಕಷಣಿಯು ಬಲಗೈಯಲೆ ನನನ ಚೈತನೆಯ ಹಾಗೂ ನನನ ಸಂಪೂರ್ಣ ಅಸತೆತವನನೇ ಒಪ್ಪಿಸಿಡೆದೇನೆ ಮತತು ನನನ ಶಿರಸನನು ನೆನೆನ ಶಕತಿಯ ಮೂಲಕ ನನನ ದೆಂಬಿನ ಮೇಲೆರೆಸುತತೇನೆ ಮತತು ನೆನೆನ ಇಚ್ಚೆ ಹಾಗೂ ನೆನೆನ ಸಂತ್ಯಪೆತೆಗೆ ತಕಕಂತೆ ಮೇಲಿತತುತತೇನೆ. ನೇನು ಸತೆಯವಾಗಿಯೂ, ಸಂರಕಷಕ, ಕಾಪಾಡತಕಕವ, ಸರವಸಮರಥ, ಪರಮ ಬಲಶಾಲೆ. ನೆನೆನ ಸರವಶಕತಿಯ ಪರಮಾಣವಾಗಿ! ನಾನು ನೆಡರೆಸುತೆರೆಲೆ ಅಥವಾ ಎಚ್ಚಿತೆರೆಲೆ, ನೇನು ಇಚ್ಚಿಸುಮದನನಲದೆ ಬೇರೇನನನೂ ಬೇಡೆನು. ನಾನು ನೆನೆನ ಸೇವಕ ಹಾಗೂ ನೆನೆನ ಕೈಯಾಳಾಗಿರುವೆ. ನೆನೆನ ಸಂತ್ಯಪೆತಿಯ ಸುಗಂಧವನನು ಯಾಮದು ಬೇರುವುದೋ ಅದನನು ನಾನು ಮಾಡುವಂತೆ ನನನನನು ಉದಾರತೆಯಿಂದ ಸಹಾಯ ಮಾಡು. ನೆಜವಾಗಿಯೂ, ಇದು ನನನ ಹಾರೈಕೆಯಾಗಿದೆ ಹಾಗೂ ನೆನೆನ ಸಾಮೇಜಿಯವನನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪರಪಂಚಗಳ ಪರಭುವಾಗಿರುವ ನೆನೆಗೆ ಸೆತೋತರವಾಗಲೆ.

Also in: af, ar, az, bg, bi, bs, ca, ceb, cnr, cnr, cy, da, de, el, en, es, et, fi, fj, fr, gil, gil, ha, hi, hr, ht, hu, hu, id, is, it, kl, ko, lb, lg, lv, mg, ml, nl, no, pl, pt, ro, ru, sk, sq, srn, sv, ta, tl, tvl, zh-Hans

AB06528MID

*(ಓ ಸತೆಯಾನವೇಷಕನೇ, ದೇವರು ನೆನೆನ ಆಧಯಾತಮೆಕ ಕಣಿಣುಗಳನನು ತೆರೆಸಬೇಕೆಂದು ನೇನು ಅಪೇಕಷಿಸುವೆಯಾದರೆ ಅವನಲೆ ಹಾಗೆ ಯಾಚಿಸು. ಮಧೆಯರಾತೆರೆಯ ಮೇಲೆ ಅವನಲೆ ತಲಲೇನನಾಗಿ ಹೇಗೆ ಪರಾರಥಿಸು.)

ಓ ಪರಮಾತಮನೇ, ನೆನೆನ ಸರವಾಂತರಯಾಮೆತವದೆಡೆಗೆ ನನನ ಮುಖವನನು ಹೊರಳಿಸಿರುವೆ. ನಾನು ನೆನೆನ ಕೃಪಾ ಸಾಗರದಲೆ ಮುಳುಗಿಬಿಟ್ಟಿಡೆದೇನೆ. ಇಂದಿನ ಕಗಿತತಲೆಯ ರಾತೆರೆಯಲೆ ನೆನೆನ ದೆವೆಯ ಜೆಯೋತಿಯ ಬೆಳಕು ಕಾಣಿಸುವಂತೆ ನನನ ದೃಷ್ಟಿಯನನು ಪರಕಾಸಮಾನವಾಗಿಸು. ಈ ಅಡೆಭುತ ಯುಗದಲೆ ನೆನೆನ ಪರೇಮ ಸುಧೆಯೆಂದ ಸುಖಿಯನನಾಗಿ ಮಾಡು. ಓ ಪರಭುವೇ, ನೆನೆನ ಕರೆಯನನು ಲಾಲಿಸುವಂತೆ ಎಸಗು. ನೆನೆನ ಸೆವರಗದ ಬಾಗೆಲನನು ನನನೆದುರು ತೆರೆಯುವಂತೆ ಮಾಡು. ನೆನೆನ (ಬಹ) ಪರತೆಭೆಯ ಜೆಯೋತಿಯನನು ಕಾಣುವಂತೆ ನನನ ಈ ಮೂರೆಯನನು ಲಾಲಿಸು. ಅಷೆಟೇ ಅಲಲ, ನೆನೆನ ಸೌಂದರಯದತತ ಆಕರಷಕನಾಗುವಂತೆ ಕೃಪೆಮಾಡು. ನೆಜಕಕೂ ನೇನು ದಾತ, ಉದಾರೆ, ಕರುಣಾಳು ಮತತು ಕಷಮಾಶೇಲ.

Also in: af, az, be, bg, bn, ca, cy, da, el, en, eo, fr, gil, gil, gu, hi, hr, ht, hu, hy, hy, hz, hz, id, is, it, ja, ja, kl, ko, ko, ko, ky, lo, lv, ml, ms, nl, no, pl, pt, ro, ru, sk, sm, sm, sm, sq, sv, ta, ta, te, tet, th, tl, tpi, tvl, tvl, tvl, tvl, uk, vi, zh-Hans, zh-Hant, zh-Hant

Families

BB00018FOR

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತತವನನು ಸೆಮರೆಸುತತಾನೋ ಅವನು ಧನೆಯನು.” - ಬಾಚಿ ಓ ಪರಭುವೇ, ನಮಮ ದೇನ ಕೈಗಳು ನೆನೆನ ಕೃಪೆ ಹಾಗೂ ಔದಾರಯದ ಸೆವರಗದತತ ಚಾಚಿರುವುದನನು ನೇನು ನೋಡುತೆತೆರುವೆ. ನೆನೆನ ಕೊಡುಗೆ ಹಾಗೂ ಉದಾರತೆಗಳ ನೆಧಿಗಳಿಂದ ಅಮಗಳು ತುಂಬುವಂತೆ ಅನುಗರಹೆಸು. ನಮಮನನೂ ಮತತು ನಮಮ ತಂದೆ ತಾಯಂದಿರನನೂ ಕೆಷಮೆಸು, ಹಾಗೂ ನೆನೆನ ಮನೋಹರತೆ ಮತತು ದೈವೇ

ಉದಾರತೆಯ ಸಾಗರದಿಂದ ನಾಮ ಬಯಸಿದುದೆಲವನನೂ ಈಡೇರಿಸು. ಓ ನಮಮ ಹೃದಯಗಳ ಪೆರೀತೆ ಪಾತರನೇ, ನೆನನ ಪಥದಲೆನ ನಮಮ ಎಲಲಾ ಕಾರೆಯಗಳನನೂ ಸೇವೀಕರೆಸುವವನಾಗು ನೇನು, ಸತಯವಾಗಿಯೂ, ಅತಯಂತ ಪರಬಲನೂ, ಮಹೋನತನೂ, ಅನುಪಮನೂ, ಕಷಮಾಶೇಲನೂ, ಕೃಪಾಕರನೂ ಆಗಿರುವೆ.

Also in: ar, az, bg, bs, ca, da, de, el, en, es, et, fa, fr, is, kl, mh, mt, nl, pl, pt, ro, ru, sne, ta, tl

AB03017CAL

ಓ ದೇವರೇ, ನನನ ದೇವರೇ! ಈ ನೆನನ ಸೇವಕೆ ನೆನನಲೆ ಭರವಸೆಯನೆನೆಟೆಟು ನೆನನತತ ತನನ ಮುಖವನನು ತಿರುಗಿಸುತತ, ನೆನನ ಸವರಗಿಯ ಔದಾರಯಗಳನನು ತನನ ಮೇಲೆ ಸುರೆಸುವಂತೆ, ನೆನನ ಆಧಯಾತಮೆಕ ರಹಸೆಯಗಳನನು ಬಹಿರಂಗಪಡಿಸುವಂತೆ ಹಾಗೂ ನೆನನ ದೈವತವದ ಪರಕಾಶವನನು ತನನ ಮೇಲೆ ಬೀರುವಂತೆ ಮೂರೆಯೆಡುತತ ನೆನನಲೆ ಬೆನನವಿಸುತತೆಡೆದಾಳೆ. ಓ ನನನ ಪರಭುವೇ! ನನನ ಪತಿಯ ಕಣಣುಗಳು ವೇಕಷಿಸುವಂತೆ ಮಾಡು. ನೇನು ನೆನನ ಜ್ಞಾನದ ಬೆಳಕಿನಿಂದ ಅವನ ಹೃದಯವನನು ಆನಂದಗೊಳಿಸು, ನೇನು ನೆನನ ತೇಜೋಮಯ ಸೌಂದರಿಯದತತ ಅವನ ಮನಸಸನನು ಆಕರಣಿಸು, ನೇನು ನೆನನ ಸಾಕಷಾತಕಾರದ ಭವಯತೆಯನನು ಅವನೆಗೆ ಪರಕಟಿಸಿ ಅವನ ಚೈತನಯವನನು ಉಲಲಾಸಗೊಳಿಸು. ಓ ನನನ ಪರಭುವೇ! ಅವನ ಕಣಣಿನ ಮುಂದಿರುವ ಪರದೆಯನನು ಮೇಲಿತತು. ನೆನನ ಸಮೃದ್ಧವಾದ ಕೃಪೆಯನನು ಅವನ ಮೇಲೆ ವರಣಿಸು, ನೆನನ ಪರೇಮ ಮದಿರೆಯಿಂದ ಅವನನನು ಮತತನನನಾಗಿಸು, ಯಾರ ಪಾದಗಳು ಈ ಭೂಮೆಯ ಮೇಲೆ ನಡೆದಾಡುತತೆಡೆದರೂ, ಅವರ ಆತಮಗಳು ಉನನತವಾದ ಸವರಗದಲೆ ತೇಲಾಡುತತೆರುವಂತಹ ನೆನನ ದಿವೆಯ ಪುರುಷದಲೆ ಅವನನನೂ ಒಬಬನನನಾಗೆ ಮಾಡು. ಅವನನನು ನೆನನ ಜನರ ಮಧೆಯೆ ನೆನನ ಜ್ಞಾನದ ಬೆಳಕಿನಿಂದ ಕಂಗೊಳಿಸುವ ದೇಪದಂತಾಗಲು ಕಾರಣನಾಗು ನೆಜವಾಗಿಯೂ ನೇನು ಅತಯಮೂಲಯನೂ, ಸದಾಕೊಡುಗೈದಾನಿಯೂ, ವರದಹಸತನೂ ಆಗಿರುವೆ.

Also in: az, bn, ca, da, de, el, en, eo, et, fr, hy, id, is, ko, ml, mt, pl, pt, ro, ru, sk, sq, ta, tl, uk, ur

AB02000DIS

ಓ ಪರಭುವೇ! ಈ ಮಹಾ ಶಿರೇಷ್ಠರಯುಗದಲೆ, ತಮಮ ಹತತವರ ಪರವಾಗಿ ಮಕಕಳ ಮಧಯಸೆಧಿಕೆಯನನು ನೇನು ಸೇವೀಕಾರ ಮಾಡಿರುವೆ. ಇದು ಈ ಯುಗದ ಅಪರಮೆತ, ವೆಶೇಷವಾದ ಕೊಡುಗೆಗಳಲೊಂದಾಗಿದೆ. ಆದದರಿಂದ, ಓ ದಯಾಳು ಪರಭುವೇ, ನೆನನ ಏಕಮೇವ ಹೊಸತೆಲಲೆ ಈ ನೆನನ ಸೇವಕನ ವಿನಂತಿಯನನು ಸೇವೀಕರೆಸು ಹಾಗೂ ಅವನ ತಂದೆಯನನು ನೆನನ ಕೃಪಾಸಾಗರದಲೆ ಮುಳುಗಿಸು. ಏಕೆಂದರೆ, ನೆನನ ಪರೇಮದ ಪಥದಲೆ ನೆನನ ಸೇವೆ ಮಾಡಲು ಹಾಗೂ ಎಲಲಾ ಸಮಯದಲಲೂ ಅವೆರತವಾಗಿ ಶಿರಮೆಸಲು ಈ ಪುತರನು ಎದೆದಿರುವನು. ಸತಯವಾಗಿಯೂ, ಕೊಡುವವನೂ, ಕಷಮಾದಾತನೂ, ಹಾಗೂ ದಯಾಳುಮೂ ನೇನೇ ಆಗಿರುವೆ.

Also in: az, bg, bs, ca, ceb, da, de, el, en, eo, es, fi, fr, hi, hr, ht, hu, hy, iba, is, ja, ko, lg, mi, ml, mn, nl, pl, pt, ro, sk, sm, sne, sq, sv, ta, th, tl, tvl, uk, vi, zh-Hans

Fire Tablet

BH00687

##ಅಗನೇಶಾಸನ ಪರಮ ಪರಾಚೀನನೂ ಮಹಾಮಹಿಮನೂ ಆದ ದೇವರ ಹೆಸರಿನಲೆ. ನೆನನಯವಾಗಿಯೂ ಅಗಲಿಕೆಯ ಅಗನೇಯಲೆ ನೆನನವಂತರ ಹೃದಯಗಳು ಧಗಧಗಿಸಿವೆ ಎಲೆಲೆಹುದು ನೆನನ ಮುಖಾರವೆಂದದ ಪರಭಿ, ಓ ಪರಪಂಚಗಳ ಪರಿಯತಮನೇ? ನೆನನ ಸಮೇಪದವರೆಲಲಾ ಅವಶೇಷದ ಕತಲೆಯಲೆ ಪರಿತಯಕತರಾಗಿಹರು: ಎಲೆಲೆಹುದು ಪುನರಮೆಲನದ ಸುಪರಭಾತದ ಕಾಂತೆ, ಓ ಪರಪಂಚಗಳ ಅಪೇಕಷೆಯೇ? ನೆನನಿಂದ ಆರಿಸಲಪಟಿವರ ಶರೀರಗಳು ದೂರದ ಉಸುಕಿನಲೆ ಕಂಪಿಸುತತಾ ಬೆಡೆವೆ; ಎಲೆಲೆಹುದು ನೆನನ ಉಪಸೆಧಿತಿಯ ಸಾಗರ, ಓ ಪರಪಂಚಗಳ ಮೋಹಕನೇ? ಹೆಬಬಯಕೆಯ ಕೈಗಳು ನೆನನ ಅನುಗರಹ ಹಾಗೂ ಉದಾರತೆಯ ಸವರಗದೆಡೆ ಚಾಚಿಹಮ; ಎಲೆಲೆಹುದು ನೆನನ ಕೊಡುಗೆಯ ಸುರೆಮಳೆ, ಓ ಪರಪಂಚಗಳ ಹೊಣಿಗಾರನೇ? ದೈವ ಪರತಿಭಟಕರು ಎಲೆಲೆಡೆಯೆಂದಲೂ ಪೇಡಿಸುತಿಹರು; ಎಲೆಲೆಹುದು ನೆನನ ಆಜ್ಞಾಕಾರಕ ಲೇಖನಿಯ ನೆರಬಂಧಕಶಕತಿ ಓ ಪರಪಂಚಗಳ ಜಯಶಾಲೆಯೇ?

ಎಲಲಾ ದೆಕೆಕುಗಳಲಲೂ ಶವಾನಗಳ ಬೋಗಲೆಕೆಯು ಜೋರಾಗಿಹುದು; ಎಲಲೆಹನು ನೆನೆನ ಪೆರಾಕರಮದ ಕಾಡೆನ ಮ್ಯಗರಾಜ, ಓ ಪೆರಪಂಚಗಳ ಶೆಕೆಸುವವನೋ? ನೆರಾಸಕತೆಯ ಚಲೆಯು ಮಾನವತೆಯನೆಲಲಾ ಬೆಗಿಯಾಗಿ ಹೆಡೆದಿಹುದು: ಎಲಲೆಹುದು ನೆನೆನ ಪೆರೋಮದ ಶಾಖ, ಓ ಪೆರಪಂಚಗಳ ಅಗನೆಯೋ? ದುರದೆಶೆಯು ತುತತ ತುದೆಗೇರಿಹುದು: ಎಲಲೆಹಮ ನೆನೆನ ನೆರವೆನ ಚೆಹನೆಗಳು, ಓ ಪೆರಪಂಚಗಳ ವೆಮೋಚಕನೋ? ಅಂಧಕಾರಮ, ಬಹಳಷೆಟು ಜನರನೆಲಲಾ ಆವರೆಸಿಹುದು; ಎಲಲೆಹುದು ನೆನೆನ ವ್ಯಭವದ ಕಾಂತೆ, ಓ ಪೆರಪಂಚಗಳ ಪೆರಭೆಯೋ? ಮನುಷೆಯರ ಕೋರಳುಗಳು ದೆವೇಷದೆಂದ ಚಾಚೆಹಮ: ಎಲಲೆಹಮ ನೆನೆನ ಪೆರತೀಕಾರದ ಖಡೆಗಗಳು, ಓ ಪೆರಪಂಚಗಳ ವೆನಾಶಕನೋ? ಅಪಮಾನಮ ಪಾತಾಳವನೆನು ಮುಟೆಟೆಹುದು: ಎಲಲೆಹಮ ನೆನೆನ ವ್ಯಭವದ ಸಂಕೇತಗಳು, ಓ ಪೆರಪಂಚಗಳ ಮಹೆಮನೋ? ನೆನೆನ ನಾಮವನೆನು ಸಾಕೆಷಾತಕರೆಸಿದ ಸರೆವಕೃಪಾಳುವನೆನು ದುಃಖಗಳು ಬಾಧೆಸಿಹಮ: ಎಲಲೆಹುದು ನೆನೆನ ಸಾಕೆಷಾತಕರೆತ ದೆನ ಚೆಲುಮೆಯ ಆನಂದ, ಓ ಪೆರಪಂಚಗಳ ಸಂತೋಷಕಾರಕನೋ? ಸಂಕಟಮ ಭೂಮೆಯ ಜನರನೆಲಲಾ ಆವರೆಸಿಹುದು: ಎಲಲೆಹಮ ನೆನೆನ ಹರುಷದ ಲಾಂಛನಗಳು, ಓ ಪೆರಪಂಚಗಳ ಉಲಲಾಸವೋ? ನೆನೆನ ಚೆಹನೆಗಳ ಉದಯ ಸೆಥಳಮ ಅನೆಷೆಟೆ ಸೂಚನೆಗಳಿಂದ ಮುಚೆಚೆರುಮದನೆನು ನೆನು ನೋಡುತೆತಿರುವೆ: ಎಲಲೆಹಮ ನೆನೆನ ಬಲೆಷೆರ ಬೆರಳುಗಳು, ಓ ಪೆರಪಂಚಗಳ ಶಕತೆಯೋ? ಭಯಂಕರ ದಾಹಮ ಮನುಷೆಯರನೆಲಲಾ ಆವರೆಸಿಹುದು: ಎಲಲೆಹುದು ನೆನೆನ ಅನುಗರಹದ ನದೆ, ಓ ಪೆರಪಂಚಗಳ ಕರುಣೆಯೋ? ದುರಾಶೆಯು ಮಾನವ ಜನಾಂಗವನೆಲಲಾ ಬಂಧೆಸಿಹುದು: ಎಲಲೆಹಮ ನೆನೆನ ವೆರಕತೆಯ ಸಶರೀರಗಳು, ಓ ಪೆರಪಂಚಗಳ ಪೆರಭುವೋ? ದಬೆಬಾಳೆಕೆಗೋಳಪಟೆಟೆ ಈತನು ಒಬೆಬಂಟಿಯಾಗಿರುಮದನೆನು ನೆನು ನೋಡುತೆತಿರುವೆ: ಎಲಲೆಹರು ನೆನೆನ ಆಜೆಇಯ ಸೆವರೆಗದ ಅತೆಥೋಯರು, ಓ ಪೆರಪಂಚಗಳ ಸಾರವಭೂಮನೋ? ಪರಸೆಥಳದಲೆ ಪರೆತೆಯಜೆಸಲಪಟೆಟೆರುವೆ ನಾನು: ಎಲಲೆಹಮ ನೆನೆನ ನೆಷೆರೆಯ ಸಂಕೇತಗಳು, ಓ ಪೆರಪಂಚಗಳ ನಂಬೆಗಸೆತನೋ? ಮ್ಯತೆಯು -ವೋದನೆಗಳು ಮನುಜರನೆಲಲಾ ಹೆಡೆದಿಹಮ: ಎಲಲೆಹಮ ನೆನೆನ ಅಮರ ಜೀವನದ ಭೋರೆಗರೆವ ಮಹಾಸಾಗರದಲೆಗಳು ಓ ಪೆರಪಂಚಗಳ ಜೀವವೋ? ಶ್ಯತಾನನ ಪೆಸುಮಾತುಗಳು ಪೆರತೆಯೊಂದು ಜೀವಿಯ ಮೇಲೂ ಪೆಸುಗುಟೆಟೆವೆ: ಎಲಲೆಹುದು ನೆನೆನ ಬೆಂಕಿಯ ಉಲಕೆ, ಓ ಪೆರಪಂಚಗಳ ಬೆಳಕೋ? ಉಡೆವೋಗದ ಅಮಲು ಹೆಚೆಚೆನ ಮಾನವ ಜನಾಂಗವನೆಲಲಾ ದುರಮಾರೆಗಕೆ ಒಯದೆಹುದು: ಎಲಲೆಹಮ ನೆನೆನ ಪರೆಶುದೆಥತೆಯ ದೆನ ಚೆಲುಮೆಗಳು, ಓ ಪೆರಪಂಚಗಳ ಅಭೆಲಾಷೆಯೋ?

ದಬೆಬಾಳೆಕೆಗೋಳಪಟೆಟೆ ಈತನು ಸೆರೆಯನೆನರ ಮಥೆಯೆ ಜುಲುಮೆಯಲೆ ಮರೆಮಾಚೆರುಮದನೆನು ನೆನು ನೋಡುತೆತಿರುವೆ: ಎಲಲೆಹುದು ನೆನೆನ ಮುಂಬೆಳಗಿನ ತೇಜಸೆಸು, ಓ ಪೆರಪಂಚಗಳ ಬೆಳಕೋ? ನಾನು ಮಾತನಾಡಲು ನೆಷೆಥೆಸಲಪಟೆಟೆರುಮದನೆನು ನೆನು ನೋಡುತೆತಿರುವೆ: ಎಲಲೆಂದ ಪುಟೆಯುಮದು ನೆನೆನ ಶರುತಿ, ಓ ಪೆರಪಂಚಗಳ ಕೋಗಲೆಯೋ? ಬಹಳಷೆಟು ಜನ ಭೆರಾಂತೆ ಹಾಗೂ ವೆಯರೆಥ ಕಲಪನೆಯಲೆ ಸುತತುವರೆದೆಹರು: ಎಲಲೆಹರು ನೆನೆನ ನೆಶೆಚಯತೆಯ ಪೆರತೆಪಾದಕರು, ಓ ಪೆರಪಂಚಗಳ ಭರವಸೆಗನೋ? ಯಾತನೆಗಳ ಸಾಗರದಲೆ ಮುಳುಗುತೆತಿಹರು ಬಹಾ: ಎಲಲೆಹುದು ನೆನೆನ ವೆಮುಕತೆಯ ನೌಕೆ, ಓ ಪೆರಪಂಚಗಳ ಉಡೆಧಾರಕನೋ? ನೆನೆನ ವಾಣಿಯ ದೆನ ಚೆಲುಮೆಯು ಸ್ಯಷೆಟೆಯ ಕಾರೆಗತಲಲೆರುಮದನೆನು ನೆನು ನೋಡುತೆತಿರುವೆ: ಎಲಲೆಹನು ನೆನೆನ ದೆವೆಯಾನುಗರಹದ ಸೂರೆಯ, ಓ ಪೆರಪಂಚಗಳ ಬೆಳಕುಗಾರನೋ? ಸತೆಯ ಹಾಗೂ ಪರೆಶುದೆಥತೆ, ನೆಷೆರೆ ಹಾಗೂ ಸನಮಾನದ ದೇಪಗಳ ನಂದೆಸಲಪಟೆಟೆವೆ: ಎಲಲೆಹುದು ನೆನೆನ ಸೋಡು ಭರೆತ ಕರೋಧದ ಸುಳಿಮ, ಓ ಪೆರಪಂಚಗಳ ಸಾರಥೆಯೋ? ನೆನಗಾಗಿ ವೇರರಾದವರನೆನು ಯಾರನೆನಾದರೂ, ಅಥವಾ ನೆನೆನ ಪೆರತೆಯ ಪಥದಲೆ ಸಂಭವೆಸೆರುಮದರ ಬಗೆಗೆ ಚೆಂತೆಸುವವರನೆನಾದರೂ ನೆನು ಕಾಣಬಲೆಯೋ? ಈಗ ನನೆನ ಲೇಖನೆಯು ಸೆತಬೆಧವಾಗುತೆತಿಹುದು, ಓ ಪೆರಪಂಚಗಳ ಪೆರೆಯಕರನೋ, ದೆವೆಯ ಕಲಪವ್ಯಕಶದ ಕೊಂಬೆಗಳು ವೆಥೆಯ ಚಂಡಮಾರುತಗಳಿಗೆ ಸೆಕೆಕೆ ಮುರೆದು ಹೋಗಿಹಮ: ಎಲಲೆಹುದು ನೆನೆನ ಪೋಷಣೆಯ ನೆಶಾನೆ ಓ ಪೆರಪಂಚಗಳ ವೇರಾಗರೋಸರನೋ? ಈ ಮುಖಮ ನೆಂದೆಯ ಧೂಳಿನಲೆ ಅಡೆಗೆ ಹೋಗಿಹುದು: ಎಲಲೆಹುದು ನೆನೆನ ಅನುಕಂಪದ ತಂಗಾಳೆ, ಓ ಪೆರಪಂಚಗಳ ಕರುಣಾಳೋ? ಪವೆತರತೆಯ ನೆಲುವಂಗಿಯು ಕಪಟೆಗಳಿಂದ ಮ್ಯಲೆಗಿಯಾಗಿಹುದು ಎಲಲೆಹುದು ನೆನೆನ ಮಡೆಯಾದ ವಸೆತರ, ಓ ಪೆರಪಂಚಗಳ ಶ್ಯಂಗಾರಕನೋ? ಮನುಷೆಯರ ಕೃತೆಯಗಳಿಂದಾಗಿ ಅನುಗರಹದ ಸಮುಡೆರಮ ಸೆತಬೆಧವಾಗಿಹುದು: ಎಲಲೆಹಮ ನೆನೆನ ಔದಾರೆಯದ ಅಲೆಗಳು, ಓ ಪೆರಪಂಚಗಳ ಆಕಾಂಕೆಷೆಯೋ? ನೆನೆನ ದೆವೆಯ ಸಾನೆನೆಥೆಯಕೆಕೊಯೆಯುವ ದೆವಾರಮ ಶತರುಗಳ ಷಡೆಯಂತರ

ದೆಂದಾಗಿ ಮುಚ್ಚಿಹುದು: ಎಲೆಹಮ ನೆನನ ಕೊಡುಗ್ಯಯ ಚಾವೆ, ಓ ಪರಪಂಚಗಳ ಕೀಲಿಕಾರಕನೇ? ವೆಡೆರೋಹದ ವೆಷಪೂರಿತ ಗಾಳಿಯೆಂದಾಗಿ ಎಲೆಗಳು ಹಳದಿಯಾಗಿಹಮ: ಎಲೆಹಮ ನೆನನ ಔದಾರೆಯದ ಮೇಘಧಾರೆ, ಓ ಪರಪಂಚಗಳ ದಾತನೇ? ಈ ವಿಶವಮ ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು: ಎಲೆಹಮ ನೆನನ ಕಷಮೆಯ ತಂಗಾಳಿ, ಓ ಪರಪಂಚಗಳ ಕಷಮಾದಾತನೇ? ನೆರಜನ ಸೆಥಳದಲೆ ಈ ಯುವಕನು ಏಕಾಂಗಿಯಾಗಿಹನು: ಎಲೆಹಮ ನೆನನ ದೆವೆಯಾನುಗರಹದ ಮಳೆ, ಓ ಪರಪಂಚಗಳ ಕೊಡುಗ್ಯ ದೊರೆಯೇ? ಓ ಪರಮ ಶರೇಷ್ಠ ಲೇಖನೆಯೇ, ಅಮರ ರಾಜಯದಲೆ ಅತಯಂತ ಸುಮಧುರವಾದ ನೆನನ ಕರೆಯನನು ನಾಮ ಆಲಿಸೆಹಮ ವ್ಯಭವಯುಕತವಾದ ನಾಲಿಗೆಯ ನುಡಿಗೆ ನೇನು ಕಿವೆಗೊಡು, ಓ ಪರಪಂಚಗಳಲೆ ದಬಿಬಾಳಿಕೆಗೊಳಪಟಿಟವನೇ! ಚಳಿಯೆಂದಲದರೆ ನೆನನ ನುಡೆಗಳ ಶಾಖಮ ಹೇಗೆ ವೆರಾಜಿಸುತೆತೆತು, ಓ ಪರಪಂಚಗಳ ವೆಯಾಖೆಯಾಕಾರನೇ? ವೆಪತುಗಳೆಂದಲದರೆ ನೆನನ ಸಹನೆಯ ಸೂರೆಯನು ಹೇಗೆ ಪೆರಕಾಶಿಸುವನು. ಓ ಪರಪಂಚಗಳ ಬೆಳಕೇ? ಗೋಳಾಡದೆರು ದುಷೆಟರೆಂದಾಗಿ, ಸಹೆಸಲು ಮತತು ತಾಳಮೆಯೆಂದೆರಲು ನೇನು ಸೃಷೆಟಿಸಲಪಟಿಟೆಡೆಯೇ, ಓ ಪರಪಂಚಗಳ ಸಹನಾಶೇಲನೇ. ದೆರೋಹೆಗಳ ಮಧೆಯೆ ಒಡಂಬಡೆಕೆಯ ದೆಗಂತದಲೆನ ನೆನನ ಉದಯ ಹಾಗೂ ದೇವರೆಗಾಗಿ ನೆನನ ಹಂಬಲಿಕೆ ಎಷೆಟು ಮನೋಹರವಾಗಿತತು. ಓ ಪರಪಂಚಗಳ ಪೆರೇಮವೇ? ಸೆವಾತಂತೆರೆಯದ ಪತುಕೆ ಉನನತ ಶೆಖರದ ತುತತತುಡೆಯಲೆ ನೆನನಿಂದಲೇ ನೆಡಲಾಗಿತತು ಮತತು ಅನುಗರಹದ ಸಮುಡೆರಮ ಭೋರೆಗೆರೆಡೆತತು. ಓ ಪರಪಂಚಗಳ ಆನಂದ ಪರವಶನೇ ನೆನನ ಒಂಟಿತನದೆಂದಲೇ ಏಕೆಯತೆಯ ಸೂರೆಯ ಬೆಳಗಿಹನು, ಹಾಗೂ ನೆನನ ಗಡೆಪಾರೆನೆಂದಲೇ ಏಕೆಯತೆಯ ಭೂಮೆಯು ಅಲಂಕೃತಗೊಂಡೆಹುದು ಸಹನೆಯೆಂದೆರು ಓ ಪರಪಂಚಗಳ ದೇಶಭೆರಷೆಟಿನೇ, ನಾಮ ಅಪಮಾನವನನು ವ್ಯಭವದ ಉಡುಗಿಯನನಾಗಿಸೆಹಮ ಹಾಗೂ ಪೆಯಥೆಯನನು ನೆನನ ದೇಗುಲದ ಭೂಷಣವನನಾಗಿಸೆಹಮ ಓ ಪರಪಂಚಗಳ ಪೆರತೆಷೆರೆಯೇ. ಹೃದಯಗಳು ದೆವೇಷೆಗಳೆಂದ ತುಂಬೆರುಮದನನೂ ನೇನು ನೋಡುತೆತೆರುವೆ ಮತತು ಅಮಗಳನನು ಲಕೆಷಿಸದೆರುಮದು ನೆನಗೆ ಸೇರಿಹುದು, ಓ ಪರಪಂಚಗಳ ಪಾಪಗಳನನು ಮರೆಮಾಚುವವನೇ. ಖಡೆಗಗಳು ಥಳಥಳಿಸೆದಾಗ ಮುನನುಗು! ಈಟಿಗಳು ಹಾರೆದಾಗ ಮುಂದಕೆ ಹೋಗು! ಓ ಪರಪಂಚಗಳ ತಯಾಗಮೆಯೇ, ನೇನು ರೋಡೆಸುವೆಯಾ, ಅಥವಾ ನಾನು ರೋಡೆಸಲೇ? ಇಲಲಾ, ನೆನನ ಕೆಲವೇ ಕೆಲಮ ಮುಂದಾಳುಗಳನನು ಕಂಡು ನಾನು ಗೋಳಾಡಲೇ, ಓ ಪರಪಂಚಗಳ ರೋದನೆಯ ಕಾರಣ ಕರೆತನೇ? ನೆಶೆಚಯವಾಗಿಯೂ ನಾನು ನೆನನ ಕರೆಯನನು ಆಲಿಸೆರುವೆ, ಓ ವ್ಯಭವೋಪೇತ ಪೆರೆಯತಮನೇ ಮತತು ಬಹಾರ ಮುಖಾರವೆಂದಮ ಈ ಗ ಕಷೆಟಗಳ ಶಾಖದೆಂದ ಮತತು ನೆನನ ಪೆರಕಾಶಮಾನವಾದ ನುಡೆಗಳ ಜಿವಾಲೆಗಳೆಂದ ಉರೆಯುತೆಡೆ ಮತತು ಆತನು ಅಹುತೆಯ ಸೆಥಾನದಲೆ ನೆಷೆರೆಯೆಂದ ಎಡೆದು ನೆನನ ಇಚೆಭಿಯ ಕಡೆ ನೋಡುತೆಹನು, ಓ ಪರಪಂಚಗಳ ಆಜರುಕಾರಕನೇ, ಓ ಅಲೆ ಅಕೆಬರೆ, ಈ ಶಾಸನದಲೆ ನೇನು ನೆನನ ಪೆರಭುವನನು ವಂದಿಸು, ಅದರೆಂದ ನೇನು ನೆನನ ಸೌಮಯತೆಯ ಸುವಾಸನೆಯನನು ಆಘರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜೆಯನಾದ ದೇವರ ಪಥದಲೆ ಎಂಥ ಕಷೆಟಗಳು ನಮನನನಾವರೆಸೆರಬಹುದೆಂದು ತೆಳೆಯಬಹುದು. ಸೇವಕರೆಲಲಾ ಇದನನು ಪರೆಸೆ, ವೆಚಾರ ಮಾಡೆಡೆದೇ ಆದರೆ, ಸರೆವಲೋಕಗಳನೇ ಹತೆತೆ ಉರೆಸುವಂತಹ ಅಗೆನೆಯು ಅವರ ನರನಾಡೆಗಳಲೆ ಹೊತೆತೆಸಲಾಗುಮದು.

Also in: ar, az, bg, bn, bs, ca, da, de, el, en, es, fi, fr, fr, gil, hy, it, lv, mg, nl, no, pl, pt, ru, sv, tl, tvl, ur, vi

Firmness in the Covenant

AB00065STE

ಓ ನನನ ಪೆರಭುವೇ ಹಾಗೂ ನನನ ಭರವಸೆಯೇ! ನೆನನ ಪೆರೇತೆಪಾತೆರರು, ಉನನತವಾದ ನೆನನ ಒಡಂಬಡೆಕೆಯಲೆ ದೃಢರಾಗಿರುವಂತೆಯೂ, ನೆನನಿಂದ ಪೆರಕಟಿತ ಥರೆಮಕೆಕೆ ವೆಥೇಯರಾಗಿರುವಂತೆಯೂ ಹಾಗೂ ನೆನನ ಭವೆಯತೆಯ ಗೆರಂಥದಲೆ ಅವರೆಗಾಗಿ ನೇನು ವೆಥೆಸೆರುವ ಆಜಿಗಳನನು ಪಾಲಿಸುವಲೆ ಅವರೆಗೆ ಸಹಾಯಮಾಡು; ಇದರೆಂದ ಅವರು ದೆವೆಯಲೋಕದ ಒಡನಾಡೆಗಳ ಮಾರೆಗದರೆಶನದ ನೆಶಾನೆ ಹಾಗೂ ನೆನನ ಅನಂತ ವೆವೇಕದ ಕಾರಂಜಿಗಳೂ, ಅಲೋಕೆ ಗಗನದಲೆ ಸರೆಯಾದ ಮಾರೆಗ ತೋರುವ ನಕೆಷತೆರಗಾಳೂ ಆಗಬಹುದು. ನೆಜವಾಗಿಯೂ, ಅಜೇಯನೂ,

ಸರವಶಕತನೂ, ಬಲಿಷ್ಠರನೂ ನೇನೇ ಆಗಿರುವೆ.

Also in: az, bg, bs, ca, da, el, en, eo, es, fa, fr, hr, ht, hu, is, kiw, lg, mg, ml, mt, nl, pl, pt, ro, ru, sk, sv, tl, ur

Forgiveness

BB00617

ಓ ನನನ ದೇವರೇ, ಓ ನನನ ಪರಭುವೇ, ಓ ನನನ ಒಡೆಯನೇ! ನಾನು, ನಿನನ ಪರೀತಿಯನನಲದೆ, ಬೇರಾಮದೋ ಆನಂದ, ಅಥವಾ ನಿನನ ಸಾಮೇಷಯವನನಲದೆ ಬೇರಾಮದೋ ಸುಖ ಅಥವಾ ನಿನನ ಸಂತೃಪ್ತಿಯನನಲದೆ ಬೇರಾಮದೋ ಸಂತೋಷ ಅಥವಾ ನಿನನೊಡನೆ ಭಾವೈಕಿಯವನನಲದೆ ಬೇರಾಮದೋ ಬದುಕನನು ಅರಸಿದುದೆದಕಕಾಗಿ, ನನನನನು ಮನನಿಸೆಂದು ನಿನನನನು ಬೇಡುವೆ. - ಬಾಬ ಓ ಸವಾಮೆಯೇ, ನೇನೇ ಜನರ ಆಶಾಕರಣ, ಈ ಎಲಲ ನಿನನ ಸೇವಕರ ರಕಷಕ. ರಹಸೆಯ ಹಾಗೂ ಪವಾಡಗಳನನು ನೇನು ಬಲಲೆ. ನಾವೆಲಲ ಪಾಪಿಗಳು ನೇನಾದರೋ ಇಂಥ ಪಾಪಗಳ ನಿವಾರಕ ಕರುಣಾಮಯೆ ಹಾಗೂ ಕೃಪಾಳು ಓ ಪರಭುವೇ ನಮಮ ಲೋಪದೋಷಗಳನನು ಗಮನಿಸಬೇಡ. ದಯೆ ಹಾಗೂ ಕರುಣಿಯೆಂದ ಕಾಣು. ನಮಮ ಲೋಪದೋಷಗಳು ಹಲಮ ಆದರೆ ನಿನನ ಕಷಮಾಗುಣದ ಸಾಗರ ಬಹು ವೆಶಾಲ. ಆಡೆದರೆಂದ ನಮಮನನು ದೃಢಗೊಳಿಸು ಬಲಪಡಿಸು ನಾಮ ನಿನಗೆ ಸಮರಪಣವಾಗುವಂತೆ ಸಹಾಯವೆಸಗು ನಮಮ ಆತಮಗಳನನು ಬೆಳಗಿಸು ಕಣಣುಗಳು ತೆರೆದು ನೋಡುವಂತೆ ಮಾಡು. ಕಿವಿಗಳು ಗಮನಿಸುವಂತೆ ಮಾಡು ಸತತವರನನು ಉಡೆದರೆಸು. ರೋಗಿಗಳನನು ಗುಣಪಡಿಸು ಬಡವರನನು ಸಿರಿವಂತರನನಾಗಿ ಮಾಡು. ನಿರಾಶರಿತರಲಲಿ ವೆಶಿವಾಸವನನು ಮೂಡಿಸು. ನಿನನಲಲಿ ನಮಮನನು ಅರಪಿಸಿಕೊಳಳು. ನಿನನ ಪರೀತಿಯ ಜಿಯೋತಿಯೆಂದ ನಮಮಲಲಿ ಬೆಳಕನನುಂಟುಮಾಡು. ನೇನು ಉದಾರೆ, ಕರುಣಾಶಾಲೆ, ವಾತೆಸಲಯಮಯೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00617

ಓ ನನನ ದೇವರೇ, ನನನ ಪರಭುವೇ ಮತತು ನನನ ಒಡೆಯನೇ! ನಾನು ನನನ ಬಂಧು ಬಳಗದವರೆಂದ ನಿರಲಿಷಿತನಾಗಿದೇನೇ ಮತತು ನಿನನ ಮೂಲಕ ಭೂ ನಿವಾಸಿಗಳೆಲರೆಂದ ಸವತಂತರನಾಗಲು ಕೋರುತೆತಿದೇನೇ ಹಾಗೂ ನಿನನ ದೃಷ್ಟಿಯಲಲಿ ಶಲಾಘನೇಯವಾದುದನನು ಪಡೆಯಲು ಸದಾ ಸೆಡೆಧನಿದೇನೇ. ನಿನನನನಲದೆ ಬೇರೆಲಲದೆಂದ ಸವತಂತರನಾಗಿರುವಂತೆ ಒಳೆಯದನನು ಅನುಗರಹೆಸು ಮತತು ನಿನನ ಸೇಮಾತೇತ ಅನುಗರಹಗಳಲಲಿ ಪುಷೆಕಳಪಾಲನನು ನನಗೆ ದಯಪಾಲಿಸು. ನಿಜವಾಗಿಯೂ, ನೇನು ಸಮ್ಯದಧ ಅನುಗರಹದ ಪರಭುವಾಗಿರುವೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

ABU0030SHE

ಓ ದೇವರೇ! ಸತಯವಾಗಿಯೂ ನಾವೆಲಲಾ ನಿನನ ಪರೀತಿಯ ಸುಗಂಧದಲಲಿ ಒಂದುಗೂಡೆರುವೆಮ ನಾಮ ನಿನನ ಸಾಮರಾಜಯದತತ ತೆರುಗಿರುವೆಮ. ನಾಮ ನಿನನನನಲದೆ ಬೇರೇನನನೂ ಕೋರುಮದೆಲಲ ಹಾಗೂ ನಿನನ ಸಂತೋಷವನನಲದೆ ಬೇರಾಮದಕಕೂ ಆಸೆಪಡುಮದೆಲಲ. ಓ ದೇವರೇ! ಈ ಆಹಾರಮ ನಿನನ ಸವರಗದ ಆಧಯಾತವೆಕ ಆಹಾರವಾಗಲೆ. ಈ ಸಭಿಯನನು ನಿನನ ಪರಮ ಶರೇಷ್ಠ ಸಮೂಹವನನಾಗಿಸುವಂತೆ ಸಮಮತಿಸು. ಅವರು ಮಾನವ ಕುಲಕೆ ಸಜೀವ ತುಂಬುವ ಪರೀತಿಯ ಕಾರಣವಾಗಲೆ ಮತತು ಮಾನವ ಜನಾಂಗಕೆ ಪರಕಾಶದ ಮೂಲವಾಗಲೆ, ಭೂಮೆಯ ಮೇಲೆ ಅವರು ನಿನನ ಮಾರಗದರಶನದ ಸಾಧನವಾಗಲೆ, ನಿಜವಾಗಿಯೂ ನೇನು ಪರಬಲನೂ, ಕೊಡುಗೈದಾನಿಯೂ, ಕಷಮಾದಾತನೂ ಮತತು ಸರವಶಕತನೂ ಆಗಿರುವೆ!

Also in: af, ar, az, bg, bi, ca, da, el, en, eo, es, et, fa, fr, hi, hr, ht, ht, hu, is, it, ja, kl, lv, nl, pl, pt, ro, ru, sq, sv, th, tl, zh-Hans

ಓ ಪರಭುವೋ, ನಿನಗೆ ಸೆತೋತರವಾಗಲಿ! ನಮಮ ಪಾಪಗಳಿಗಾಗಿ ನಮಮನನು ಕಷಮೆಸು. ನನನ ಮೇಲೆ ಕರುಣೆ ತೋರು ಹಾಗೂ ನಾಮ ನೆನೆನೆಡೆಗೆ ಹೆಂದೆರುಗುವಂತೆ ಮಾಡು. ನೆನೆನನಲಲದೆ ಬೇರಾಮದರ ಮೇಲೂ ಅವಲಂಬಿತರಾಗದೆರುವಂತೆ ನಮಮನನು ಕಷಟಪಡಿಸು, ನೀನು ಪೇರೀತಿಸುಮದನನೂ, ಇಚ್ಚಿಸುಮದನನೂ ನಿನಗೆ ತಕಕುದಾದ ಒಳೆಯದನನೂ ನಮಗೆ ನೆನೆನ ಔದಾರಯದ ಮೂಲಕ ದಯಪಾಲಿಸು. ನೆಜವಾಗಿಯೂ ನಂಬಿದವರ ಸಧಾನವನನು ಉನನತೆಗೇರಿಸು. ನೆನೆನ ಕೃಪೆಯೆಂದ, ಕಷಮಾಶೀಲತೆಯೆಂದ ಅವರನನು ಮನನಿಸು. ನೀನು ನೆಜವಾಗಿಯೂ ಆಪತತೆನಲಲೆ ಸಹಾಯಕನು, ಸವಯಮಾಧಾರನು.

Also in: es

Gatherings

ಓ ಕರುಣಾಮಯಿಯಾದ ದೇವರೇ, ಶಕತೆವಂತನೂ, ಪರಾಕರಮೆಯೂ ಆದ ಪರಭುವೋ ನೀನು, ಅತಯಂತ ಪೇರೀತಿಯ ತಂದೆಯೇ, ಈ ನೆನೆನ ಸೇವಕರು ಒತತಟಿಟಿಗೆ ಕಲಿತು ನೆನೆನ ಅಭಿಮುಖರಾಗಿದೇದಾರೆ. ನೆನೆನಲಲೆ ವಿನಂತಿ, ಮಾಡಿಕೊಳ್ಳತಡೆದೇದಾರೆ. ನೆನೆನೆಂದ ಮತೆಯೆಲಲದ ದಯೆಯ ಭರವಸೆ ಬರಲೆಂದು ನೆನೆನ ಆನಂದವೇ ವಿನಾ ಅವರಿಗೆ ಮತತಯಾವ ಉಡೇಶಿಯವೇ ಇಲಲ. ಮಾನವ ಕೋಟಿಯ ಸೇವೆಯೊಂದಲಲದೆ ಬೇರಾವ ಇಚ್ಛೆಯೂ ಅವರಿಗೆಲಲ. ಈ ಗುಂಪು ತೇಜಸೇವಿಯಾಗುವಂತೆ ಮಾಡು. ಹೃದಯಗಳನೇಲಲ ದಯಾಪೂರಿತವನನಾಗಿಸು. ಪವಿತರ ಆತಮದ ಔದಾರಯವನನು ಕರುಣಿಸುವವನಾಗು, ಸವರಗಸದೃಶವಾದ ಶಕತಿಯನನು ದಯಪಾಲಿಸು, ಶರೇಷ್ಠವಾದ ಮನಸಸನನು ನೇಡಿ ಆಶೀರವಾದಿಸು. ನಮರ ಭಾವನೆಯೆಂದ ಹಾಗೂ ಪಶಚಾತತಾಪ ಬುಡೆಧಿಯೆಂದ ನೆನೆನತತ ಗಮನಹರಿಸಿ, ಮಾನವ ಕೋಟಿಯ ಸೇವೆಯಲಲೆ ಮಗನರಾಗಲು ಅವರ ಪರಾಮಾಣಿಕತೆಯನನು ಹೆಚ್ಚಿಸು. ಪರತೆಯೊಬನೂ ಪರಕಾಶಮಾನವಾದ ಮೇಣದ ಬತತೆಯಂತಾಗಲಿ, ಪರತೆಯೊಬನೂ ಜಾಜವಲಯಮಾನವಾದ ನಕಷತರದಂತಾಗಲಿ, ಪರತೆಯೊಬನೂ ರವಯವಾದ ಬಣಣದಂತಾಗಲಿ, ದೈವೇ ರಾಜಯದಲಲೆ ಪರತೆಯೊಬನೂ ಸುಗಂಧದ ಪರಮಾವಧಿಯಾಗಲಿ, ಓ ಪರಿಯ ತಂದೆಯೇ, ನೆನೆನ ಆಶೀರವಾದವನನು ದಯಪಾಲಿಸು, ನಮಮ ಲೋಪದೋಷಗಳನನು ಗಮನಿಸಬೇಡ. ನೆನೆನ ರಕಷಣಿಯಲಲೆ ನಮಮನನು ಕಾಪಾಡು. ನಮಮ ಪಾಪಗಳನನು ಲೆಕಕಿಸಬೇಡ, ಸಮರಿಸಬೇಡ, ನೆನೆನ ಕರುಣೆಯೆಂದ ನಮಮನನು ಪಾರುಗಾಣಿಸು. ನಾಮ ದರೆಡರರು ನೀನು ಶರೇಮಂತ ನಾಮ ರೋಗ ಪೇಡಿತರು ನೀನು ವೈದಯ, ನಾಮ ನೆರಗತಕರು, ನೀನು ಉದಾರೆ. ಓ ಪರಭುವೋ, ನೆನೆನ ದಯೆ ನಮಮ ಮೇಲೆರಲೆ ನೀನು ಸಮರಥದಾತ ಹಾಗೂ ಉಪಕಾರೆ.

Also in: af, ar, az, bg, bs, ca, de, el, en, eo, fr, gil, gil, gu, gu, hu, hy, hy, iba, is, it, ko, ky, ky, lv, mg, mn, mn, mr, ne, ne, nl, ny, pl, pt, ro, ru, sk, sm, sne, ta, tet, tl, tpi, tvl, uk

ಓ ಮನನಿಸುವ ಭಗವಂತನೇ, ಈ ಸೇವಕರು ನೆನೆನತತ ತೆರುಗೆ ನೆನೆನ ದಯೆ ಹಾಗೂ ಉದಾರತೆಯನನು ಯಾಚಿಸುತೆರುವರು. ದೇವರೇ, ಅವರ ಹೃದಯಗಳನನು ನೆನೆನ ಪೇರೀತೆಗೆ ಆರಹವಾಗಿರುವಂತೆ, ಉತತಮವಾದುದನನಾಗಿಯೂ, ಪರಿಶುದ್ಧವನನಾಗಿಯೋ ಮಾಡುವವನಾಗು, ಅವರ ಮೂಲಕ ಸೂರಯಪರಭೆ ಬೆಳಗಲು ಆತಮಗಳನನು ಶುದ್ಧ ಹಾಗೂ ಪವಿತರಗೊಳಿಸುವವನಾಗು. ನೆನೆನ ಪರಭೆಯನನು ಕಾಣುವ ಕಣಣುಗಳನನು ಶುದ್ಧಗೊಳಿಸಿ ಶರೇಷ್ಠರನನಾಗಿ ಮಾಡು. ನೆನೆನ ಕರೆಗೆ ಓಗೊಡುವಂತೆ ಕೆವಿಗಳನನು ಒಳೆಯದನನಾಗಿ ಮಾಡು. ಪರಭುವೋ, ನಾಮ ನೆಜಕಕೂ ದುರಬಲರು ಆದರೆ ನೀನು ಪರಬಲ ನಾಮ ಬಡವರು, ನೀನು ಶರೇಮಂತ, ನಾಮ ನೆನೆನನನು ಅರಸುವವರು. ನೀನಾದರೋ ಆಶರಯ ನೀಡುವವ. ಪರಭುವೋ, ನಮಮ ಮೇಲೆ ಕನಿಕರವೆತತು ಕಷಮೆಸು. ನೆನೆನ ಉಪಕಾರಕೆ ಆರಹತೆ ಹಾಗೂ ಸಿದ್ಧತೆಯನನು ಕರುಣಿಸು. ನೆನೆನ ಪರೇಮದ ಕಿಡಿಯೆಂದ ಹೊತತಿದ ಜವಾಲಿಗೆ ಆಕರಷಕನಾಗಿ ನೆನೆನ ಸಾನೆನಿದೆಯವನನು ಸಮೇಪಿಸಲು ಅವಕಾಶ ದಯಪಾಲಿಸು. ನೆನೆನ ಪವಿತರಾತಮದ ಶಿವಾಸದ ಮೂಲಕ ಈ ಪರಭಾವಯುತ ಯುಗದಲಲೆ ಪುನರುಜೀವಿಸುವಂತಾಗಲಿ. ನೀನು ಪರಮ ಸತವಶಾಲಿ, ಬಲಾಡಿಯ,

ಕರುಣಾಳು, ಅಷ್ಟೆ ಅಲ ದಯಾಸಾಗರ.

Also in: ar, bg, ca, da, de, el, en, fa, fi, fo, fr, gil, ht, hy, is, it, ja, kj, kl, lv, mt, ne, nl, no, pl, pt, ro, ru, sk, sne, sv, ta, tpi, uk, zh-Hans, zh-Hant

AB00388COM

ಓ ದೈವೇ ಅನುಗ್ರಹವೇ! ಈ ಸಭೆಯು ನಿನನ ಸೌಂದರ್ಯದತ್ತ ಆಕರ್ಷಿತರಾಗಿರುವ ಹಾಗೂ ನಿನನ ಪರೀತಿಯ ಅಗನೆಯಿಂದ ಜಾಜ್ವಲಯಮಾನರಾಗಿರುವ ನಿನನ ಮೆತರರಿಂದ ತುಂಬಿಕೊಂಡಿದೆ. ಈ ಆತಮಗಳನು ಸೆವರಗೀಯ ದೇವತೆಗಳನಾಗಿ ರೂಪಿಸು. ನಿನನ ಪವಿತರತಮದ ಉಸಿರಿನ ಮೂಲಕ ಅವರನು ಪುನರಜೀವಿತಗೊಳಿಸು, ಅವರಿಗೆ ವಾಕೆ ಚತುರತೆಯನೂ, ದೃಢಸಂಕಲಪದ ಹೃದಯಗಳನೂ ದಯಪಾಲಿಸು, ಸೆವರಗೀಯ ಶಕೆತಿ ಹಾಗೂ ಅಪಾರ ಕರುಣಿಯನು ಅವರಿಗೆ ಅನುಗ್ರಹಿಸು. ಅವರನು ಮಾನವ ಜನಾಂಗದ ಏಕತೆಯ ಪರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲಿ ಪರೀತಿ ಮತು ಮೈತರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತಕಾರಿ ಕತಲೆಯಾದ ತೆಳಿಗೇಡಿ ಪೂರವಾಗರಹಗಳು, ಸತಯಸೂರಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪರಪಂಚಮ ಪರಕಾಶಿತಗೊಳಬಹುದು, ಈ ಭೌತಿಕ ಪರಪಂಚಮ ಆತಮ ಪರಪಂಚದ ಕಿರಣಗಳನು ಪಡೆಯುವಂತಾಗಬಹುದು, ಈ ವಿವಿಧ ವರಣಗಳು ಒಂದಾಗಿ ಒಂದೇ ಬಣಿಣವಾಗಬಹುದು, ಹಾಗೂ ಸೆತೋರದ ಸುಮಧುರ ಸೆವರಮ ನಿನನ ಪವಿತರತೆಯ ಸಾಮರಾಜ್ಯಕೇರಬಹುದು. ನೆಜವಾಗಿಯೂ, ನೀನು ಸರವಶಕತನೂ, ಸರವಸಮರಥನೂ ಆಗಿರುವೆ!

Also in: az, bg, ca, da, de, el, en, eo, es, fi, fr, gil, ht, hu, hy, is, it, ja, ky, ml, ne, nl, pl, pt, ro, ru, sk, sl, sm, sne, ta, tk, tl, tpi, tvl, ur

Hands of the Cause

BH00238

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತೋ, ಅರಿಸುವ ಅಧಿಕಾರಮ ಪರಾಕರಮಶಾಲಿಯೂ, ಪರಬಲನೂ, ಅನಿಶಂಭಿತನೂ ಆದ ದೇವರ ಮೇಲಿರುವುದೆಂಬ ಸತಯಮ ಸೆಧಾಪಿತವಾಗಿತೋ, ಯಾರ ಮೂಲಕ ಉದಾರತೆಯ ಸಾಗರದ ಅಲಿಗಳಿದಿದವೋ, ಮಾನವತೆಯ ಪರಭುವಾಗಿರುವ ದೇವರ ಶೋಭಾಯಮಾನ ಅನುಗ್ರಹದ ಸುಗಂಧಮ ಪಸರಿಸಿತೋ ಅಂತಹ ಭಗವದಧರಮದ ಹಸತಕರ ಮೇಲಿ ಪರಕಾಶ ಹಾಗೂ ವೈಭವ, ನಮನ ಹಾಗೂ ಪರಶಂಸೆಯೆರಲಿ. ಆತನ ಅತಿಥಿಯರ ಬಲದ ಮೂಲಕ ಅವರನು ಕಾಪಾಡೆಂದು, ಅವರನು ಆತನ ಪರಭುವದ ಸಾಮಥರಿಯದ ಮೂಲಕ ರಕೆಷಿಸೆಂದು ಮತು ಸೃಷ್ಟಿಸಿರುವ ಎಲದರ ಮೇಲೂ ಪೆಯಾಪಿಸಿರುವ ಅದನನು ಶಕತಿಯ ಮೂಲಕ ಅವರಿಗೆ ಬೆಂಬಲ ನೀಡೆಂದು ಆತನಲಿ -ಆತನು ಘನತೆವಿತವನು- ನಾಮ ಪರಾರಥಿಸುತೆಡೆದೇವೆ. ಪರಮಾಧಿಕಾರಮ ಸೆವರಗಗಳ ಸೃಷ್ಟಿಕರತನೂ ನಾಮಾವಳಿಯ ಸಾಮರಜ್ಯದ ಪರಭುವೋ ಆಗಿರುವ ಭಗವಂತನದೇ ಆಗಿದೆ.

*ರವರ ಭರೂಣಾವಸೆಥಿಯಲಿರುವ ಜಾಗತಿಕ ಪರಜಾಪರಭುವದ ಪರಮುಖ ಪಾರುಪತಯಗಾರರಾಗಿರುವ, ಅವರ ಮೇಲಿ ಆತನ ಒಡಂಬಡಿಕೆಯ ಕೇಂದರದ ಸವೆಯಸಾಚಿ ಲೀಖನಿಯಿಂದ, ಆತನ ತಂದೆಯ ಧರಮದ ರಕೆಷಣಿಯನು ಕಾಪಾಡುವ ಹಾಗೂ ಅದರ ಪರಸಾರ ಮಾಡುವ ಇಬಬಿಯ ಕರತವೆಯವನು ವೆಧಿಸಲಾಗಿದೆ.” *- ಶೋಫೆ ಎಫೆಂಡೆ

Also in: cy, en, fi, fr, ht, hu, hy, is, it, mn, nl, no, ro, ru, tl, tvl, ur

Healing

BH04475

ನನನ ಪರಮಾತಮ, ಓ ನನನ ಪರಮಾತಮ, ನೀನೇ ನನನ ಆಶಾದೇವಿಗೆ, ಪರೇಮೆ, ನನನ ಗುರಿ, ಇಚ್ಛಾಪೂರೈಕೆಯ ಮೂಕೆತಿ. ಅತಿ ನಮರತೆಯಿಂದ, ಪೂರಣತನಮಯ ಭಾವದಿಂದ ಪರಾರಥಿಸುಮದೆಷೆಟೆ - ನಿನನ ಆಸರೆಯ ಜಗತತಿನಲಿ ನನನನನು ಪರೇಮದ ಶಿಖರವನನಾಗಿ ನೆರವೆಸು. ನಿನನ ಸೃಷ್ಟಿಯ ಜೀವಿಗಳಲಿ ನನನನನು ನಿನನ

ಜಿಜ್ಞಾಸನದೇವಿಗೈಯಂತೆ ಮಾಡು. ನಿನನ ಕೃಪೆಯ ಧವಜವನನಾಗಿ ಏರಿಸು. ನಿನನ ಹೊರತು ಮತತೆಲ ವಸತುಗಳಿಂದಲೂ ದೂರವೆರುವ, ಈ ಪರಪಂಚದ ಎಲಲ ವಸತುಗಳಿಂದಲೂ ಅತೀತರಾಗಿ ಪವಿತರವಾಗಿರುವ ಹಾಗೂ ಶಂಕೆಗೊಳಪಟಿಟವರ ದೋಷದಿಂದ ಹೊರತಾಗುಳಳ ನಿನನ ಭಕತರಲೆ ನನನನನು ಒಬಬನನನಾಗಿ ಸೇರಿಸಿಕೋ. ನಿನನ ಜಗತತೆನ ಭಾವನಾತಮಕ ಹೆಗೆಗಳೆಕೆಯ ಮೂಲಕ ಹೃದಯ ಹಿರಿಹೆಗೆಗಲಿ. ನಿನನ ಸರವಾಂತರೆಯಾಮೆತವದೆಂಡ ಒಂದರ ಮೇಲೊಂದರಂತೆ ಎರಗುವ ಯಶಸಸಿನ ತರಂಗಗಳನನು ಕಾಣುವಂತೆ ನನನ ದೃಷ್ಟಿಯನನು ಬೆಳಗಿಸು. ನೀನು ಸರವಸಮರಥ, ಪರಬಲ, ಅಜೀಯ

Also in: af, bs, ca, co, de, en, es, fi, ha, hi, iba, it, ja, ko, lg, ms, ms, ne, ne, nl, ny, pt, sv, sv, tl, uk, zh-Hant

BH00870

##ದೇರಘ ಗುಣಕಾರಿ ಪರಾರಥನೆ

ಅವನೇ ರೋಗ ನಿವಾರಕ, ಪರಿಪೂರಕ, ಸಹಾಯಕ, ಕಷಮಾಶೀಲ, ಕರುಣಾಮಯೆ. ಓ ಘನತವೆತವನೇ, ಓ ನೆಷಿತಾವಂತನೆ, ಓ ವ್ಯಭವ ಪೂರಿತನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸಾರವಭೌಮನೇ, ಓ ಉನನತೆದಾತನೇ, ಓ ನೆಯಾಯಾಧೀಶನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಅನುಪಮನೆ, ಓ ಅನಂತನೇ, ಓ ಏಕಮೇವನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಶಲಾಘನೀಯನೇ, ಓ ಪೂಜೆಯನೇ, ಓ ಸಹಾಯಕನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವಜಿಜ್ಞಾನೇ, ಓ ಮಹಾಪರಜಿಜ್ಞಾನೇ, ಓ ಮಹಾಮಹಿಮನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸೌಮ್ಯನೇ, ಓ ಭವೆಯನೇ, ಓ ವೆಧಾಯಕನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಿಯತಮನೇ, ಓ ಪರೀತಿಪಾತರನೇ, ಓ ಸಂತೋಷಕಾರಕನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಮಹಾಬಲನೇ, ಓ ಜೀವಾಧಾರನೇ, ಓ ಸಾಮಥರೆಯವಂತನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಅಳುವರಸನೇ, ಓ ಸವಯಂ ಜೀವಿಯೇ, ಓ ಸರವಜಿಜ್ಞಾನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಚೈತನೆಯನೇ, ಓ ಪರಕಾಶನೇ, ಓ ಮಹಾಪಯಕತನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವರೆಂದಲೂ ಸಂದರಶಿಸಲಪಡುವವನೇ, ಓ ಸರವಜಿಜ್ಞಾತನನೇ, ಓ ನಿಗೂಢನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಗೋಷಿಯನೇ, ಓ ವೇಜೀತನೇ, ಓ ವರದಾತನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಶಕತಿಶಾಲಿಯೆ, ಓ ಸಹಾಯಕನೇ, ಓ ಅಗೋಚರನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸವರೂಪದಾತನೇ, ಓ ತೃಪ್ತಿಕಾರಕನೇ, ಓ ಸಂಹಾರಕರತನೇ, ನಿನನಲೆ ನಾನು ಬಿನನವಿಸುತೆತೆಡೆದೇನೆ! ನೀನೇ

ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ! ಓ ಉದಯನೇ, ಓ ಏಕತರಕತರನನೇ, ಓ ಘನತವೆತವನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಿಪೂರಣನೇ, ಓ ಅನಿರಬಂಧಿತನೇ, ಓ ಔದಾರಯ ಮೂರತಿಯೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರೋಪಕಾರಿಯೇ, ಓ ತಡೆಹೆಡೆಯುವವನೇ, ಓ ಸೃಷ್ಟಿಟಿಕರತನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಮ ಉದಾತನೇ, ಓ ಸೌಂದರಯ ಮೂರತಿಯೇ, ಓ ಸಮೃದ್ಧನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನಯಾಯವಂತನೇ, ಓ ದಯಾಪೂರಿತನೇ, ಓ ಕೊಡುಗೈ ದೊರೆಯೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವ ನಿರಬಂಧಕನೇ, ಓ ಚಿರಶಾಶವತನೇ, ಓ ಪರಮ ಜಿಜ್ಞಾಸಿಯೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಭವೆಯನೇ, ಓ ಷರಾಚೀನನೇ, ಓ ಮಹಾನುಭಾವನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸುಸಂರಕಷಿತನೇ, ಓ ಸಚ್ಚಿದಾನಂದನೇ, ಓ ಅಪೋಕಷಿತನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವದಯಾಳುವೇ, ಓ ಸರವಕೃಪಾಳುವೇ, ಓ ಕಲಯಾಣಕಾರಕನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಆಶರಯದಾತನೇ, ಓ ಆಸರಿಯೇ, ಓ ಸರವಸುರಕಷಿತನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವಸಹಾಯಕನೇ, ಓ ಸರವರೆಂದಲೂ ಷರಾಧಿಸಲಪಡುವವನೇ, ಓ ಸಪೂರತೆದಾಯಕನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಷರಕಟಿಕರತನೇ, ಓ ರುದರನೇ, ಓ ಕರುಣಾಶಾಲಿಯೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನನನಾತಮನೇ, ಓ ನನನ ಷರಿಯತಮನೇ, ಓ ನನನ ನಂಬಿಕೆಯೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಬಾಯಾರಿದವರನನು ತಣಿಸುವವನೇ, ಓ ಸರವಾತಶಯ ಷರಭುವೇ, ಓ ಅತಯಮೂಲಯನೆ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಮಹಾಸಮೃತ್ತಿಯೇ, ಓ ಸರವೋತತಮ ನಾಮಾಂಕಿತನೇ, ಓ ಮಹಾಷರಾಚೀನ ಮಾರಗವೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಮ ಷರಶಂಸಾರಹನೇ, ಓ ಪರಮ ಪಾವನನೇ, ಓ ಪರಮ ಪವಿತರನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನಿಬಂಧಕನೇ, ಓ ಸಲಾಹಾದಾರನೇ, ಓ ಮುಕತಿದಾತನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸನೋಹಿತನೇ, ಓ ಚಿಕಿತ್ಸಕನೇ, ಓ ಸಮಮೋಹಕನೇ, ನಿನನಲಲಿ ನಾನು ಬಿನನವಿಸುತತೆಡೆದೇನೆ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ವ್ಯಭವನೋ, ಓ ಸುಂದರನೋ, ಓ ಔದಾರಯನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ನಂಬಿಸಿತನೋ, ಓ ಸರವಾಧಿಕ ಪೋಮೆಯೋ, ಓ ಅದಿತೆಯನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜಯೋತೀರದಾನೋ, ಓ ಪರತೆಭಾ ಶಾಲೆಯೋ, ಓ ಆನಂದದಾಯಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ದಾನಶೂರ ಪರಭುವೋ, ಓ ಕರುಣಾಮೂರತಿಯೋ, ಓ ಕೃಪಾಕರನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನಿಶಚಲನೋ, ಓ ಜೀವದಾತನೋ, ಓ ಸರವಾಸತೀತವ ಮೂಲನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ವೆಷಯ ಭೇದಕನೋ, ಓ ಸರವದರಶಿ ದೋವರೋ, ಓ ದೆವೆಯವಾಣಿ ಪರಭುವೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವಯಕತನಾದರೂ ನಿಗೂಢನೋ, ಓ ಅದೃಶಯನಾದರೂ ಪರಸೆಡೆಧನೋ, ಓ ಸರವ ಪರತೀಕಷಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪೋಮೆಗಳ ಸಂಹಾರಕನೋ, ಓ ದುಷೆಟರೆಗೂ ದಯಾಳು ಪರಭುವೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಿಪೂರಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ, ಓ ಪರಿಪೂರಕನೋ, ಓ ರೋಗ ನಿವಾರಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ, ಓ ರೋಗನಿವಾರಕನೋ !

ಓ ಚಿರಂತನನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ, ಓ ಚಿರಂತನನೋ! ನೀನೋ ಚಿರಶಾಶವತ, ಓ ಚಿರಂತನನೋ!

ಓ ನನನ ದೋವರೋ, ನೀನೋ ಪರಮ ಪಾವನ! ಯಾಮದರಿಂದ ನಿನನ ಕೃಪೆ ಮತತು ಉದಾರತೆಯ ಚೌಕಟೆಟುಗಳು ವೆಶಾಲವಾಗಿ ತೆರೆಯಲಪಟೆಟೆಡೆದವೋ, ಯಾಮದರಿಂದ ನಿನನ ಪವಿತರತೆಯ ಮಂದಿರಮ ಅನಂತತೆಯ ಸಿಂಹಾಸನದ ಮೇಲೆ ಸೆಧಾಪೆಸಲಪಟೆಟೆತತೋ, ಅಂತಹ ನಿನನ ಔದಾರಯತನದೆಂದ ನಿನನಲಲಿ ನಾನು ಯಾಚಿಸುತತೆಡೆದೋನೆ, ಯಾಮದರಿಂದ ನಿನನ ಕೃಪೆ ಮತತು ಉದಾರತೆಗಳ ಸಹಭೋಜನಕೆ ಸಮಸತ ಸೃಷೆಟಿಯನು ನೀನು ಆಮಂತರೆಸೆಡೆದೋಯೋ ಅಂತಹ ನಿನನ ಅನುಗರಹದೆಂದ ನಿನನಲಲಿ ಯಾಚಿಸುತತೆಡೆದೋನೆ, ಯಾಮದರಿಂದ ನಿನನ ಸಾಮರಾಜಯ ಮತತು ನಿನನ ಭವಯತೆಯು ಪರತಯಕಷಗೊಂಡೆಡೆ, ನಿನನ ಚಕರಾಧಿಪತಯದ ಬಲ ವಯಕತವಾಗೆಡೆದ ಮುಂಜಾನೆಯಲಲಿ ಸೆವರೆಗ ಮತತು ಭೂಮೆಯಲಲಿರುವವರ ಪರವಾಗಿ ನೀನು ನಿನನ ಆತಮ ಸೆವರೂಪದಲಲೋ, ನಿನನದೋ ವಾಣಿಯಾದ “ಸ್ಯೋ” (ಹಾಗೆಯೋ ಆಗಲಿ) ಎಂದು ನೀನು ಉತತರೆಸೆಡೆದೋಯೋ ಅಂತಹ ನಿನನ ಕೃಪಾಕಟಾಕಷದೆಂದ ನಿನನಲಲಿ ನಾನು ಯಾಚಿಸುತತೆಡೆದೋನೆ. ಈ ಅನುಗರಹಿತ ಶಾಸನವನು ಹೊಂದಿರುವವರನೂ, ಇದನನು ಪರಿಸುವವರನೂ, ಇದನನು ಸಮೇಪಿಸುತತೆರುವವರನೂ, ಇದನನು ಹೊಂದಿರುವ ಮನೆಯ ಸುತತಮುತತ ಹಾದು ಹೋಗುವವರನೂ ಪರತೆ ಬೆಳೆಗೆಗೆ ಮತತು ಸಂಜೆ ಕಷೆಟಗಳ ವಸೆತರದೆಂಡ ಸುತತಲಪಟೆಟೆವರನನು ನಿನನ ಈ ಅತೆ ಸುಂದರ ನಾಮಗಳ ಮೂಲಕ, ನಿನನ ಈ ಉದಾತತ ಗುಣಗಳ ಮೂಲಕ ಮತತು ನಿನನ ಮಹೋನತ ಸಮರಣಿಯ ಮೂಲಕ, ನಿನನ ಪವಿತರ ಹಾಗೂ ನಿರಮಲ ಸೌಂದರಯದ ಮೂಲಕ, ನಿನನ ಮಹಾ ನಿಗೂಢತೆಯ ಗುಡಾರದಲಲಿ ಮರೆಯಾಗಿರುವ ಪರಕಾಶದ ಮೂಲಕ ಮತತು ನಿನನ ನಾಮದ ಮೂಲಕ ರಕಷಿಸೆಂದು ನಾನು ಮತತೊಮೆವೆ ನಿನನನನು ಯಾಚಿಸುತತೆಡೆದೋನೆ. ಇದರ ಮೂಲಕ ಪರತಿಯೊಬ್ಬ ರೋಗಿಯನನೂ ಗುಣಪಡೆಸು. ಪರತಿಯೊಬ್ಬ ರೋಗಗರಸೆತನನನು ಸಂಕಟ ಮತತು ಯಾತನೆಯೆಂದಲೂ, ದುರಬಲನನನು ಪರತಿಯೊಂದು ಶೋಕ ಮತತು ದುಃಖದೆಂದ ಮುಕತಗೊಳಿಸು. ನಿನನ ಮಾರಗದರಶನದ ಪಥದಲಲಿ ಮತತು ನಿನನ ಕಷಮೆ ಹಾಗೂ ಕೃಪೆಯ ಹಾದಿಯಲಲಿ ಪರವೇಶಿಸಲು ಯಾರು ಇಚೆಳಿಸುವರೋ ಅವರೆಗೆ ಇದರಿಂದ ಮಾರಗದರಶನ ನೀಡು. ನಿಜವಾಗಿಯೂ ನೀನು ಸರವಶಕತ, ಪರಿಪೂರಕ, ರೋಗ ನಿವಾರಕ, ರಕಷಕ, ದಾನಿ, ಕರುಣಾಳು, ಪರಮ ಉದಾರಿ, ಸರವಕೃಪಾಳು.

Also in: ar, bg, bi, bn, bs, ca, da, de, el, en, eo, es, fa, fi, fr, ht, hu, hy, iba, kl, ky, lt, me, mg, ml, ms, nl, no, pl, pt, ro, sk, sq, sv, ta, tk, tl, vi

Humanity

ABU0137ALL

ಓ ಕರುಣಾಕರ ಪರಭುವೇ! ಒಂದೇ ಮೂಲ ತಂದೆ ತಾಯಿಗಳ ಉದರದಿಂದ ಮಾನವ ವರೆಗವನನೀಲ ಸೃಷ್ಟಿಸಿರುವೆ, ನಿನನ ಉಡೆಡೆಶೆಯವಾದರೂ ಅದೇ ಒಂದು ಸಂಸಾರಕೆ ಸೇರಿದವರಾಗಿರಲೆಂಬುದೇ. ನಿನನ ಪವಿತರ ಸಮಮುಖದಲೆ ಅವರೆಲ ನಿನನ ಸೇವಕರು ಮಾನವ ವರೆಗವೆಲ ನಿನನ ಆಶೆಯದಲೆ ರಕಷಣಿಗೊಂಡೆ. ನಿನನ ಔದಾರೆಯದ ಸೆಧಾನದ ಮುಂದೆ ಕಲಿತೆದಾರೆ. ನಿನನ ಸಾನೆನೆಯದ ಬೆಳಕಿನಲೆ ಪರಕಾಶಮಾನವಾಗಿದೆದಾರೆ. ಓ ದೇವರೇ, ಎಲಲರ ಬಗೆಗೆಯೂ ನೇನು ಕರುಣೆಯುಳವನಾಗಿದೆದೇಯೇ, ಎಲಲರೆಗೂ ಅನುಕೂಲ ಮಾಡಿಕೊಟ್ಟಿದೆದೇಯೇ. ಎಲಲರೆಗೂ ರಕಷಣಿ ನೀಡಿದೆದೇಯೇ, ಎಲಲರೆಗೂ ಜೀವದಾತನಾಗಿದೆದೇಯೇ ಎಲಲರೆಗೂ ಜಾಣತನವನನೂ, ಬುಡೆಧಿಶಕತಿಯನನೂ ದಯಪಾಲಿಸಿರುವೆ. ಎಲಲರೂ ನಿನನ ದಯಾ ಸಾಗರದಲೆ ಮುಳುಗಿಬಿಟ್ಟಿದೆದಾರೆ. ಓ ಪರಭುವೇ, ಕರುಣಾಮಯನೇ, ಎಲಲರನನೂ ಒಟ್ಟುಗೂಡಿಸು ಎಲಲ ಮತಗಳು ಒಮ್ಮತಕೆ ಬರಲೆ. ಒಂದೇ ಒಂದಾಗಿ ಒಂದೇ ನಾಡೆದ ಮಕಕಳಂತೆ ಭಾವಿಸಲು ಎಲಲ ರಾಷೆಟರಗಳನನೂ ಒಂದುಗೂಡಿಸುವವನಾಗು. ಅವರೆಲ ಏಕೆಯ ಹಾಗೂ ಸೌಹಾರದದಿಂದ ಬಾಳವೆ ನಡೆಸುವಂತಾಗಲೆ. ದೇವರೇ, ಇಡೀ ಮಾನವ ವರೆಗದ ಏಕತೆಯ ಮಟ್ಟವನನು ಹೆಚೆಚಿಸು. ಮಹಾಶಾಂತೆ ಸೆಧಾಪನೆ ಮಾಡು. ಎಲಲರ ಹೃದಯ ಮನಗಳನನು ಭಡೆರಗೊಳಿಸು. ಓ ಕರುಣಿಯ ತಂದೆಯೇ, ದೇವರೇ, ನಿನನ ಪರೀತಿಯ ಸುಗಂಧದ ಮೂಲಕ ಹೃದಯಗಳನನು ಆನಂದಗೊಳಿಸು. ನಿನನ ಮಾರೆಗದರಶನದ ಬೆಳಕಿನ ಮೂಲಕ ಕಣಣುಗಳನನು ಜಾಜವಲೆಯಗೊಳಿಸು. ನಿನನ ಮಾತುಗಳ ಸುಮಧುರ ನಾದದ ಮೂಲಕ ಸಂತಸಗೊಳಿಸು. ನಿನನ ಕೃಪೆಯ ಗವಿಯಲೆಟ್ಟು ನಮನನನು ರಕಷಿಸು. ನೇನು ಬಲಾಡೆಯ, ಪೆರಬಲಶಕತ, ಕಷಮಾದಾನೆ, ಮಾನವ ವರೆಗದ ಲೋಪದೋಷಗಳನನು ಕಡೆಗಣಿಸುವವನು ನೇನೊಬ್ಬನೇ.

Also in: af, az, be, bg, bi, ca, cy, da, de, el, en, eo, es, et, eu, fi, fj, fr, fy, hi, hr, ht, hu, hy, iba, is, it, ja, ja, kl, ko, ko, ky, lb, lo, lv, mg, ml, ne, nl, pl, pt, ro, ru, sk, sm, sq, sr, sv, ta, tet, th, tk, tl, tpi, uk, ur, zh-Hant

BB00100

ಓ ದೇವರೇ, ನಿನಗೆ ಕೀರತಿಯುಂಟಾಗಲೆ, ಮಾನವ ವರೆಗಕೆ ನಿನನ ಪರೀತಿಯ ಪರಸನತೆ ದೊರೆಯಲೆ. ನೇನು ನಮಮ ಜೀವ ಹಾಗೂ ಬೆಳಕು. ಆಡೆದರಿಂದ ನಿನನ ಮಾರೆಗದಲೆ ನಿನನ ಸೇವಕರನನು ಕರೆದೊಯೆಯು. ನಮಮನನು ನಿನನಲೆ ಸೆರಿವಂತರನನಾಗಿಸು. ನಿನನ ಹೊರತು ಮೆಕೆಕೆಲಮಗಳಿಂದಲೂ ಪಾರುಮಾಡು. ಓ ದೇವರೇ, ನಿನನ ಏಕತವವನನು ನಮಗೆ ಬೋಧಿಸು, ನಿನನ ಏಕತೆಯ ಸೆವರೂಪದ ಗೆರಹೆಕೆಯಾಗುವಂತೆ ನೋಡು, ನಿನನನನಲದೆ ಯಾರ ದರಶನವಾಗದಂತೆಯೂ ಮಾಡು. ನೇನು ದಯಾಪರ ಹಾಗೂ ದಾನವೇರ. ಓ ಪರಮಾತಮನೇ, ನಿನನ ಪರೀತೆಪಾತರರ ಹೃದಯಗಳಲೆ ಪರೇಮದ ಕೆಚೆಚನನಿಬಿಸು. ನಿನನ ಹೊರತಾಗಿ ಬೇರಾವ ಯೋಚನೆಯನನು ಈ ಕೆಚೆಚು ದಹಿಸುವಂತಾಗಲೆ. ನಿನನ ಉನನತ ಸೆಧಿತೆಯನನು ನಮಗೆ ಸಾಕಷೆಯತಕರೆಸು. ಎಂದೆನಂತೆ ಮುಂದೆಯೂ ನೇನಲದೆ ಬೇರೆ ಯಾವ ದೇವರೂ ಇಲಲವೆಂದು ತೆಳೆಯಪಡಿಸು ನೆಜಕೆಕೂ ನಿನನಲೆ ನಾಮ ಸಮಾಧಾನ ಪಡುವೆವು ಹಾಗೂ ಶಕತಿಯನನು ಗಳಿಸುವೆವು.

Also in: hi, hi, hu, hy, ja, ko, ky, lb, lo, ms, ne, ro, ru, sk, sq, sv, sw, uk, uk, zh-Hans

Intercalary Days

BH05849

* (ಅಧಿಕ ಮಾಸದ ದೆವಸಗಳಲೆ ಫೆಬೆರವರಿ 26ರಿಂದ ಮಾರೆಚೆ 1ರ ತನಕ ಉಪವಾಸ, ದಾನ, ಧರಮ ಹಾಗೂ ಸತೆಕಾರ ನಡೆಸಲು ಸೆಧಿತೆ ಮಾಡಿಕೊಳಬೇಕು) ನನನ ದೇವರೇ, ನನನ ಅಗನೆ ಮತತು ಜೆಯೋತಿಯೇ, ನಿನನ ಗೆರಂಧವಾದ ಅಯೆಯಾವೆ -ಇ-ಹಾ (ಹಾ ದೆವಸಗಳು ಅಧಿಕ ಮಾಸದ ದಿನಗಳು)ದಲೆ ಹೇಳಿರುವ ದಿನಗಳು ಆರಂಭವಾಗಿವೆ.

ವೈಭವದ ದೊರೆಯೆನಿಸಿರುವ ಎಲಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನ್ನಿಹಿತವಾಗುತ್ತವೆ. ಓ ಪರಭುವೇ, ನಿನನಲೆ ನಾನು ಬೇಡುಮದೆಡೆಟಿ ಈ ದಿನಗಳಲೆ, ನಿನನ ಅಜ್ಞಾಧಾರಕರಾಗಿರುವವರೆಲ. ನಿನನ ಮಾರಗಾನುವರತೆಗಳಾಗಿ ಇರುವವರೆಲ ನಿನನ ವೆಯಾಪೆತೆಗೆ ಒಳಪಡುವಂತೆ ಅವರ ಆತಮಗಳಿಗೆ ಸಧಾನ ಕಲಪೆಸು. ನಿನನ ದೇವಯ ಜಯೋತೆಯ ಪರಭಾವವನನು ಅವರಿಗೆ ಕರುಣಿಸು. ಓ ಸವಾಮೆಯೇ, ಇವರೆಲ ನಿನನ ಸೇವಕರು ನಿನನ ಉಪದೇಶಗಳನನು ತಯಜಿಸುವಂಥ ಯಾವ ಕೆಟಿಟ ಯೋಚನೆಯೂ ಇವರ ಬಳಿ ಸುಳಿದೆಲ. ನಿನನ ಧೆಯೇಯಕಕಾಗಿ ಶರಣಾಗಿರುವರು. ನಿನನ ಆದೇಶಗಳನನು ಮನಸಾರೆ ಅಂಗೀಕರಿಸಿರುವರು. ನಿನನ ಗುಣಕನುಸಾರವಾಗಿ ನೆರಧಾರ ಕೈಗೊಂಡಿರುವರು. ಅವರ ಮುಂದೆಟಿಟಿರುವ ವೆಧಿಗಳನನು ಅಚರಿಸುತ್ತಿರುವರು. ನೀನು ವೆಧಾಯಕಗೊಳಿಸಿರುವ ನೀತಿಯನನು ಪಾಲಿಸುತ್ತಿರುವರು. ಓ ದೇವರೇ, ನಿನನ ಧರಮಗರಂಥದಲೆ ನೆರೂಪಿಸಿರುವದನನಿಲ ಅವರು ಒಪಪಿರುವದಲದೆ, ಮಾನಯ ಮಾಡಿರುವದನನೂ ನೀನು ಕಂಡಿರುವೆ. ಪರಭುವೇ, ನಿನನ ಅಮೃತ ಹಸತದಿಂದ ನಿನನ ಅನಂತಕಾರಕ ಜಲವನನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವೆಧಿಸಿರುವ ಪರತಿಫಲವನನು ಸಪಷಟಿಪಡಿಸು. ನಿನನ ಸಮಕಷಮದಿಂದ ಹಾಗೂ ಸಮಾಗಮದಿಂದ ಅವರು ಹರಪೋನಮಾದರಾಗಲೆ. ಓ ದೊರೆಯೇ, ದೇನದಲಿತರ ಸಹಾನುಭೂತೆಪರನೇ, ಅವರಿಗೆ ಈ ಪರಪಂಚದ ಹಾಗೂ ಮುಂದಿನ ಪರಪಂಚದ ಒಳೆಯದೆಲಲವನನೂ ಕರುಣಿಸೆಂದು ಸೆರಗೊಡೆಡಿ ಬೇಡುವೆ. ನಿನನ ಸುತತ ಯಾರು ಇಡೆದು ಅನಸರಿಸುವರೋ ಅಂಥವರೊಡನೆ ನಿನನ ಜೀವಿಗಳು ಬೆರೆಯುವಂತೆ ಮಾಡು. ನೆಜಕಕೂ ನೀನು ಮಹಾಶಕತೆವಂತ, ಸರವಜ್ಞಾನೆ, ಎಲಲ ಬಲಲವನು.

Also in: ar, az, bg, bi, ca, cy, da, de, el, en, eo, es, fa, fi, fr, hi, ht, hu, hy, iba, id, is, it, ja, kl, ko, lv, mg, ml, mt, ne, nl, pl, pt, ro, ru, sk, sm, sq, sv, ta, tl, uk, ur, vi, zh-Hans, zh-Hant

Journey

BH10688

ಓ ದೇವರೇ, ನನನ ದೇವರೇ, ನಿನನ ಪರೇಮಪಾಶವನನು ಬೆಗಿದಪೆಪೆಕೊಂಡು ನನನ ಮನೆಯಿಂದ ಹೊರಟಿರುವೆ. ನಿನನ ರಕಷಣೆಗೆ ಹಾಗೂ ಲಕಷೆಯಕೆ ಪೂರಣವಾಗಿ ಒಳಗಾಗಿರುವೆ. ನಿನನ ಪರೇತೆಗೆ ಪಾತರರಾದವರನನು ಯಾವ ಬಗೆಯಿಂದ ರಕಷಿಸುತ್ತಿರುವೆಯೋ ಅದೇ ಪರೇತೆಯಿಂದ ನಾನು ದುರಮಾರಗಿಯಾಗದಂತೆ, ನೆಜೆಡೆಧ ನಡತೆಗಳಿಂದ ಕಾಪಾಡು, ತೆಳಿಗೇಡಿಗಳ ದುಷಟಿತನದಿಂದ ಉಳಿಸು, ನಿನನಿಂದ ದೂಡಲಪಟಿಟ ಕುಹಕೆಗಳಿಂದ ದೂರವೆಡು. ನಿನನ ಔದಾರಯ ಹಾಗೂ ಅದರದಿಂದ ನನನನನು ಸುಖವಾಗಿರಿಸು, ಆಮೇಲೆ ನನನನನು ನಿನನ ಪರಭಾವ ಮತತು ಬಲದಿಂದ ನನನ ಮನೆಗೆ ಹೆಂತಿರುವಂತೆ ಮಾಡು. ನೀನು ಸತಯವಾಗಿಯೂ ಸರವಶಕತ ಸಂಕಟ ನೆವಾರಕ ಸವಯಂಪೂರಣ.

Also in: af, az, bg, bi, bn, bs, ca, cy, da, de, dgz, el, en, eo, es, fa, fj, fr, gil, ha, hi, hr, ht, hy, hz, id, is, it, kl, lg, lv, ml, nl, pl, pt, ro, ru, sr, srn, sv, tl, ur, zh-Hant

Long Obligatory Prayer

BH00987

*ದೇರಘ ಅನಿವಾರಯ ಪರಾರಥನೆ (24 ಗಂಟೆಗಳಲೆ ಒಂದು ಸಲ ಹೇಳಬೇಕಾಗಿರುವದು)

ಯಾರು ಈ ಪರಾರಥನೆಯನನು ಪರಿಸಲು ಇಚ್ಛಿಸುವನೂ, ಅವನು ಎಡೆದು ನಿಲಲೆ ಮತತು ದೇವರ ಕಡೆ ತಿರುಗಲೆ, ಹಾಗೂ ಅವನು ತನನ ಜಾಗದಲೆ ನಿಲುತ್ತೆಡೆದಂತೆ ಕೃಪಾಳುಮೂ, ದಯಾಳುಮೂ ಆದ ಪರಭುವಿನ ಕೃಪೆಯನನು ನೆರೇಕಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲೆ. ನಂತರ ಅವನು ಹೇಗೆ ಹೇಳಲೆ: ಓ ಸರವ ನಾಮಾಂತಕಗಳ ಪರಭುವೇ ಮತತು ಸವಗಗಳ ಸೃಷೆಟಿಕರತನೇ! ನನನ ಪರಾರಥನೆಯನನು ನಿನನ ಸೌಂದರಯದಿಂದ ನನನನನು ಮರೆ ಮಾಡಿರುವ ಪರದೆಗಳನನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನಿನನ ಸಮಮುಖದ ಸಾಗರದ ಬಳಿಗೆ ಕರೆದೊಯೆಯುವ ಪರಕಾಶದಂತೆಯೂ ಮಾಡು ಎಂದು ಸರವೋತಕರಷ ಹಾಗೂ ಮಹಾಮಹೆಮಾನೆವಿತ ನಿನನ ಅದೃಶಯ ಸಾರದ ದಿನ ಚೆಲುವೆಗಳ ಮೂಲಕ ಪರಾರಥಿಸುತ್ತೆಡೆದೇನೆ.

ಪೂಜೆಯನೂ ಮತತು ಸರವೋತಕರಷನೂ ಆದ ದೇವರನನು ಯಾಚಿಸಲು ಅವನು ತನನ ಕೈಗಳನನಿತೆ ಹೇಗೆ ಹೇಳಲಿ: ಓ ಪರಪಂಚಗಳ ಅಕಾಂಕ್ಷೆಯೇ ಮತತು ರಾಣಿರಗಳ ಪರಿಯನೇ! ನಿನನ ಹೊರತು ಎಲಲಾ ಮೋಹಗಳಿಂದ ವಿಮುಕತನಾಗಿ ನಿನನಡೆಗೆ ತಿರುಗಿರುಮದನನು ಹಾಗೂ ಯಾಮದರ ಚಲನೆಯಿಂದ ಸಮಸತ ಸೃಷ್ಠಿಯೇ ಕಲಕೆ ಹೋಯಿತೋ, ಅಂತಹ ನಿನನ ಪಾಶಕೆ ನಾನು ಅಂಟಿಕೊಂಡಿರುಮದನನು ನೀನು ನೋಡುತ್ತಿರುವೆ. ನಾನು ನಿನನ ಸೇವಕ, ಓ ನನನ ಪರಭುವೇ, ಮತತು ನಿನನ ಸೇವಕನ ಪುತರ ನಿನನ ಇಚ್ಛೆ ಹಾಗೂ ಅಕಾಂಕ್ಷೆಯಂತೆ ನಡೆಯಲು ಸಿದ್ಧನಾಗಿರುಮದನನೂ ಮತತು ನಿನನ ಸಂತೋಷವನನಲದೆ ಮತತೇನನನೂ ಆಶಿಸದೆ ನಿಂತಿರುಮದನನೂ ನೀನು ನೋಡು. ನಿನನ ಸೇವಕರ ಜೊತೆ ನಿನನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನಿನನ ಕೃಪಾಸಾಗರ ಹಾಗೂ ನಿನನ ಅನುಗರಹದ ದಿನ-ನಕಷತರದ ಮೂಲಕ ನಿನನಲಲಿ ಮೂರ ಇಡುತ್ತೆಡೆದೇನೆ. ಎಲಲಾ ಹೇಳಿಕೆ ಮತತು ಪರಶಂಸೆಗೂ ಮೇರಿದ ನಿನನ ಶಕತಿಯಾಣಿ! ನಿನನಿಂದ ಪರಕಟಗೊಂಡಿರುಮದೆಲಲೂ ನನನ ಹೃದಯದ ಬಯಕೆ ಮತತು ನನನ ಆತಮದ ಅಕಕರಿಯಾಗಿದೆ. ಓ ದೇವರೇ, ನನನ ದೇವರೇ! ನನನ ನಿರೀಕಷೆ ಮತತು ಕೃತಿಗಳತತ ನೋಡಬೇಡ, ಬದಲಾಗಿ ಭೂಮೆ ಮತತು ಸವರಗಗಳನನು ಅವರೆಸುವಂತಹ ನಿನನ ಇಚ್ಛೆಯತತ ನೋಡು. ನಿನನ ಮಹಾಮಹಿಮ ನಾಮಾಂಕಿತದ ಮೂಲಕ, ಓ ಎಲಲಾ ರಾಣಿರಗಳ ಪರಭುವೇ, ನೀನು ಏನನನು ಆಶಿಸಿದೆಯೋ ಅದನನೇ ನಾನು ಆಶಿಸಿದೇನೆ, ಮತತು ನೀನು ಏನನನು ಪರೀತಿಸುವೆಯೋ ಅದನನೇ ನಾನು ಪರೀತಿಸುವೆ. ಅವನು ಮೂಣಕಾಲೂರೆ, ಹಣಿಯನನು ನೆಲಕೆ ಬಾಗಿಸಿ ಹೇಗೆ ಹೇಳಲಿ: ನಿನನ ಹೊರತು ಬೇರೆಲಲಾ ವೆವರಣಿಗಳಿಗಿಂತಲೂ ಮತತು ನಿನನ ಹೊರತು ಬೇರೆಲಲದರ ಗರಹಣ ಶಕತಿಗಿಂತಲೂ ನೀನು ಮಹಾಮಹಿಮನೆಡೆದೇಯೇ. ನಂತರ ಅವನು ನಿಂತು ಹೇಗೆ ಹೇಳಲಿ : ಓ ನನನ ಪರಭುವೇ, ನನನ ಪರಾರಥನೆಯನನು ಜೀವಜಲದ ಕಾರಂಜಿಯನನಾಗಿಸು. ಅದರೆಂಡ ನಾನು ನಿನನ ಸಾರವಭೌಮತವವಿರುವ ತನಕ ಬಾಳುವಂತಾಗಲಿ ಮತತು ನಿನನ ಪರಪಂಚಗಳ ಪರತಿಯೊಂದು ಪರಪಂಚದಲೂ ನಿನನ ಸಮರಣಿ ಮಾಡುವಂತಾಗಲಿ ಪುನಃ ಅವನು ತನನ ಕೈಗಳನನು ಮೇಲಿತೆ ಬೇಡುತ್ತಾ ಹೇಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತತು ಆತಮಗಳು ಕರಗಿದವೋ ಹಾಗೂ ಯಾರ ಪರೇಮದ ಅಗನೆಯಿಂದ ಇಡೀ ಪರಪಂಚವೇ ಜವಲಿಸಿತೋ ಅವನೇ ನೀನು! ಎಲಲ ಜನರನನಾಳುವವನೇ! ನಿನನಲಲಿರುಮದೆಲಲವನನೂ ನನನಿಂದ ತಡಗಟ್ಟಿದಿರೆಂದು ಸಮಸತ ಸೃಷ್ಠಿಯನನೇ ನಿಗರಹಿಸಿರುವ ನಿನನ ನಾಮದ ಮೂಲಕ ನಾನು ನಿನನಲಲಿ ಮೂರೆಯೆಡುತ್ತೆಡೆದೇನೆ. ಓ ಪರಭುವೇ, ಈ ಅಪರಿಚಿತನು ನಿನನ ಭವೆಯತೆಯ ಮೇಲಕಟ್ಟಿನ ಆಶರಯದಲಲಿರುವ ಹಾಗೂ ನಿನನ ಕೃಪೆಯ ಅವರಣದಲಲಿರುವ ಅವನ ಮಹೋನತವಾದ ಬೇಡಿಗೆ ತವರೆಯಾಗಿ ಹೋಗುಮದನನೂ, ಈ ಅತಿಕರಮೆಯು ನಿನನ ಕಷಮಾ ಸಾಗರವನನರಸುಮದನನೂ; ಈ ದೀನನೂ ನಿನನ ವೈಭವದ ಆಸೆಧಾನವನನೂ ಹಾಗೂ ಈ ಬಡಪಾಯಿಯು ನಿನನ ಐಶಿವರೆಯವನನು ಅರಸುಮದನನೂ ನೀನು ನೋಡುತ್ತಿರುವೆ. ನಿನನ ಅಪೇಕಷೆಯಂತೆಯೇ ಅಪೆಪಣಿ ನೀಡುವ ಅಧಿಕಾರ ನಿನನದಾಗಿರುಮದು. ನಿನನ ಕೃತಿಗಳಲಲಿ ನೀನು ಪರಶಂಸಿಸಲಪಡಬೇಕಾಗಿರುಮದಕಕೂ, ನಿನನ ಅಪೆಪಣಿಗೆ ಎಲಲರೂ ಬಡಧರಾಗಿರಬೇಕೆಂಬುದಕಕೂ ಹಾಗೂ ನಿನನಾಜ್ಞೆಯಲಲಿ ನಿರಬಂಧದಲಲಿರಬೇಕಾಗಿರುಮದಕಕೂ ನಾನು ಸಾಕಷಿಯಾಗಿದೆದೇನೆ. ನಂತರ ಅವನು ತನನ ಕೈಗಳನನು ಮೇಲಿತಲಲಿ ಹಾಗೂ ಮೂರು ಸಲ ಮಹೋನತ ನಾಮ (ಅಲಹಾ-ಓ-ಅಭಾ)ವನನು ಉಚ್ಚರಿಸಲಿ, ನಂತರ ಅವನು ಕೈಯನನು ಮೂಣಕಾಲ ಮೇಲಿರೆಸಿ ದೇವರ ಮುಂದೆ - ಆತನು ಅನುಗರಹಿತನು ಮತತು ಮಹೋನತನು -ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ಪೂಜಿಸುವ ಹೆಬಬಯಕೆ ಮತತು ಸಮರೆಸುವ ಹಾಗೂ ಸತುತಿಸುವ ಹಂಬಲಿಕೆಯಲಲಿ ಹಾಗೂ ನನನ ಚೈತನಯಮ ನನನ ಕೈಕಾಲುಗಳಲಲಿ ಮತತು ಅಂಗಾಂಗಗಳಲಲಿ ಹೇಗೆ ಕಲಕಿದೆ ಎಂಬುದನನೂ, ನಿನನ ನುಡಿಯ ಸಾಮರಾಜಯದಲಲಿ ಮತತು ನಿನನ ಜಿಜಾನದ ಸವರಗದಲಲಿ ನಿನನ ಆಜ್ಞೆಯ ನಾಲಿಗೆಯು ಸಾಕಷಿ ನುಡಿದೆಡೆದಂತೆ ಅದು ಹೇಗೆ ಸಾಕಷಿ ನುಡಿದೆಡೆ ಎಂಬುದನನು ನೀನು ನೋಡುತ್ತಿರುವೆ. ಓ ನನನ ಪರಭುವೇ, ನಾನು ನನನ ಬಡತನವನನು ನಿರೂಪಿಸಿ, ನಿನನ ಉದಾರತೆ ಮತತು ಸಿರಿವಂತಿಕೆಯನನು ದೊಡಡದಾಗಿಸುವಂತೆಯೂ ಮತತು ನನನ ದುರಬಲತೆಯನನು ಘೋಷಿಸಿ ನಿನನ ಶಕತಿ ಮತತು ವೈಭವನನು ಪರತೆಪಾದಿಸುವಂತಾಗಲಿಂದು ನಿನನಲಲಿರುಮದೆಲಲವನನೂ ಪರಾರಥಿಸುವಂತೆ, ನಾನೇ ಸಥಿತಿಯಲಲಿರಲು ಇಚ್ಛಿಸುತ್ತೇನೆ. ನಂತರ ಅವನು ನಿಂತು ಕೈಗಳನನು ಎರಡು ಬಾರಿ ಮೇಲಿತೆತಿಯಾಚಿಸುತ್ತಾ ಹೇಗೆ ಹೇಳಲಿ:

ನೀನಲದೆ ಬೇರೆ ದೇವರೆಲಲ, ಸರವಶಕತನೂ, ಸರವ ಉದಾರಿಯೂ ಆದ, ಆದೆಯಲೂ ಮತತು ಅಂತಯದಲೂ, ವೆಧೇಯಕನಾಗೆರುವ ನೀನಲದೆ ಬೇರೆ ದೇವರೆಲಲ. ಓ ದೇವರೇ ನನನ ದೇವರೇ! ನೆನನ ಕಷಮೆಯು ನನಗೆ ಧೈರೆಯವನನು ತಂದು ಕೊಟ್ಟಿದೆ ಮತತು ನೆನನ ಕರುಣಿಯು ನನಗೆ ಶಕತಿಯನನು ಕೊಟ್ಟಿದೆ ಮತತು ನೆನನ ಕರೆಯು ನನನನನು ಎಚ್ಚರಿಸಿದೆ ಮತತು ನೆನನ ಅನುಗರಹಮ ನನನನನು ಮೇಲಿತೆ ನೆನನೆಡೆಗೆ ಕರೆತಂದಿದೆ. ಇಲಲವಾದರೆ ನೆನನ ಸಾಮೇಷಯದ ನಗರದ ಡವಾರದಲೆ ನೆಲಲಲು ಅಥವಾ ನೆನನ ಇಚ್ಚೆಯ ಸವರಗದಿಂದ ಪರಕಾಶಿಸುತೆತೆರುವ ಬೆಳಕಿನೆಡೆಗೆ ನನನ ಮುಖವನನು ತೆರುಗಿಸುವ ಧೈರೆಯ ಮಾಡಲು ನಾನೆಯಾರು? ಓ ನನನ ಪರಭುವೇ, ಈ ಅನಿಷಟ ಜೀವಿಯು ನೆನನ ಅನುಗರಹದ ಬಾಗೆಲನನು ತಟಿಟುತೆತೆರುಮದನನೂ ಮತತು ಈ ಅಸೆಥೆರ ಆತಮಮ ನೆನನ ಅನುಗರಹದ ಕೈಗಳಿಂದ ಅವಿನಾಶಿ ಜೀವನದಿಯನನು ಹುಡುಕುತೆತೆರುಮದನನೂ ನೀನು ನೋಡುತೆತೆರುವೆ. ಎಲಲಾ ಕಾಲದಲೂ ನೆನನದೆ ಅಧಿಪತಿಯ. ನೀನೇ ಎಲಲಾ ನಾಮಾಂತಕಗಳ ಪರಭುವಾಗೆರುವೆ; ಮತತು ಓ ಸವರಗಗಳ ಸೃಷಟಿಕರತನೇ, ನೆನನ ಇಚ್ಛೆಗೆ ನನನದೆಲಲಮೂ ಒಪೆಪೆಸಲಪಟಿಟೆ ಹಾಗೂ ಮನಸಾರೆ ಸಮರೆಪಿತವಾಗಿದೆ. ಅವನು ತನನ ಕೈಗಳನನು ಮೂರು ಬಾರೆ ಮೇಲಿತೆ ಹೇಗೆ ಹೇಳಲಿ: ಪರತೆಯೊಂದು ಹೆರಿಮೆಗಿಂತಲೂ ದೇವರು ಮಹಾಮಹೆಮನಾಗೆರುವನು! ನಂತರ ಅವನು ಮೂಣಕಾಲೂರಲೆ ಮತತು ಹಣಿಯನನು ನೆಲಕೆ ಬಗೆಗಿಸೆ ಹೇಗೆ ಹೇಳಲಿ: ನೆನನ ಸಾಮೇಷಯದ ಸವರಗವನನೇರಲೆಕಕಾಗಲೀ ಅಥವಾ ನೆನನ ಭಕತರ ಹೃದಯ ಪಕಷಿಗಳು ನೆನನ ಮಹಾಡವಾರದ ಬಾಗೆಲ ಬಳಿ ಬರಲೆಕಕಾಗಲೀ, ನೆನನ ಸಾಮೇಷಯದಲೆರುವವರ ಪರಶಂಸೆಗೂ ಮೇರಿದವನು ನೀನು. ನೀನು ಎಲಲಾ ಗುಣಗಳನನೂ ಮೇರಿದ ಪರಮ ಪಾವನನು, ಎಂದು ನಾನು ಸಾಕಷೆ ನುಡಿಯುತೆತೆನೆ. ಮಹೋನತನೂ, ಸರವ ಮಹಾಮಹೆಮನೂ ಆದ ನೀನಲದೆ ಬೇರೆ ದೇವರೆಲಲ. ನಂತರ ಅವನು ಕುಳಿತುಕೊಂಡು ಹೇಗೆ ಹೇಳಲಿ: ಯಾಮದನನು ಸಮಸತ ಸೃಷಟಿಗಳೂ, ಮೇಲಿನ ದೈವಗುಣಗಳು, ಸರವೋಚ್ಛ ಸವರಗದ ನಿವಾಸಿಗಳು, ಎಲಲದಕಕಿಂತಲೂ ಮೇಲಾಗೆ ಮಹಿಮಾವಂತ ದಿಗಂತದಿಂದ ಸವಯಂ ವೈಭವದ ಜಿಹವೆಯೂ ನೀನೇ ದೇವರು ಮತತು ನೀನಲದೆ ಬೇರೆ ದೇವರೆಲಲ ಹಾಗೂ ಪರಕಟಗೊಂಡಾತನು ಒಂದು ಗುಪತ ರಹಸೆಯವೆಂದೂ, ಅತಯಮೂಲಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕಷರಗಳು ಒಂದುಗೂಡಿ ಹೆಣಿದುಕೊಂಡೆರುಮದನನೂ ಪರಮಾಣಿಸಿದವನೋ ಅದಕಕೆ ನಾನು ಸಾಕಷೆ ನುಡಿಯುತೆತೆದೇನೆ. ಯಾರ ಹೆಸರನನು ಸರವೋಚ್ಛ ಲೇಖನಿಯು ಉಚ್ಚರಿಸೆತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮೆಯ ಪರಭುವಾಗೆರುವ ದೇವರ ಗರಂಧಗಳಲೆ ಉಲಲೇಖಿತವಾಯೆತೋ ಅದು ಆತನೆಂದು ನಾನು ಸಾಕಷೆ ನುಡಿಯುತೆತೆದೇನೆ. ನಂತರ ಅವನು ನೆಟಿಟಗೆ ನಿಂತು ಹೇಗೆ ಹೇಳಲಿ: ಓ ಸರವಾಸೆತೆವಗಳ ಪರಭುವೇ, ಸದೃಶಿಯ ಮತತು ಅದೃಶಿಯ ವಸತುಗಳ ಒಡೆಯನೇ! ನೀನು ನನನ ಕಣಣೀರನನು ಮತತು ನನನ ನೆಟಿಟುಸೆರನನು ನೋಡುತೆತೆರುವೆ ಮತತು ನನನ ನರಳಾಟವನನೂ ಮತತು ಗೋಳಾಟವನನೂ ಹಾಗೂ ನನನ ಹೃದಯದ ಶೋಕವನನೂ ಆಲಿಸುತೆತೆರುವೆ. ನೆನನ ಪರಾಕರಮದ ಸಾಕಷಿಯಾಗೆ! ನನನ ಅಪರಾಧಗಳು ನನನನನು ನೆನನ ಸಮೇಪ ಬಾರದಂತೆ ತಡೆಗಟಿಟಿವೆ; ಮತತು ನನನ ಪಾಪಗಳು ನನನನನು ನೆನನ ಪವೆತರತೆಯ ಆಸೆಧಾನದಿಂದ ಬಹುದೂರವೆಟಿಟಿವೆ; ಓ ನನನ ಪರಭುವೇ, ನೆನನ ಪೆರೇತಿಯು ನನನನನು ಸೆರಿವಂತನನಾಗಿಸಿದೆ, ಮತತು ನೆನನ ಅಗಲಿಕೆಯು ನನನನನು ನಾಶಪಡಿಸಿದೆ. ಹಾಗೂ ನೆನನಿಂದ ದೂರವೆರುವೆಕೆಯು ನನನನನು ಶೋಷಿಸಿದೆ. ನಾನೆಲೆರುವೆ, ನಾನೆಲೆರುವೆ, ಎಂದು ನೆನನ ಆರೆಸಲಪಟಿಟಿವರು ಈ ಅಗಾಧತೆಯಲೆ ನುಡಿದರೋ ಆ ನುಡಿಗಳಿಂದ ಮತತು ನೆನನ ಸಾಕಷಾತಕಾರದ ಉಸಿರೆನಿಂದ ಹಾಗೂ ನೆನನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನೆನನ ಸೌಂದರಿಯವನನು ನೋಡುವಂತೆಯೂ ಮತತು ನೆನನ ಗರಂಧದಲೆರುವದೆಲಲವನನೂ ಪರಿಪಾಲಿಸುವಂತೆಯೂ ಆಜಿಞಾಪಿಸು ಎಂದು ನಾನು ನೆನನಲೆ ನೆನನ ಹೆಜ್ಜೆಗಳೊಂದಿಗೆ ಈ ನೆಸಸಾರತೆಯಲೆ ಪರಾಧೆಸುತೆತೆದೇನೆ. ಅವನು ಬಳಿಕೆ ಮೂರು ಬಾರೆ 'ಮಹೋನತ ನಾಮ' (ಅಲಹಾ-ಓ-ಆಭೂ)ವನನು ಉಚ್ಚರಿಸಲೆ ಮತತು ತನನ ಕೈಯನನು ಮೂಣಕಾಲ ಮೇಲೆಟಿಟು ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ನೆನನನನು ಸಮರೆಸುವಂತೆ ಮತತು ಸುತೆಸುವಂತೆ ನೀನು ನನಗೆ ಸಹಾಯ ನೀಡಿದಕಕಾಗೆ ಮತತು ನೆನನ ಚಿಹನೆಗಳ ದಿನ ಚಿಲುಮೆಯನನು ನಾನು ತಿಳಿಯುವಂತೆ ಮಾಡಿದಕಕಾಗೆ ಮತತು ನಾನು ನೆನನ ಪರಭುವತವಕಕೇ ಶರಣಾಗುವಂತೆ ಮಾಡಿದಕಕಾಗೆ ಮತತು ನೆನನ ದೈವತವದ ಮುಂದೆ ವಿನಮರನಾಗೆ ಮಾಡಿದಕಕಾಗೆ ಮತತು ನೆನನ ವೈಭವದ

ಜಿಹವೆಯ ನುಡಿಗಳನು ಸವೇಕರಿಸುವಂತೆ ಮಾಡಿದದಕಕಾಗಿ ನಿನಗೆ ಪರಶಂಸೆಯಾಗಲಿ. *ನಂತರ ಅವನು ಎಡೆದು ಹೇಗೆ ಹೇಳಲಿ: ಓ ದೇವರೇ, ನನನ ದೇವರೇ! ನನನ ಬೆನನು ನನನ ಪಾಪದ ಹೊರೆಯಿಂದ ಬಾಗಿಹುದು ಮತತು ನೆನನ ನೆರಲಕಷತೆಯು ನನನನನು ನಾಶ ಮಾಡಿಹುದು. ಯಾವಾಗ ನಾನು ನನನ ಕೆಟಿಟ ಕಾರಯಗಳನು ಮತತು ನೆನನ ಔದಾರಯವನನು ವೆಮರಶಿಸುತತೇನೋ ಆಗ ನನನ ಹೃದಯಮ ನನನಲಲೇ ಕರಗೆ ಹೋಗುಮದು ಮತತು ನನನ ರಕತಮ ನನನ ನಾಡಿಗಳಲಲಿ ಕುದಿಯುಮದು. ಓ ಪರಪಂಚಗಳ ಆಕಾಂಕ್ಷೆಯೇ! ನೆನನ ಸೌಂದರಯದಾಣಿ! ನನನ ಮುಖವನನು ನೆನನೆಡೆಗೆ ಎತತಲು ನಾನು ನಾಚಿಕೆಯಿಂದ ಬಣಣಗುಂದೆರುವೆ ಮತತು ನನನ ಹೆಬಬಯಕೆಯ ಕೈಗಳು ನೆನನ ಅನುಗರಹದ ಸವರಗದೆಡೆ ಚಾಚಲು ಲಜಜಿತವಾಗಿವೆ. ಓ ನನನ ದೇವರೇ, ನೆನನನನು ಸೆಮರೆಸಲು ಹಾಗೂ ನೆನನ ಗುಣಗಾನ ಮಾಡಲು ನನನ ಕಣಣೀರು ಹೇಗೆ ನನನನನು ತಡೆಯುತೆತೆದೆ ಎಂದು ನೇನು ನೋಡುತೆತೆರುವೆ, ಓ ಇಹಲೋಕ ಮತತು ಪರಲೋಕದ ಸಿಂಹಾಸನಾಧಿಕಾರಿಯೇ! ನೆನನ ಸಾಮರಾಜಯದ ಚಿಹನೆಗಳಿಂದ ಮತತು ನೆನನ ಪರಭುತವದ ರಹಸೆಯಗಳ ಮೂಲಕ ನೆನನ ಔದಾರಯದಂತೆ ನೆನನ ಪೆರೀತೆಪಾತರನನು ನಡೆಸಿಕೋ ಎಂದು ನಾನು ನೆನನಲಲಿ ಬೇಡುವೆನು. ಓ ಸರವಾಸತೆತವದ ಪರಭುವೇ, ಮತತು ನೆನನ ಅನುಗರಹಕೆ ಪಾತರನು, ಓ ಗೋಚರ ಮತತು ಅಗೋಚರ ಸಾಮರಾಟನೇ! ನಂತರ ಅವನು 'ಮಹೋನತ ನಾಮ' (ಅಲಹಾ-ಓ -ಆಭಾ)ವನನು ಮೂರು ಸಲ ಉಚ್ಚರಿಸಲಿ ಮತತು ತನನ ಹಣಿಯನನು ನೆಲಕೆ ಮುಟಿಟಿಸಿ ಹೇಗೆ ಹೇಳಲಿ: ಓ ನಮಮ ದೇವರೇ, ನೇನು ನಮಮನನು ನೆನನ ಸಾಮೇಷಯಕೆ ಸೆಳೆಯುವಂತಹದನನು ಕರುಣಿಸಿದದಕಕಾಗಿ ಮತತು ನೆನನೆಂದ ಕಳುಹೆಸಲಪಟಿಟಿ ನೆನನ ಪುಸತಕಗಳು ಮತತು ನೆನನ ಗೆರಂಥಗಳಲಲಿರುವ ಪರತೆಯೊಂದು ಒಳೆಯ ವಸೆತುವನನೂ ನೇನು ಪೂರೈಸೆರುಮದಕಕಾಗಿ ನಿನಗೆ ಪರಶಂಸೆಯಾಗಲಿ. ಓ ನನನ ಪರಭುವೇ, ಅಪರಯೋಜಕ ಕಲಪನೆಗಳಿಂದ ಮತತು ವೆಯರಥ ಅಲೋಚನೆಗಳಿಂದ ನಮಮನನು ರಕಷಿಸೆಂದು ನಾಮ ನೆನನಲಲಿ ಬೇಡಿಕೊಳುವೆಮ. ನೆಜವಾಗಿಯೂ, ನೇನು ಪರಾಕರವೆ ಮತತು ಸರವಜ್ಞ. ನಂತರ ಅವನು ತನನ ತಲೆಯನನು ಎತತಲಿ ಮತತು ಕುಳಿತುಕೊಂಡು ಹೇಗೆ ಹೇಳಲಿ ನೆನನೆಂದ ಆರಿಸಲಪಟಿಟಿವರು ಸಾಕಷಿ ನುಡಿದಿದದಕಕೂ, ಮತತು ಒಪೆಪೆಕೊಂಡೆರುಮದಕಕೂ, ಸರವೋಚೆಚ ಸವರಗದ ನೆವಾಸಿಗಳು ಮತತು ನೆನನ ಮಹಾಸಿಂಹಾಸನದ ಪರದಕಷಿಣಿ ಮಾಡಿದವರು ಒಪೆಪೆಕೊಂಡಿದದಕಕೂ ನಾನು ಸಾಕಷಿ ನುದೆಯುತತೇನೆ. ಭೂಮೆ ಮತತು ಸವರಗದಲಲಿರುವ ಸಾಮರಾಜಯಗಳೆಲಲಮೂ ನೆನನವೇ, ಓ ಪರಪಂಚಗಳ ಪರಭುವೇ!

Also in: af, am, ar, bg, bi, bn, bs, ca, ch, cy, da, de, el, en, eo, es, fa, fj, fr, gil, ha, ht, hu, hy, id, is, it, kl, ky, ky, lo, lv, mg, ml, mn, mn, mr, mt, naq, naq, naq, naq, naq, naq, naq, naq, ne, nl, no, pl, pt, ro, ro, ru, sk, sne, sq, srn, ta, th, tk, tl, tvl, tvl, ur, zh-Hant

Martyrs and their families

AB02024

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸೆವಸೆಧರು ವಾಸಿಗೊಳುವರೋ, ಬಾಯಾರಿದವರು ದಾಹವನನು ತಣಿಸುವ ಪಾನೀಯ ಪಡೆಯುವರೋ, ದುಃಖಪೀಡಿತರು ಶಾಂತರಾಗುವರೋ, ಚಪಲಚಿತ್ತರು ಮಾರಗದರಶಿತರಾಗುವರೋ, ಕಡೆಗಣಿಸಲಪಟಿಟಿವರು ಉನನತಿಗೇರುವರೋ, ಬಡವರು ಸಿರೆವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲಲಿರುವವರು ಪರಕಾಶಿತರಾಗುವರೋ, ಶೋಕತಪೆತರು ಪರಸನನರಾಗುವರೋ, ನಿರಾತೆಸಾಹೆಗಳು ಉತೆಸಾಹೆತರಾಗುವರೋ, ತುಳಿಯಲಪಟಿಟಿವರು ಮೇಲಿತೆತಲಪಡುವರೋ, ಅವನೇ ನೇನಾಗಿರುವೆ, ಓ ಪರಮಾತಮ. ನೆನನ ಹೆಸರನ ಮೂಲಕ, ಓ ನನನ ದೇವರೇ, ಸೃಷೆಟಿಸಿದ ಎಲಲಮೂ ಹುರೆದುಂಬಿಸಲಪಟಿಟಿವೆ, ಸವರಗಗಳು ವೆಯಾಪಿಸಿವೆ, ಭೂಮೆಯು ಸೆಧಾಪೆತವಾಗಿದೆ. ಮೇಘಗಳನೆನಿಬಿಸಿ ಭೂಮೆಯ ಮೇಲೆ ಅಮ ಮಳೆ ಸುರೆಸುವಂತೆ ಮಾಡಿದೆ. ನೆಶಚಯವಾಗಿಯೂ ಇದು ನೆನನ ಜೀವಿಗಳಿಗೆ ನೆನನ ಕುರುಹಾಗಿದೆ. ಯಾರ ನಾಮದ ಮೂಲಕ ನೇನು ನೆನನ ದೈವತವನನು ಪರಕಟಿಪಡಿಸಿರುವೆಯೋ, ಸೃಷೆಟಿಯಲಲಿರುವದಕಕೆಂತ ಮೆಗಲಾಗಿ ನೆನನ ಧರಮವನನು ಉನನತಿಗೇರಿಸಿರುವೆಯೋ ಹಾಗೂ ನೆನನ ಪರತೆಯೊಂದೂ ಅತಯಂತ ಶರೇಷ್ಠ ಬೆರುದುಗಳಿಂದ ಅತೆ ಮಹೆಮಾನೆವೆತ ಗುಣಧರಮಗಳಿಂದ, ಮತತೆಲಲಾ ಸದೆಗುಣಗಳಿಂದ ನೆನನ ಉತೆಕೃಷೆಟಿ ಹಾಗೂ ಅತಯಂತ ಶರೇಷ್ಠವಾದ ಅಸೆತೆವಮ ಶೆಲಾಘೆಸಲಪಟಿಟಿದೆಯೋ, ಆದದರಿಂದ ನೆನನ ಸೃಷೆಟಿಯ

ಸಾಮ್ರಾಜ್ಯದಲಿ ನೆನನ ಸಕಲ ವೈಭವದ ಆತಮದೊಡನೆ ನೇನು ಸಂಬಂಧಿಸಿರುವ ಈ ಹಸುಳೆಯ ಮೇಲೆ ಈ ರಾತೆರಿ ನೆನನ ದಯೆಯ ಮೋಡಗಳಿಂದ ನೆನನ ಉಪಶಮನವನನು ವರಜಿಸೆಂದು ನಾನು ನೆನನಲಿ ಮೊರೆಯೆಡುತೆಡೆದೇನೆ. ಆನಂತರ, ನೆನನ ಅನುಗರಹ, ಸುಸೆಥಿತೆ ಹಾಗೂ ಆರೋಗ್ಯದ ನೆಲುವಂಗಿಯನನು ಅವನಿಗೆ ತೊಡೆಸು. ಓ ನನನ ಪೆರಿಯತಮನೇ, ಪೆರತಿಯೊಂದು ಬೇನೆ ಮತತು ಪೆಯಾಧೆಯೆಂದ ಹಾಗೂ ನೆನಗೆ ಅಪೆರಿಯವಾದಮಗಳಿಂದ ಅವನನನು ಕಾಪಾಡು. ನೆಜವಾಗಿಯೂ ನೆನನ ಪರಾಕರಮಮ ಎಲಲಾ ವಸೆತುಗಳೆಗೂ ಸಮಬಲಮಳೆಡೆದಾಗೆ. ಸತೆಯವಾಗಿಯೂ ನೇನು ಅತಯಂತ ಶಕೆಶಾಲೆ, ಸೆವಯಮಾಧಾರನು. ಅದೂ ಅಲಲದೆ, ಓ ನನನ ಪರಮಾತಮನೇ, ಅವನ ಮೇಲೆ ಈ ಜಗತೆನ ಹಾಗೂ ಮುಂದಿನದರ ಒಳಿತನನೂ ಅಲಲದೆ ಹೆಂದಿನ ಮತತು ನಂತರದ ತಲೆಮಾರುಗಳ ಒಳಿತನನೂ ಕಳುಹಿಸಿಕೊಡು. ನೆನನ ಬಲ ಮತತು ವೆವೇಕ ನೆಜವಾಗಿಯೂ ಇದಕೆಕೆ ಸರೆಸಮವಾಗಿರುಮದು.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB02024

ಓ ಪೆರಭುವೇ! ನೆನನಾಶರಯಕಕಾಗಿ ನಾನು ನೆನನಲಿಗೇ ಬರುತೆಡೆದೇನೆ, ನೆನನ ಎಲಲಾ ಚೆಹೆನೆಗಳತತ ನನನ ಹೃದಯವನನು ತೆರುಗಿಸಿಡೆದೇನೆ. ಓ ಪೆರಭುವೇ! ಪೆರಯಾಣಿಸುತೆತೆರಲೆ, ಅಥವಾ ಮನೆಯಲೆರಲೆ, ನನನ ಪೆಯತೆತಿಯಲೆರಲೆ ಅಥವಾ ನನನ ಕೆಲಸದಲೆರಲೆ ನನನ ಸಂಪೂರ್ಣ ಭರವಸೆಯನನು ನೆನನಲೆರೆಸುವೆ. ಓ ನೆನನ ಕರುಣಿಯಲೆ ಯಾರೂ ನೆನನನನು ಮೇರೆಸಲಾಗದವನೇ, ಎಲಲಾ ವೆಷಯಗಳಿಂದಲೂ ಸೆವತಂತರವಾಗಿರುವಂತೆ ಅವಶೆಯವಾದನನು ಒದಗಿಸುವ ನೆನನ ಸಹಾಯವನನು ನನಗೆ ದಯಪಾಲಿಸು. ಓ ಪೆರಭುವೇ! ನೇನು ಇಚೆಫಿಸಿದಂತೆ, ನನನ ಪಾಲಿನದನನು ನನಗೆ ಅನುಗರಹೆಸು, ಹಾಗೂ ನನಗೆ ನೇನು ವೆಧಿಸಿರುಮದರಲೇ ನಾನು ತೃಪೆತೆಪಡುವಂತೆ ಮಾಡು. ಆಜೆಇಾಪೆಸುವ ಸಂಪೂರ್ಣ ಅಧಿಕಾರ ನೆನನದಾಗಿದೆ.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

Morning

BH00009SHE

ಓ ಭಗವಂತ, ನೆನನ ರಕೆಷಣಿಯಲೆ ಎಚೆಚರಗೊಂಡೆ, ಯಾರು ಈ ರಕೆಷಣಿಯನನು ಅಪೇಕೆಷಿಸುವರೋ ಅವರೆಗೆ ಅದು ಲಭೆಯ. ನೆನನ ರಕೆಷಣಿಯ ಪವೆತರ ನೆಲೆಯಲೆ, ನೆನನ ಆ ಬಲವತೆತರವಾದ ಕೊತೆತಲದಲೆ ಯಾರು ನೆಲೆಸಲು ಇಚೆಫಿಸುವರೋ ಅವರಿಗೂ ಅದು ಪೆರಾಪೆತಿಯಾದೇತು. ಓ ನನನ ಪೆರಭುವೇ, ನನನ ಅಂತರಾತಮವನನು ನೆನನ ಸಾಕೆಷಾತಕಾರದ ದೆವೆಯಜೆಯೋತೆಯೆಂದ ಬೆಳಗಿಸು. ನನನ ಬಾಹೆಯ ಸೆಥಿತೆಯನನು ನೆನನ ಪೆರಸನತೆಯ ಬೆಳಕೆನ ಕೆರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

Also in: af, ar, az, be, bg, bi, bn, bs, ca, ch, cnr, cy, da, de, diu, el, en, eo, es, et, fi, fr, fy, gil, gil, hr, ht, hu, hz, id, ik, is, kj, kl, ky, lb, lg, mg, ml, mt, naq, ne, nl, no, ny, pl, pt, ro, ru, se, sk, sne, sq, srn, st, sv, sw, tl, tpi, tvl, vi

BH02777RIS

ಓ ನನನ ಭಗವಂತನೇ, ನನನ ಸೆವಾಮೆಯೇ! ನಾನು ನೆನನ ಸೇವಕನು, ನೆನನ ಸೇವಕನ ಮಗನು, ನೆನನ ಸಂಕಲಪವೆಂಬ ಅರುಣೋದಯದಿಂದ ನೆನನ ಏಕತೆಯೆಂಬ ದೆನಮಣಿಯು ಈ ಉಷಃ ಕಾಲದಲೆ ಉದಯಿಸೆ ಪೆರಕಾಶೆಸುತತ, ಅಲಲದೆ, ಇಡೇ ಜಗತೆನ ಮೇಲೆ ತನನ ಪೆರಭೆಯನನು ನೆನನಾಜೆಯ ಗೆರಂಥಗಳಲೆ ವೆಧಿಸಿರುವಂತೆಯೇ ಬೇರೆರುವಾಗ, ನಾನು ನನನ ಹಾಸೆಗೆಯಿಂದ ಎಡೆದಿರುವೆನು. ನೆನನ ಪೆರಶಂಸೆಯಾಗಲೆ, ಓ ನನನ ಭಗವಂತನೇ! ನೆನನ ಜಇಾನವೆಂಬ ಬೆಳಕೆನ ಪೆರಭೆಗೆ ನಾಮ ಬೇರೆಲದರಿಂದಲೂ ನಾಮ ವೆಮುಕೆತರಾಗುವಂತೆ ಮಾಡುಮದು ಯಾಮದು ಇದೆಯೋ ಅದನನು ನಮಗೆ ಕಳುಹಿಸಿಕೊಂಡು. ಹಾಗೆಯೇ, ನೆನನ ವೆನಾ ಇತರ ಎಲಲಾ ಮೋಹ ಪಾಶಗಳಿಂದಲೂ ನಾಮ ಬಿಡುಗಡೆ ಹೊಂದುವಂತೆ ಮಾಡು. ಇದಲಲದೆ, ನನಗಾಗಿಯೂ, ನನನ ಪೆರೇತೆಪಾತರರಿಗಾಗಿಯೂ ಅಲಲದೆ, ಅವರು ಸೆತೆರೆಯರಾಗಿರಲೇ, ಪುರುಷರಾಗಿರಲೇ ನನನ ಬಾಂಧವರಾದ ಇವರೆಲಲರಿಗೂ ಈ ಪೆರಪಂಚಕೆಕೂ ಮತತು ಮುಂದೆ ಬರುವ ಪೆರಪಂಚಕೆಕೂ ಯಾಮದು ಒಳೆಯದೋ ಅದನನೆಲಲ ಬರೆದಿಡು. ಇಡೇ ಸೃಷೆಟಿಯೇ ಪೆರೇತಿಸುವ ಮತತು

ಇಡೀ ಜಗತ್ತೇ ಆಶೆ ಪಡುತ್ತಿರುವ ಓ ಸೆವಾಮೆಯೇ! ಮಾನವ ಹೃದಯಗಳಲಿ ಪೆಸುಗುಟ್ಟುತತ ಮಾತನಾಡುವ ಆ ಕೆಡುಕನು ಏನನನು ನೆನನ ಸಂಕಲಪದಂತೆಯೇ ವೆಯಕತಪಡಿಸಿದನೋ, ಅಂಥಮಗಳಿಂದ ಎಂದೂ ಅಪಜಯ ಪಡೆಯದ ನೆನನ ಸಂರಕಷಣೆಯನನು ಕೊಟ್ಟು ನಮನನನು ಸುರಕಷಿತವಾಗೆಡು. ನೆನನ ಸಂತೋಷದಂತೆಯೇ ಏನನನು ಬೇಕಾದರೂ ಮಾಡುವ ಸಾಮಥರೆಯ ನೆನಗೆದೆ. ನೆಜವಾಗಿಯೂ ಸರವಶಕತನೂ, ಕಷೆಟದಲಿ ಸಹಾಯಕನೂ, ಸವಯಮಾಧಾರಿಯೂ ನೇನೋ ಆಗಿರುವೆ. ಯಾವ ವೆಯಕತೆಗೆ ನೆನನ ಪರಮ ಶರೇಷ್ಠವಾದ ಬಿರುದುಗಳನನು ದಯಪಾಲಿಸಿರುವೆಯೋ ಯಾವ ವೆಯಕತೆಯ ಮುಲಕ ಸಚಿಚನರನನು ಮತತು ದುರಜನರನನು ನೇನು ವಿಂಗಡನೆ ಮಾಡಿರುವೆಯೋ ಅಲಲದೆ, ನೇನು ಪೇರೇತಿಸುಮದನನು ಮತತು ಇಚ್ಛಿಸುಮದನನು ನಾಮ ಮಾಡುವಂಟೆ ನಮಗೆ ಸಹಾಯ ಒದಗಿಸು. ಓ ನನನ ಭಗವಂತನಾದ ನನನ ಸೆವಾಮೆಯೇ, ಅಂತಹವರನನು ಆಶೀರವಾದಿಸು ಅದಲಲದೆ, ಓ ನನನ ಸೆವಾಮೆಯೇ, ನೆನನ ನುಡಿಗಳಲಿಯೂ ಮತತು ನೆನನ ಅಕಷರಗಳಲಿಯೂ ಇರುವವರನನೂ, ಅಲಲದೆ, ನೆನನ ಕಡೆಗೆ ಮುಖಮಾದೆ ನೋಡುತ್ತಿರುವವರನನೂ, ನೆನನ ಕರೆಗೆ ಕಿವಿಗೊಟ್ಟಿವರನನೂ ಆಶೀರವಾದಿಸು. ನೆಜವಾಗಿಯೂ, ನೇನು ಪರಭುಮ ಮತತು ಮಾನವರೆಗೆಲಲ ದೊರೆಯಾಗಿರುವೆ. ಅಲಲದೆ, ಎಲಲ ವಸತುಗಳ ಮೇಲೆಯೂ ನೇನು ನೆನನ ಸಾಮಥರೆಯವನನು ಉಳವನಾಗೆಡೆದೇಯೆ.

Also in: ar, ca, da, es, fj, gil, gu, hz, id, is, it, ja, lg, lo, ne, pt, sm, uk

Naw-Rúz

BH04569

ಓ ಪರಭು ನನನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನೆನನೆಡೆಗೆ ತಿರುಗುವ ಅಸಹಾಯಕರ ಉಡಧಾರಕನೂ ನೇನೋ. ಪರಮ ದೇನನಾಗಿ, ನೆನನ ಸೌಂದರಿಯದ ಸಾಮರಾಜ್ಯದತತ ನನನ ನಮರ ಕೈಗಳನನು ಚಾಚಿ ನನನ ಅಂತರ ನಾಲಿಗೆಯಿಂದ ನೆನನಲಿ ಅತಯುತಸಾಹದಿಂದ ಈ ರೇತೆ ಬೆನನವೆಸುತೆಡೆದೇನೆ. ಓ ದೇವರೇ, ನನನ ದೇವರೇ! ನೆನನನನು ಆರಾಧಿಸುವಂತೆ ನನಗೆ ಸಹಾಯನೇಡು. ನೆನನ ಸೇವೆಗೈಯೆಯುವಂತೆ ನನನ ಟೊಂಕವನನು ಭಡರಪಡಿಸು; ನೆನಗಾಗಿ ನನನ ಸೇವೆಯಲಿ ನೆನನ ಅನುಗರಹದ ನೆರಮ ನೇಡು; ನೆನಗೆ ವೆಧೇಯನಾಗಿರುವಲಿ ನಾನು ದೃಢನಾಗಿರುವಂತೆ ನನಗೆ ಕಷೆಟಗಳನನೊದಗಿಸು; ನನನ ಮೇಲೆ ನೆನನ ಉದಾತತ ಔದಾರೆಯವನನು ಉಕಕೆ ಹರಿಯುವಂತೆ ಎಸಗು. ನೆನನ ಪೇರೇಮಪೂರಿತ ದಯಾದೃಷ್ಟಿಯನನು ನನನತತ ಬೇರು ಹಾಗೂ ನೆನನ ಕೃಪಾಸಾಗರದಲಿ ನನನನನು ಮುಳುಗಿಸು. ನೆನನ ಧರಮದಲಿ ನನನ ಸೆವಾಮೆನೆಷೆಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹಿಸು. ನೆಚಿಚಯತೆ ಹಾಗೂ ಭರವಸೆಯ ಪೂರಣ ಪರಮಾಣವನನು ನನನ ಮೇಲೆ ಕರುಣಿಸು, ಆದರೆಂದ ನಾನು ಈ ಪರಪಂಚದಿಂದ ಸಂಪೂರಣವಾಗಿ ಮುಕತನಾಗಬಹುದು, ನೆನನ ಮುಖಾರವೆಂದೆಡೆ ನನನ ಪೂರಣ ಭಕತಿಯ ಮುಖವನನು ತಿರುಗಿಸಬಹುದು, ಸಾಕಷೆಯ ಮತತು ಪುರಾವೆಗಳ ನೆರಬಂಧಿತ ಶಕತಿಯಿಂದ ಬಲಯುತಗೊಳವಬಹುದು, ಹಾಗೂ ಭವೆಯತೆ ಮತತು ಬಲದಿಂದೊಡಗೂಡಿ ಭೂಲೋಕ ಮತತು ಸೆವರೆಗದ ಪರತಿಯೊಂದು ಪರದೇಶವನನು ಮೇರೆ ಹೋಗಬಹುದು. ಸತೆಯವಾಗಿಯೂ ನೇನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪರಭುವೇ! ಇವರು ಹುತಾತಮರ ಜೊತೆಗೆಡೆದು ಬದುಕುಳಿದ, ಪವಿತರ ಆತಮಗಳ ಒಡನಾಡಿಗಳು. ಅವರು ಒಂದೊಂದು ಯಾತನೆಯನನೂ ಸಹಿಸಿದರಲಲದೆ ಘೋರ ಅನೆಯಾಯವನನು ಎದುರಿಸುವಲಿ ಸಹನೆಯನನು ಪರದರಶಿಸೆಡೆದರು. ಅವರು ಸಕಲ ಸೌಕರಿಯ ಹಾಗೂ ಸಮೃದ್ಧಿಯನನು ಪರಿತಯಜಿಸಿರುವರು. ನೆನನ ಪೇರೇತಿಯ ಮಾರಗದಲಿ ದಾರುಣ ವೇದನೆ ಮತತು ವೆಪತತುಗಳಿಗೆ ಸೆವಇಚ್ಛೆಯಿಂದ ಒಳಪಡಿಸಿರುವರು, ನೆನನ ನೇರವಾದ ಪಥದಲಿ ಅವರು ದೃಢವಾಗಿ ನಡೆಯುತತೆರಮದರೆಂದ ಅವರೆನನೂ ಶತರುಗಳ ಬೆಗೆ ಹೆಡಿತದಲಿ ಬಂಧಿಯಾಗೆಡೆದು. ಸತತವಾದ ಭಯಂಕರ ಯಾತನೆಗೊಳಪಟ್ಟು ಹೆಂಸೆಸಲಪಟ್ಟಿರುವರು. ಅವರಿಗೆ ನೆರಮ ನೇಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚ್ಛ ಮತತು ಅಧರವೆಗಳಲಲದೆ ಅವರೊಡನೆ ಬಿರೆಯಲು ಮತತು ಸಮರಸದೆಂದಿರಲು ಯಾರೊಬ್ಬರೂ ಇಲಲ. ಓ ಪರಭುವೇ! ಈ ಆತಮಗಳು ಈ ಪರಾಪಂಚಿಕ ಜೀವನದಲಿ ಕಹೆಯಾದ ವೆಯಥೆಯನನು ಸವೆದಿರುವರು ಮತತು ನೆನನ

ಸವರಗೇಯ ಸಾಮ್ರಾಜ್ಯವನನು ಸೇರುವ ತವಕದಲೆ, ನೆನನ ಮುಖಾರವೆಂದದ ಕಂಗೊಳಿಸುವ ಸೌಂದರಿಯದ ಪರೀತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರಿದ ಭೇಭತನ ಅಪಮಾನವನನು ಅವರು ಸಹಿಸಿರುವರು. ಓ ಪರಭುವೇ! ಅವರ ಕಿವಿಗಳನನು ದೈವೇ ನೆರವಿನ ಹಾಗೂ ಶೇಘರ ವೆಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕ್ತಿಯಿಂದ ಅಧಿಕಾರ ಚಲಾಯಿಸುವವರ ಹೆಸೆಯಿಂದ ಅವರನನು ಮುಕತಗೊಳಿಸು. ಅಧರವೆಗಳ ಕೈಗಳನನು ತಡೆಹೆಡಿ, ಈ ಆತಮಗಳನನು ಅನಾಗರಿಕ ಕರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನೆನನ ಮೇಲಿನ ಪರೀತಿಯಿಂದ ಅವರು ಮರುಳಾಗಿರುವರು, ನೆನನ ಪವಿತರತೆಯ ರಹಸೆಯಗಳನನು ಒಪಿಪಿಕೊಂಡಿರುವವರಾಗಿ, ನೆನನ ದೇವರದಲೆ ವಿನೇತರಾಗಿ ನಿಂತಿರುವರು ಹಾಗೂ ನೆನನ ಪರಮೋತತಮ ಆವರಣವನನು ಸೇರಿದವರಾಗಿರುವರು. ಓ ಪರಭುವೇ! ನವ ಚೈತನೆಯದಿಂದ ಅವರನನು ಉದಾರವಾಗಿ ಬಲಪಡಿಸು; ರಾತರಿಯ ಮಜ್ಜು ಕತತಲೆನಲೆ ನೆನನ ಅಡಭುತವಾದ ಪುರಾವೆಗಳನನೂ ವೇಕಷಿಸುವಂತೆ ಮಾಡಲು ಅವರ ಕಣಣುಗಳನನು ಪೆರವಲೆಸು; ಸನಾತನ ರಹಸೆಯಗಳಿಂದ ತುಂಬಿದ ನೆನನ ಸಾಮ್ರಾಜ್ಯದಲೆ ಸಮ್ಯದಧವಾಗಿರುವ ಎಲಲಾ ಒಳೆಯದನನು ಅವರಿಗಾಗಿ ಗೊತತುಪಡಿಸು; ಎಲಲಾ ಪೆರದೇಶಗಳ ಮೇಲೂ ದೇದೇಪೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರತ ಸಮ್ಯದಧ ವ್ಯಕಷಗಳಂತೆಯೂ ಹಾಗೂ ಮುಂಜಾವಿನ ತಂಗಾಳಿಯಲೆ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನೆಜವಾಗಿಯೂ, ನೇನು ಉದಾರಿಯೂ, ಪೆರಬಲನೂ, ಸರವಶಕತನೂ, ಅನೇಶಬಂಧಿತನೂ, ಆಗಿರುವೆ. ಪೆರೀತೆ ಹಾಗೂ ಸುಕೋಮಲ ಕರುಣಿಯ, ಸರವ ವೈಭವಶಾಲೆ, ಸರವದಾ ಕಷಮಾಶೇಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, es, eu, fa, fi, ht, id, is, ky, ml, nl, no, pt, ro, sk, sq

BH03908

* (ಮಾತೆಚೆ 21ನೇ ತಾರೇಖು ನೌರೂರೂ ಇದು ಬಹಾಯೆ ವರಷದ ಪೆರಥಮ ದಿನ ಇದು ಸಂಭರವದ ದಿನವಾಗಿದೆ.) ಓ ನನನ ಪರಮಾತಮನೇ, ನೇನು ಧನೆಯ. ನೆನನ ಪರೀತಯರಥವಾಗಿ ಹಾಗೂ ನೆನಗೆ ಅಸಹೆಯವೆನಿಸುವ ಎಲಲ ವೆಚಾರಗಳಿಂದಲೂ ದೂರದಿಂದಿರಲು ಸಂಕಲಪಿಸೆ ಉಪವಾಸ ಮಾಡಿದವರಿಗೋಷಕರ ನೇನು ನೌ-ರೂರೂ ಸಂಭರಮದ ಹಜಿಬವನನು ಗೊತತುಪಡಿಸಿರುವೆ. ನೆನನ ಪರೀತಿಯ ಅಗನಿ ಮತತು ಉಪವಾಸದಿಂದ ಉತಪನವಾದ ಶಾಖ ನೆನನ ಧಯೇಯೋಡೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲೆ. ಅದು ಮಾತರವಲಲ, ಅಮ ನೆನನನನು ಸತುತೆಗೈಯುಮದರಲೆ ಹಾಗೂ ಸಮರಣೆ ಮಾಡುಮದರಲೆ ನೆರತವಾಗುವಂತೆ ಕೃಪೆ ಮಾಡು, ಓ ಪರಭುವೇ, ನೇನೇ ವೆಧಾಯಕಪಡಿಸಿದ ಉಪವಾಸದ ಆಭರಣದಿಂದ ಅವರನನು ಸಿಂಗರಿಸಿರುವೆಯಾದ ಕಾರಣ ನೆನನ ದಯೆ ಹಾಗೂ ಔದಾರಿಯದ ಉಪಕಾರದಿಂದಲೂ ಮನನಣಿಯಿಂದಲೂ ಕೂಡಿದಾ ಆಭರಣದಿಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲಲ ನೆನನ ಸಮಾಧಾನ ಹಾಗೂ ಸಂತೋಷಚಿತತದ ಅವಲಂಬನೆಯಾಗುತತದೆ. ಅಷೆಟೇ ಅಲಲ, ನೆನನ ಆಜ್ಞೆಯ ಆಧಾರದ ಮೇಲೂ ನಿಂತಿರುತತದೆ. ಯಾರು ಉಪವಾಸವನನು ಆಚರಿಸಿ, ಸತಯಸಂಧನಾಗಿ ಮುಕತಾಯಗೊಳಿಸುವನೋ ಅಂಥವನು ಚಿರಕಾಲದಿಂದಲೂ ಉಪವಾಸ ಮಾಡುತೆರುವವರ ಗುಂಪಿಗೆ ಸೇರಿಸಲಪಡುವನು. ಅದೆಲಲದೆ ನೆನನ ಭಾವನೆಯಲೆ ಯಾವನು ಉಪವಾಸವನನು ಆಚರಿಸಿ ನೆಲೆಸಿ ಬಿಡುವನೋ ಅವನು ನೆನನ ಪವಿತರ ಉಡೆದಿಶೆಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದಿಂದ ಅವನು ಹೊರದೂಡಲಪಡುವನು. ನೆನನ ಮೂಲಕವೇ ನೆನನ ಪೆರಶಂಸನೀಯ ಕರತವೆಯ ಪೆರಕಟವಾಗಿದೆ. ನೆನನ ಆಜ್ಞೆಯ ಧವಜವನನೂ ಹಾರಿಸಿದೆ. ಇದನನು ನೆನನ ಆಜ್ಞಾಪಾಲಕರಿಗೆ ತಿಳಿಸು ಪೆರಭುವೇ. ಎಲಲ ವಸತುಗಳ ಪವಿತರತೆಯು ನೆನನ ಇಚೆಫೆ ಹಾಗೂ ಆದೇಶವನನು ಅವಲಂಬಿಸುಮದೆಂದೂ ಅವರಿಗೆ ಗೊತತು ಪಡಿಸು. ಅವರ ಪೆರತೆ ಆಚಾರಮೂ ನೆನನ ಅನುಮತೆ ಮತತು ಸಂತೋಷದ ವೆಧಿ ಬಡೆಧವಾಗಿದೆ. ಮಾನವರ ನಡವಳಿಕೆಗಳೆಲಲಮೂ ನೆನನ ಸಮಮತೆ ಮತತು ಆಜ್ಞೆಗೆ ಅನುಸಾರವಾಗಿ ಉಳಡದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೊತತಾಗುವಂತೆ ಮಾಡು. ಈ ದಿನಗಳಲೆ ನೆನನ ಸೌಂದರಿಯದ ನೆಲೆಯಿಂದ ಯಾಮದೂ ಅವರನನು ಮರೆಮಾಚಲು ಸಾಧಯವೆಲಲವೆಂದು ಅವರಿಗೆ ಸಪಷಟಪಡಿಸು. ಕೆರಿಸತ ಈ ದಿನಗಳಲೆ ಹೇಗೆ ಹೇಳಿದೆ : “ಎಲಲ ರಾಜಯಗಳೂ ನೆನನಮ “ಓ ಚೈತನೆಯ ಕರತನೇ” ನೆನನ ಮತರ ಮೂಹಮಮದೆ ಹೇಗೆ ಸಾರಿದೆ: “ ಓ

ಉತ್ತಮೋತ್ತಮ ಪರೀತೆಗೆ ಪಾತರನಾದವನೇ, ನೆನನ ಸೌಂದರಿಯವನನು ಬಹಿರಂಗಪಡಿಸಿರುವೆ. ನೆನನ ವೆಶಿವಾಸ ಪಾತರರಿಗೆ, ಅತಿ ವೈಭವದ ನೆನನ ಸಾಕಷಾತಕಾರದಲೆ ಸೆಧಾನ ಗಳಿಸುವ ಮಾರಗವಾಮದು ಎಂಬುದನನು ಖಚಿತಪಡಿಸಿರುವೆ. ಹೇಗೆ ನೆನನ ಹೊರತು ಮೆಕೆಕೆಲ ವಸತುಗಳಿಂದಲೂ ಬಾಹಿರರಾದವರನನು ಬಿಟಿಟು ಉಳಿದವರೆಲ ದುಃಖಿಗಳಾಗಿರುವರು. ಯಾರು ನೆನನ ಸಾಕಷಾತಕಾರದ ದರಶನಕರತನೋ ಮತತು ನೆನನ ಸುಗುಣಗಳ ಪರಕಾಶಕನೋ ಅಂಧವನತತ ಅವರು ತಮಮ ದೃಷ್ಟಿಯನನು ನೆಟಿಟಿರುವರು.” ಯಾವನು ನೆನನ ಶಾಖಿಯಂತಿರುವನೋ ಅಲಲದೆ ನೆನನ ಒಡನಾಡಿಯಂತಿರುವನೋ, ಓ ಸೆವಾಮೆಯೇ, ಅವನು ಈ ದೆವಸ ತನನ ಉಪವಾಸವನನು ಮುಕಿತಾಯಗೊಳಿಸಿರುವನು. ನೆನನ ಸಮಕಷಮದಲೆಯೇ, ನೆನನನನು ಸಂತೋಷಗೊಳಿಸಲು ಕೈಗೊಂಡ ಇದು ಮುಕಿತಾಯವಾಗಿದೆ. ಅವನಿಗೂ, ಅವರಿಗೂ, ಅಲಲದೆ ಈ ದಿನಗಳಲೆ ನೆನನ ಸಮಮುಖದಲೆ ನೆನನ ವೆಧಿವತತಾದ ಸತಕರಮಗಳನನು ನಡಿಸಿದವರೆಲರಿಗೂ ಗೌರವಿಸು. ಆತನ ಇಂದಿನ ಜನಮದಲೆ ಹಾಗೂ ಭವಿಷಿಯ ಜನಮಗಳಲೆ ಅನುಕೂಲಿಸುವಂಥಮಗಳನನು ಒದಗಿಸು. ವಾಸೆತವಕಕೂ ನೇನೋ ಎಲಲವನನೂ ಬಲಲವ, ಸರವಜಿಇ.

Also in: am, ar, az, bg, bs, ca, da, de, el, en, eo, es, fi, fr, fy, ht, id, is, kgf, lv, mg, ml, ne, nl, no, pl, pt, ro, ru, sk, sne, sq, ta, tl, tpi, vi

Praise and Gratitude

BH04053

. ನೆನನನನು ಕೊಂಡಾಡಲೆ, ಓ ಪೆರಭುವೇ ನನನ ದೇವರೇ! ಯಾರನನು ನೇನು ನೆನನ ಚಿರಂತನ ಸಾರವಭೌಮತೆಯ ಶಕಿತಿಯ ಮೂಲಕ ಉನನತವಾಗಿರೆಸಿರುವೆಯೋ ಅವನನನು ಕಡೆಗಣಿಸದೆರು, ಯಾರನನು ನೆನನ ನೆತಿಯತೆಯ ಪೂಜಾ ಸೆಧಾನವನನು ಸೇರುವಂತೆ ಮಾಡಿರುವೆಯೋ ಅವರನನು ಕಡೆಗಣಿಸದೆರು, ಯಾರನನು ನೆನನ ನೆತಿಯತೆಯ ಪೂಜಾ ಸೆಧಾನವನನು ಸೇರುವಂತೆ ಮಾಡಿರುವೆಯೋ ಅವರನನು ನೆನನಿಂದ ಬಹುದೂರಕೆ ಸೆಧಳಾಂತರೆಸದೆರು. ಓ ನನನ ದೇವರೇ, ನೆನನ ಪೆರಭುತವದೆಂದ ನೆನನಾಶರಯೆಸಿದವರನನು ನೇನು ಕೈ ಬಿಡುವೆಯಾ?” ಓ ನನನ ಆಕಾಂಕಷೆಯೇ, ಯಾರಿಗೆ ನೇನೊಬಿಬ ಆಶರಯದಾತನಾಗಿರುವೆಯೋ, ಅವನನನು ನೆನನಿಂದ ದೂರ ಸರೆಸುವೆಯಾ? ಯಾರನನು ನೇನು ಮೇಲಿತೆತೆರುವೆಯೋ ಅವನನನು ಕೆಳಕೆಳಿಸುವೆಯಾ ಅಥವಾ ನೆನನ ಸೆಮರಣೆ ಮಾಡಲು ಶಕಿತರನನಾಗಿರೆಸಿದವರನನು ಮರೆತುಬಿಡುವೆಯಾ? ನೆನನ ಸೆತೋತರವಾಗಲೆ, ಓ ದೇವರೇ, ನೆನನನನು ಅಪಾರವಾಗಿ ಕೊಂಡಾಡಲೆ! ಅನಾದೆ ಕಾಲದೆಂದಲೂ ಇಡೇ ಸೃಷ್ಟಿಯ ರಾಜನು ಹಾಗೂ ಅದರ ಪೆರಧಾನ ಚಾಲಕನೂ ನೇನೋ ಆಗಿರುವೆ, ಮತತು ನೇನು ಸೃಷ್ಟಿಸಿರುವ ಎಲಲಾ ವಸತುಗಳ ಅಮರ ಪೆರಭು ಮತತು ವೆಧಾಯಕನಾಗಿ ನೇನೋ ಉಳಿಯುವೆ. ನೇನು ಸತುತೆಸಲಪಡಲೆ, ಓ ನನನ ದೇವರೇ! ನೇನು ನೆನನ ಸೇವಕರಿಗೆ ಕರುಣೆ ತೋರೆಸುಮದನನು ನೆಲೆಸಿದೆದಲೆ ಅವರಿಗೆ ಕರುಣಿಯನನು ತೋರುವವರಾರು, ಮತತು ನೆನನ ಪೆರೀತಿಪಾತರರಿಗೆ ನೇನು ಸಹಾಯ ನೆರಾಕರೆಸಿದೆದಲೆ, ಅವರಿಗೆ ನೆರಮ ನೇಡುವವರಾರೆಹರು? ಸತುತೆಸಲಪಟಿಡಿದೆಯೇ, ನೇನು ಅಪಾರವಾಗಿ ಕೊಂಡಾಡಲಪಟಿಡಿದೆಯೇ! ನೇನು ನೆನನ ಸತಿಯತೆಯಲೆ ಆರಾಧಯನಾಗಿರುವೆ ಮತತು ನೆಜವಾಗಿಯೂ ನಾವೆಲಲರೂ ನೆನನನನು ಆರಾಧಿಸುವೆಮ; ನೆನನ ನೆಯಾಯದಲೆ ನೇನು ಪೆಯಕತವಾಗಿರುವೆ ಮತತು ನೆನನನನು ನೆಜವಾಗಿ ನಾವೆಲಲರೂ ಸಾಕಷೀಕರೆಸುವೆಮ. ಸತಿಯವಾಗಿಯೂ ನೆನನ ಕೃಪೆಯಲೆ ನೇನು ಪೆರಿಯತಮನಾಗಿರುವೆ. ಆಪತೆತಿನಲೆ ಸಹಾಯಕನೂ, ಸೆವಯಮಾಧಾರನೂ ಆದ ನೇನಲಲದೆ ಬೇರೆ ದೇವರೆಲಲ.

Also in: sk

Protection

AB00001SHI

ಓ ಭಗವಂತನೇ, ನನನ ಭಗವಂತನೇ, ನೆನನ ವೆಶಿವಾಸಾರಹರಾದ ಸೇವಕರನನು ರಕಷಿಸು. ಅವರನನು ಸೆವಾರಥ ಮತತು ಮೋಹದ ಕೆಡುಕಿನಿಂದ ಕಾಪಾಡು. ನೆನನ ಪೆರೇಮಮಯವಾದ ದೃಷ್ಟಿಯಿಂದ ಅವರನನು ಮತಸರ, ಡೆವೇಷ ಮತತು

ಅಸೂಯೆಗಳಿಂದ ರಕಷಿಸು. ನೆನನ ಉಡದಿಶೆಯದ ಅಭೇಡಯವಾದ ಕೋಟಿಯೊಳಗೆಟಿಟು ಆಶರಯ ನೀಡು. ಸಂಶಯವೆಂಬ ಆಯುಧದಿಂದ ಕಷೇಮವಾಗಿರೆಸು. ಅವರನನು ನೆನನ ದೆವೆಯ ಸಾಕಷಾತಕಾರದ ಮೂರತೆ ಸವರೂಪರನನಾಗಿ ಮಾಡು. ನೆನನ ದೈವಿಕ ಏಕತೆಯ ದೈನಿಕ ಚಿಲುಮೆಯಿಂದ ಹೊರಹೊಮ್ಮುವ ದೇದೇಷಿಯಮಾನವಾದ ಕಿರಣಗಳ ಮೂಲಕ ಅವರ ಮುಖಾರವೆಂದಗಳನನು ಶೋಭಿಸುವಂತೆ ಮಾಡು. ನೆನನ ಪವಿತರ ಸಾಮರಾಜ್ಯದಿಂದ ಪರಸನತೆಗೊಳಿಳುವ ಶಿಲೋಕಗಳಿಂದ ಅವರಿಗೆ ಹೃದಯಾನಂದವನನು ಉಂಟುಮಾಡು. ನೆನನ ಸರವಶಕತೆಯಿಂದ ಅವರ ಟೊಂಕವನನು ಭದರಪಡಿಸು, ನೀನೋ ಸರವ ಪರದಾತ, ರಕಷಕ, ಸರವಶಕತ, ಅಷೆಟೀ ಅಲಲ ದಯಾಳು.

Also in: af, az, bg, bi, ca, ch, da, de, el, en, eo, es, fa, fr, ht, hy, hz, iba, is, it, kj, ky, lg, lv, mg, ml, nl, no, pl, pt, ro, sm, sne, sne, sq, st, sv, ta, tl, tvl

AB07759

ಓ ನನನ ಪರಭುವೋ, ಜನರು ನೋಮ, ಅಪತತುಗಳಿಂದ, ಕಷೆಟ, ನೆಷರುಗಳಿಂದ ಅವರೆಸಲಪಟಿಟಿರುವರೆಂದು ನೀನು ಅರೆತೆರುವೆ. ಮಾನವನ ಒಂದೊಂದು ಕಷೆಟಮೂ ಅವನನನು ಹೆಂಸಿಸುಮದು. ಅವನ ಒಂದೊಂದು ದುಃಸೆಧಿತೆಯೂ ಅವನನನು ಸರಪ ಕಚೆಚಿದಂತೆಯೇ ಸರೆ. ಇದನನು ಕೂಡ ನೀನು ತಿಳಿದಿರುವೆ. ನೀನು ನೀಡುವ ಸಂರಕಷಣಿ, ಭದರತೆ, ಕಾಯುವಿಕೆ ಮತತು ಕಾಪಾಡುವಿಕೆ ಇಮಗಳ ಹೊರತಾಗಿ ಅವನಿಗೆ ಬೀರೆ ಯಾವ ರಕಷಣಿ ಹಾಗೂ ಆಶರಯವೆಲಲ. ಓ ದಯಾಳು, ಓ ನನನ ಸವಾಮೆಯೇ, ನೆನನ ಸಂರಕಷಣಿಯೇ ನನನ ಅಸತರಶಸತರಗಳ ಬತತಳಿಕೆಯಾಗಿರಲೆ. ನೆನನ ಜೋಪಾನ ತನವೇ ನನನ ಗುರಾಣಿಯಾಗಿರಲೆ. ನೆನನ ಏಕೀಭಾವದ ಮೂರತಿಯೇ ಹಾಗೂ ಅದರ ಡೆವಾರದಲೆ ಕಾಣಿಸಿಕೊಳ್ಳುವ ನಮರತೆಯೇ ನನಗೆ ಬಿಂಗಾವಲಾಗಿರಲೆ. ನೆನನ ವಶತವ ಮತತು ರಕಷಣಿ ನನನ ಕೋಟಿ ಹಾಗೂ ನೆವಾಸಸೆಧಾನವಾಗಿರಲೆ. ನನನನನು ಅಹಂ ಮತತು ಆಕಾಂಕಷೆಗಳಿಂದ ರಕಷಿಸು. ಎಲಲ ರೋಗರುಜಿನಗಳಿಂದ, ಪರೀಕಷೆಯಿಂದ ಮತತು ಕಷೆಟಗಳಿಂದ ನನನನನು ಪಾರುಗಾಣಿಸು. ಸತೆಯವಾಗಿಯೂ ನೀನು ರಕಷಕ, ಪೋಷಕ, ಕಾಪಾಡತಕವ, ಸಂತ್ಯಪೆತಿದಾತ, ಅಷೆಟೀ ಅಲಲ. ಕರುಣಾಳುಗಳಲೆ ಕರುಣಾಳು.

Also in: af, az, bg, ca, ceb, ceb, da, de, el, en, eo, es, fi, fr, gu, ht, hu, hy, iba, is, it, kl, ky, lb, lg, lo, mg, ml, ne, nl, ny, pl, ro, ru, sm, sq, sr, st, tl, tvl, uk

AB00846

*(ಅಲಾ ಔನನತೆಯ ತಿಂಗಳಲೆ ಉಪವಾಸ ಪರತಮ ಮಾರಚೆ ತಿಂಗಳ 2ರಿಂದ 20ರ ತನಕ ಒಳಗೊಂಡಿರುತತದೆ. ಈ ದಿನಗಳಲೆ ಸೂರೆಯೋದಯದಿಂದ ಸೂರೆಯಾಸತದವರೆಗಿನ ಸಮಯದಲೆ ಯಾಮದೋ ರೇತಿಯ ಆಹಾರವಾಗಲೀ, ಪಾನೀಯವಾಗಲೀ ಸೇವಿಸಕೂಡದು. ಇದು ಪರಾರಥನೆ ಮತತು ಆಧೆಯಾತವೆಕ ಪುನಃಶಿಚೇತನದ ಸಮಯವಾಗಿದೆ. 15 ವರಷಕಕಂತ ಕಮಮೆ ವಯಸಸುಳಿಳುವರು, ಪರಯಾಣಿಕರು, ರೋಗಿಗಳು, ಗರಭಿಣಿ ಮತತು ಮೂಲೆಯೂಡುವ ತಾಯಂದಿರು ಉಪವಾಸದಿಂದ ವಿನಾಯತೆ ಪಡೆದುಕೊಂಡಿರುವರು) ಓ ಪರಭು ನನನ ದೇವರೇ, ನೀನು ಪರಶಂಸನೇಯ! ಈ ನೆನನ ಸಾಕಷಾತಕಾರದಿಂದ ಕತತಲು ಬೆಳಕಾಗಿ ತನಮೂಲಕ ದೇವಾಲಯ ನೆರವೆತವಾಗಿ ಶಾಸನ ಪರಕಟಿವಾಯೆತೋ ಮತತು ಉಪದೇಶಗಳ ಪತರಾವಳಿ ತೆರೆಯಲಪಟಿಟಿರುವುದೋ, ಈ ಸಂದರಭದಲೆ ನನನ ಹಾಗೂ ಅವರನನು ನೆನನ ಅಚಿಂತೆಯವಾದ ವೈಭವೋಪೇತ ಸವರಗಕಕೆ ಏರುವಂತೆ ಮಾಡಬೇಕೆಂದೂ, ಅನುಮಾನಮಳವರು ನೆನನ ಪೂಜಾ ಮಂದಿರವನನು ಪರವೇಶಿಸಲು ಅಡೆಡೆ ತರುವವರ ಸಂಶಯಗಳ ಕಳಂಕವನನು ತೊಡೆದುಹಾಕಬೇಕೆಂದೂ ಪರಾರಥಿಸುವೆ. ಓ ಪರಭುವೋ, ನೆನನ ಪರೀತಿಯ ಸೂತರಕಕೆ ದೃಢವಾಗಿ ಅಂಟಿಕೊಂಡಿರುವವನನು ನಾನೊಬಬ, ನೆನನ ದಯೆ ಹಾಗೂ ಉಪಕಾರಕಕಾಗಿ ಕಾತುರತೆಯೆಂದಿರುವವನೂ ಹೌದು. ನನಗೂ ಹಾಗೂ ನನನ ಪರೀತೆಗೆ ಪಾತರಾದವರೆಗಿಲಲ ಈ ಜಗತತಿನ ಮತತು ಭಾವೇ ಜಗತತಿನ ಎಲಲ ಒಳೆಯದನನೂ ಅನುಗರಹೆಸು. ನೆನನ ಅಪತ ಜೀವಿಗಳಿಗೆ ಸಲಿಸಿರುವ ಗುಪತ ವರವನನು ಅವರಿಗೆ ಕೊಡುವವನಾಗು. ಸವಾಮೆಯೇ, ನೀನು ನೆನನ ಸೇವಕರು ಉಪವಾಸವನನು ಆಚರಿಸಬೇಕೆಂದು ವೆಧಾಯಕ ಮಾಡಿರುವ ದಿನಗಳಿಮ. ಉಪವಾಸವನನು ನೆನನ ಪರೀತೆಯರಥವಾಗಿ ಹಾಗೂ ನೆನನ ಹೊರತು ಎಲಲ ವೆಚಾರಗಳಿಂದಲೂ ಸಂಪೂರಣ ಅಲಿಪತನಾಗಿ ನಡೆದುಕೊಳ್ಳತತು ಆಚರಿಸುವವನೇ ಧನೆಯ. ದೇವರೇ, ನನಗೂ ಮತತು ಅವರೆಗೂ ನೆನನ ಆದೇಶವನನು ಪಾಲಿಸುವಂತೆಯೂ, ನೆನನ

ಅನುಚರರಾಗಿರುವಂತೆಯೂ ಸಹಾಯವೆಸಗು. ನೆಜಕಕೂ ನೇನು ಬಯಸೆದುದನನು ನಡೆಸೆಕೊಡಲು
ಸಮರಥನಾಗೆದೇದೇಯೇ. ಸರವಜ್ಞನೂ, ಸಕಲ ಗುಣಶಾಲೆಯೂ ಆದ ಭಗವಂತ ನೇನಲಲದೆ ಬೇರೆ ಇಲಲ. ಎಲಲ
ಷರಪಂಚದ ಷರಭುವಾಗಿರುವ ದೇವರೇ ನಿನಗೆ ವಂದನೆ.

Also in: ko, ky, ta, th, th, zh-Hans, zh-Hans, zh-Hant

Ridván

BH04569

ಓ ಷರಭು ನನನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರೆಯೂ ಹಾಗೂ ನೆನೆನೆಡೆಗೆ ತಿರುಗುವ
ಅಸಹಾಯಕರ ಉಡಧಾರಕನೂ ನೇನೇ. ಪರಮ ದೇನನಾಗಿ, ನೆನೆನ ಸೌಂದರಿಯದ ಸಾಮರಾಜ್ಯದತತ ನನನ ನಮರ
ಕೈಗಳನನು ಚಾಚಿ ನನನ ಅಂತರ ನಾಲೆಗೆಯೆಂದ ನೆನೆನಲಲೆ ಅತಯುತಸಾಹದಿಂದ ಈ ರೇತೆ ಬೆನೆನವೆಸುತತೆಡದೇನೆ. ಓ
ದೇವರೇ, ನನನ ದೇವರೇ! ನೆನೆನನನು ಆರಾಧಿಸುವಂತೆ ನನಗೆ ಸಹಾಯನೇಡು. ನೆನೆನ ಸೇವೆಗೈಯೆಯುವಂತೆ ನನನ
ಟೊಂಕವನನು ಭಡರಪಡೆಸು; ನಿನಗಾಗಿ ನನನ ಸೇವೆಯಲಲೆ ನೆನೆನ ಅನುಗರಹದ ನೆರಮ ನೇಡು; ನಿನಗೆ
ವೆಧೇಯನಾಗಿರುವಲಲೆ ನಾನು ದೃಢನಾಗಿರುವಂತೆ ನನಗೆ ಕಷಟಗಳನನೊದಗಿಸು; ನನನ ಮೇಲೆ ನೆನೆನ ಉದಾತತ
ಔದಾರೆಯವನನು ಉಕಕಿ ಹರೆಯುವಂತೆ ಎಸಗು. ನೆನೆನ ಷರೇಮಪೂರಿತ ದಯಾದೃಷ್ಟಿಯನನು ನನನತತ ಬೇರು ಹಾಗೂ
ನೆನೆನ ಕೃಪಾಸಾಗರದಲಲೆ ನನನನನು ಮುಳುಗಿಸು. ನೆನೆನ ಧರಮದಲಲೆ ನನನ ಸೆವಾಮೆನೆನೆಲೆಯ ಬಗೆಗೆ ನಾನು
ದೃಢನಾಗಿರುವಂತೆ ಅನುಗರಹೆಸು. ನೆನೆನಯತೆ ಹಾಗೂ ಭರವಸೆಯ ಪೂರಣ ಷರಮಾಣವನನು ನನನ ಮೇಲೆ ಕರುಣಿಸು,
ಆದರೆಂದ ನಾನು ಈ ಷರಪಂಚದಿಂದ ಸಂಪೂರಣವಾಗಿ ಮುಕತನಾಗಬಹುದು, ನೆನೆನ ಮುಖಾರವೆಂದದೇಡೆ ನನನ ಪೂರಣ
ಭಕತೆಯ ಮುಖವನನು ತೆರುಗಿಸಬಹುದು, ಸಾಕಷೆಯ ಮತತು ಪುರಾವೆಗಳ ನೆರಬಂಧಿತ ಶಕತೆಯಿಂದ
ಬಲಯುತಗೊಳೆಬಹುದು, ಹಾಗೂ ಭವೆಯತೆ ಮತತು ಬಲದೆಂದೊಡಗೂಡೆ ಭೂಲೋಕ ಮತತು ಸೆವರಗದ
ಷರತೆಯೊಂದು ಷರದೇಶವನನು ಮೇರೆ ಹೋಗಬಹುದು. ಸತೆಯವಾಗಿಯೂ ನೇನು ಕೃಪಾಳುಮೂ, ಸರವ
ವೈಭವಶಾಲೆಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಷರಭುವೇ! ಇವರು ಹುತಾತಮರ ಜೊತೆಗೆಡದು
ಬದುಕುಳೆದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನನೂ ಸಹೆನೆನೆದರಲಲದೆ ಘೋರ
ಅನೆಯಾಯವನನು ಎದುರಿಸುವಲಲೆ ಸಹನೆಯನನು ಷರದರಶೆನೆನೆದರು. ಅವರು ಸಕಲ ಸೌಕರೆಯ ಹಾಗೂ
ಸಮೃದ್ಧಿಯನನು ಪರಿತೆಯಜಿಸಿರುವರು. ನೆನೆನ ಷರೇತಿಯ ಮಾರಗದಲಲೆ ದಾರುಣ ವೇದನೆ ಮತತು ವೆಪತತುಗಳಿಗೆ
ಸೆವಇಜೆಫಿಯೆಂದ ಒಳಪಡಿಸಿರುವರು, ನೆನೆನ ನೇರವಾದ ಪಥದಲಲೆ ಅವರು ದೃಢವಾಗಿ ನಡೆಯುತೆತೆರುಮದರೆಂದ
ಅವರೆನನೂ ಶತರುಗಳ ಬೆಗೆ ಹೆಡೆತದಲಲೆ ಬಂಧಿಯಾಗೆಡದು. ಸತವಾದ ಭಯಂಕರ ಯಾತನೆಗೊಳಪಟೆಟು
ಹೆನೆನೆಸಲಪಟೆಟಿರುವರು. ಅವರಿಗೆ ನೆರಮ ನೇಡುವವರೆಯಾರು ಇಲಲ. ಅವರ ಮೆತ್ತತವ ಬಯಸುವವರೆಯಾರೂ ಇಲಲ.
ತುಜೆಫ ಮತತು ಅಧರವೆಗಳಲಲದೆ ಅವರೊಡನೆ ಬೆರೆಯಲು ಮತತು ಸಮರಸದೆಂದೆರಲು ಯಾರೊಬಿಬರೂ ಇಲಲ. ಓ
ಷರಭುವೇ! ಈ ಆತಮಗಳು ಈ ಷರಾಪಂಚಿಕ ಜೀವನದಲಲೆ ಕಹೆಯಾದ ವೆಯಥಿಯನನು ಸವೆದಿರುವರು ಮತತು ನೆನೆನ
ಸೆವರೇಯ ಸಾಮರಾಜ್ಯವನನು ಸೇರುವ ತವಕದಲಲೆ, ನೆನೆನ ಮುಖಾರವೆಂದದ ಕಂಗೊಳಿಸುವ ಸೌಂದರಿಯದ
ಷರೇತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರೆದ ಭೇಭತಸ ಅಪಮಾನವನನು ಅವರು ಸಹೆನೆನೆದರು. ಓ
ಷರಭುವೇ! ಅವರ ಕೆವೆಗಳನನು ದೈವೇ ನೆರವೆನ ಹಾಗೂ ಶೇಘರ ವೆಜಯದ ವಾಣಿಗಳಿಂದ ತುಂಬು ಹಾಗೂ ದಾರುಣ
ಶಕತೆಯಿಂದ ಅಧಿಕಾರ ಚಲಾಯಿಸುವವರ ಹೆನೆನೆಂದ ಅವರನನು ಮುಕತಗೊಳಿಸು. ಅಧರವೆಗಳ ಕೈಗಳನನು
ತಡೆಹೆಡೆ, ಈ ಆತಮಗಳನನು ಅನಾಗರಿಕ ಕೆರೂರೆಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು.
ಏಕೆಂದರೆ, ನೆನೆನ ಮೇಲಿನ ಷರೇತಿಯಿಂದ ಅವರು ಮರುಳಾಗಿರುವರು, ನೆನೆನ ಪವಿತರತೆಯ ರಹಸೆಯಗಳನನು
ಒಪೆಕೊಂಡಿರುವವರಾಗಿ, ನೆನೆನ ದೆವಾರದಲಲೆ ವೆನೆತರಾಗಿ ನಿಂತಿರುವರು ಹಾಗೂ ನೆನೆನ ಪರಮೋತತಮ
ಆವರಣವನನು ಸೇರೆದವರಾಗಿರುವರು. ಓ ಷರಭುವೇ! ನವ ಜೈತನೆಯದೆಂದ ಅವರನನು ಉದಾರವಾಗಿ ಬಲಪಡೆಸು;
ರಾತೆಯ ಮಜಬು ಕತತಲೆನಲಲೆ ನೆನೆನ ಅಡಭುತವಾದ ಪುರಾವೆಗಳನನೂ ವೇಕೆಷಿಸುವಂತೆ ಮಾಡಲು ಅವರ

ಕಣ್ಣುಗಳನು ಪೆರವಲೆಸು; ಸನಾತನ ರಹಸೆಯಗಳಿಂದ ತುಂಬಿದ ನೆನನ ಸಾಮರಾಜ್ಯದಲೆ ಸಮ್ಯದಧವಾಗಿರುವ ಎಲಲಾ ಒಳೆಯದನನು ಅವರಿಗಾಗಿ ಗೊತತುಪಡೆಸು; ಎಲಲಾ ಪೆರದೇಶಗಳ ಮೇಲೂ ದೇದೇಪೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮ್ಯದಧ ವ್ಯಕಷಗಳಂತೆಯೂ ಹಾಗೂ ಮುಂಜಾವಿನ ತಂಗಾಳಿಯಲೆ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನೆಜವಾಗಿಯೂ, ನೇನು ಉದಾರಿಯೂ, ಪೆರಬಲನೂ, ಸರವಶಕತನೂ, ಅನೇರಬಂಧಿತನೂ, ಆಗಿರುವೆ. ಪೆರೇತೆ ಹಾಗೂ ಸುಕೋಮಲ ಕರುಣಿಯ, ಸರವ ವ್ಯಭವಶಾಲೆ, ಸರವದಾ ಕಷಮಾಶೇಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, en, es, eu, fa, fi, ht, id, is, ky, ml, nl, no, pt, ro, sk, sq

Short Obligatory Prayer

BH11209

*ರವರು ಚಿಕಕ ಮಧಯಮ ಮತತು ದೇಶಘವೆಂಬ ಮೂರು ಅನಿವಾರಯ ಪೆರಾರಥನೆಗಳನನು ಅನುಗರಹೆಸಿರುವರು. ಇಮಗಳಲೆ ಯಾಮದಾದರೊಂದನನೂ ಅಯೆದುಕೊಂಡರೆ ನಾಮ ನಮಮ ಕರತವೆಯವನನು ಪಾಲಿಸಿದಂತಾಗುಮದು) ಚಿಕಕ ಅನಿವಾರಯ ಪೆರಾರಥನೆ

*(ಪೆರತೆ ದಿನ ಮಧಯಾನಹ 12 ಗಂಟೆಯಿಂದ ಸೂರೆಯಾಸತದೊಳಗೆ ಒಂದು ಬಾರಿ ಕಡೆಡಾಯವಾಗಿ ಪರಿಸಲೇಬೇಕಾದ ಚಿಕಕ ಅನಿವಾರಯ ಪೆರಾರಥನೆ)

ಓ ನನನ ಪರಮಾತಮನೇ, ನೆನನನನು ಅರಿಯಲು ಹಾಗೂ ಆರಾಧಿಸಲು ನನನನನು ನೇನು ಸೃಷಟಿಸಿದೆ. ಅದಕಕೆ ನಾನೇ ಸಾಕಷೆ. ನಾನು ಬಲಹೇನ, ನೇನು ಬಲಶಾಲೆ ನಾನು ಬಡವ, ನೇನು ಸಿರಿವಂತ, ಇದನನು ನಾನು ಸಾರಿ ಹೇಳುತತೇನೆ. ನೇನಲಲದೆ ಬೇರೆ ದೇವರೆಲಲ, ಆಪತತೆನಲಲೆ ನೇನೇ ರಕಷಕ ಸವಯಂಪರೆಪೂರಣ.

Also in: af, am, apm, ar, az, be, bg, bi, bs, ca, chn, co, cr, cy, da, dak, de, dgz, dih, diu, el, en, eo, es, fa, fi, fj, fo, fr, fy, gil, ha, haw, ho, ht, hu, hur, hz, hz, iba, id, ik, is, it, ja, kiw, kl, km, ksd, lb, lg, lkt, lkt, lkt, lt, lv, med, me, me, me, mg, mh, mi, ml, moh, mt, nal, naq, ne, nl, no, nv, ny, oj, pap, pl, pot, pt, ro, ru, se, shs, sk, sne, sq, srn, sv, sw, ta, te, th, thp, tl, tpi, tvl, ur

Spiritual Assembly

AB04620

*(ಅಧಯಾತಮೆಕ ಸಭೆ ಮುಕತಾಯಗೊಳೆಳುವ ಸಮಯದಲೆ ಮಾಡತಕಕ ಪೆರಾರಥನೆ ಹೇಗೆ) ಓ ದೇವರೇ! ಓ ದೇವರೇ! ನೆನನಲಲೆ ವೆಶವಾಸವನೆನೆಟೆಟು, ನೆನನ ಸೂಚನೆಗಳನನು ನಂಬಿ, ನೆನನ ಉಪದೇಶಗಳಲೆ ದೃಢತೆ ತೋರೆ, ನೆನನತತ ಆಕರಷಕರಾಗಿ, ನೆನನ ಪೆರೇತಿಯ ಜವಾಲಿಯ ಬೆಳಕಿನಿಂದ ತೃಪತರಾಗಿ, ನೆನನ ಕಾರಯದಲೆ ಪೆರಾಮಾಣಿಕ ಭಾವನೆಯುಳವರಾಗಿ, ನೆನನ ಶರಡಧಾಸಕತಿಯ ಸೇವಕರಾಗಿ, ನೆನನ ಧಾರಮೆಕ ತತವಗಳನನು ಪೆರಚಾರಗೊಳಿಸಲು ಸನನಡಧರಾಗಿ, ನೆನನ ಮೂರತಿಯ ಆರಾಧಕರಾಗಿ, ಪೆರೇತೆ ತೋರೆಸುವವರಲೆ ನಮರರಾಗಿ, ಅವಿಚಿಚಿನನ ಭಕಕರಾಗಿ, ನೆನನ ಅಭಿಮಾನಕಕೆ ಪಾತರರಾದವರ ಸೇವೆ ಸಲಿಸಲು ಕಾತುರರಾಗಿ ಇರುವ ಈ ಸಭೆಯವರತತ ನೆನನ ಕೃಪಾಕಟಕಷ ಬೇರುವವನಾಗು. ಅಗೋಚರರಾದ ನೆನನ ಬಿಂಬಲಕಾರರೊಡನೆ ನಮಗೆ ನೆರವಾಗು. ನೆನನ ಸೇವೆಗೋಷಕರ ನಮಮ ದೇಹದಲೆ ಶಕತಿಯನನು ಬಲಪಡೆಸು. ನೆನಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನನಾಗಿ ಮಾಡು. ನೆನನೊಡನೆ ಸಂಭಾಷಣೆ ನಡೆಸುವಂತೆ ಒಲಿಸು. ಓ ನಮಮ ಪೆರಭುವೇ! ನಾಮ ದುರಬಲರು, ನೇನಾದರೋ ಪರಮಶಕತ, ಬಲಾಡೆಯ, ನಾಮ ಮಾನವರು ನೇನಾದರೋ ಜೀವಗೊಳಿಸುವ ಮಹಾನ ವೆಯಕತೆ ನಾಮ ಬೇಡುವವರು, ನೇನು ಕಾಪಾಡುವವ ಹಾಗೂ ಪೆರಭಾವಶಾಲೆ. ಓ ನಮಮ ಪೆರಭುವೇ! ನೆನನ ದೇವೆಯ ಮುಖಾರವಿಂದದ ಕಡೆಗೆ ನಮಮ ದೃಷಟಿ ಹೊರಳುವಂತೆ ಕೃಪೆ ಮಾಡು. ದೈವದತತ ಸಹಾಯದಿಂದ ಅನನ ನೇಡು. ನೆನನ ಉನನತ ದೇವದೂತರ ಮೂಲಕ ಸಹಾಯವೆಸಗು. ಅಭಾ ಸಾಮರಾಜ್ಯದ ಪವೆತರಾತಮಗಳಿಂದ ನಮಮನನು ಸೆಥಿರಗೊಳಿಸು. ನೆಜಕಕೂ ನೇನು ದಯಾನೆಧೆ, ಕರುಣಾಕರ, ಅತಯಂತ ಉದಾರೆ, ಕಷಮೆ ನೇಡುವವ ಹಾಗೂ ಮಹೆಮಾನೆವೆತ.

Also in: af, az, bg, bs, ca, da, de, el, en, es, fi, fr, ht, hu, hy, iba, is, kl, lg, lv, mg, nl, ny, pl, pt, ru, sk, sm, sv, tl, tvl, uk, zh-Hans

* (ಸಮಾಲೋಚನಾ ಸಭೆಯನ್ನು ಪರಿವೇಶಿಸಿದಾಗಲೆಲ್ಲಾ ಭಗವಂತನಲ್ಲಿ ತಲೆನಿರಿಸಿ, ಅವನ ಪರೀಕ್ಷೆಗೆ ಪಾತ್ರರಾಗಿ, ಈ ಪರೀಕ್ಷೆಯನ್ನು ಸಲಿಸಿ) ಓ ದೇವರೇ, ನನನ ದೇವರೇ! ನನನಲ್ಲಿ ಭಕ್ತಿಯವಶ್ಯವಾಗಿ ನನನತನ ನಿರೀಕ್ಷಿಸುವ ನನನ ಸೇವಕರು ನಾಮ. ಈ ಮಹಾದಿನದಲ್ಲಿ ನನನನ್ನು ಮಾತರ ಬಿಟ್ಟು ಮೆಕೆತಲದರಿಂದಲೂ ಅಲೆಪರಾಗೆದೇವೆ. ನಮಮ ಅಭಿಪರಾಯಗಳಲ್ಲಿ, ಭಾವನೆಗಳಲ್ಲಿ ಒಮಮತಗೊಂಡು. ಈ ಆಧ್ಯಾತ್ಮಿಕ ಸಭೆಯಲ್ಲಿ ಸೇರಿದೇವೆ. ಮಾನವ ಪರಪಂಚದಲ್ಲಿ ನನನ ಉಪದೇಶವನನು ಉನನತ ಮಟ್ಟಿದಲೆರೆಸಲು ಏಕಮುಖ ಉಡೆದಿಶೆಯದೆಂದ ಕೂಡಿದೇವೆ. ಓ ಪರಭುವೇ, ಭಗವಂತನೇ, ನಮಮನನು ದೈವಿಕ ಮಾರಗದರಶಕತವದ ಚಿಹನೆಯನನಾಗಿ. ಮಾನವರಲ್ಲಿ ನನನ ಶರಣೆರ ಧರಮದ ಪರಮಾಣಕರತನನಾಗಿ ಅನುಗೊಳಿಸು. ಶಕ್ತಿಯುತವದ ನನನ ನಿರಧಾರದ ಪರಸಾರದಲ್ಲಿ ನನನ ಸೇವಕರನನಾಗಿ ಮಾಡು. ಮಹಿಮಾವಂತ ಸೇವಮೆಯೇ, ನನನ ಆಭಾ ಸಾಮರಾಜ್ಯದಲ್ಲಿ ದೈವಿಕ ಏಕತೆಯ ಸಾಕೆಪಾತಕರನೂ ನೇನು. ಎಲಲ ಪರದೇಶಗಳ ಮೇಲು ಬೆಳಗುತೆರುವ ನಕೆಪತರನೂ ಹೌದು. ನನನ ಅಸಾಧಾರಣವದ ಘನತೆಯ ಅಲೆಗಳಿಂದ ನಾಮ ಸಾಗರದಂತಾಗಲು ಸಹಾಯ ಮಾಡು. ನನನ ಮಹಿಮೆಯ ಶಿಖರದಿಂದ ಹರಿದು ಬರುವ ಹೊಳೆಯಂತೆಯೂ ಮಾಡು. ನನನ ಸೆವರೆಗ ತೇಜಃಪಂಜವದ ಉಡೆದಿಶೆಯದ ಮರದಲ್ಲಿ ಬೆಳವ ಉತತಮ ಹಣಿಣುಗಳಂತೆ ಏರೆಪಡಿಸು. ಓ ಪರಮಾತಮನೇ, ನನನ ದೈವಿಕ ಏಕತೆಯ ಮಾತುಗಳ ಆಧಾರದ ಮೇಲೆ ನಮಮ ಆತಮಗಳು ನೆಲುವಂತೆ ನೋಡು. ನನನ ದಯಾಮಯವದ ಭಾವನೆಗಳಿಂದ ನಮಮ ಹೃದಯಗಳು ಸಂತಸಗೊಳಿಸುವಂತೆ ಮಾಡು. ಇದರಿಂದ ಒಂದೇ ಸಾಗರದ ಅಲೆಗಳಂತಾದರೂ ನಾಮ ಏಕೆಯವಂತರಾಗಿ ನನನ ಪರಕಾಶದ ಜಯೋತಿಯ ಕೆರಣಗಳೋಪಾದಿಯಲ್ಲಿ ಒತೆಟೆಟಿಗಿ ಮೆಲನವಾಗಲೆ. ನಮಮ ಭಾವನೆಗಳು, ನಮಮ ಅಭಿಪರಾಯಗಳು, ನಮಮ ಅಂತರಂಗ ಇವೆಲಲ ಒಂದು ವಾಸತವೆಕ ಸೆಥೆತಿಯಾಗಲೆ, ಇಡೇ ಪರಪಂಚದಲ್ಲಿ ಏಕೆಯತೆಯ ಭಾವದ ಪರತೆಬೆಂಬವಾಗಲೆ ನೇನು ಘನವಂತ, ದಯಾಮಯ, ದಾತ, ಸರವಶಕತ, ಕರುಣಾಶಾಲೆ, ಅಷೆಟೇ ಅಲಲ, ಕರುಣಾಳು.

Also in: af, az, be, bg, bi, ca, cy, da, de, el, en, es, es, fi, fj, fr, hi, ht, hu, hz, id, is, it, ja, kl, ko, ko, lg, lv, mg, nl, pl, pt, ro, ru, sq, sv, sw, th, tl, zh-Hans

Spiritual Growth

ನನನಲ್ಲಿ ಒಂದು ಪವಿತರ ಹೃದಯವನನು ಸೃಷ್ಟಿಸಿ, ಓ ನನನ ದೇವರೇ, ಹಾಗೂ ಪರಶಾಂತವದ ಒಂದು ಅಂತಃಶಿಚೇತನವನನು ನವೇಕರಿಸು, ಓ ನನನ ಭರವಸೆಯೇ! ಚೈತನಯಶಕ್ತಿಯ ಮೂಲಕ ನನನ ಧರಮದಲ್ಲಿ ನನನನು ದೃಢಪಡಿಸು, ಓ ನನನ ಪರಮ ಪರಿಯತಮನೇ! ಹಾಗೂ ನನನ ವೈಭವದ ಬೆಳಕಿನಿಂದ ನನನ ಪಥವನನು ನನಗೆ ಪರಕಟಿಸು, ಓ ನನನ ಆಸೆಯ ಗುರಿಯೇ! ನನನ ಸರವಾಶಿಯ ಶಕ್ತಿಯ ಮೂಲಕ ನನನ ಪವಿತರತೆಯ ಸೆವರೆಗಕೆ ನನನನು ಮೇಲಿತತು. ಓ ನನನ ಆಸೆತವದ ಮೂಲನೇ ಹಾಗೂ ನನನ ಚಿರಂತನತೆಯ ತಂಗಾಳಿಯಿಂದ ನನನನು ಸಂತೋಷಪಡಿಸು. ಓ ನನನ ದೇವರೇ! ನನನ ಅಮರ ಶರುತಿಗಳು ನನನ ಮೇಲೆ ಪರಶಾಂತತೆಯನುಂಟುಮಾಡಲೆ, ಓ ನನನ ಒಡನಾಡಿಯೇ ಹಾಗೂ ನನನ ಪುರಾತನ ದರಶನದ ಸಿರಿಯಿಂದ ನನನ ಹೊರತು ಮತೆಲದರಿಂದ ನನನನು ಮುಕೆತಗೊಳಿಸು. ಓ ನನನ ಒಡೆಯನೇ, ನನನ ಶುಡೆಧವದ ಸಾರಸತವದ ಪರಕಟನೆಯ ಸುವಾರೆಗಳು ನನಗೆ ಆನಂದವನನು ತಂದೆಯಲೆ. ಪೆಯಕತರಲ್ಲಿ ಸರವಾಧಿಕ ವೆಯಕತನೂ ಹಾಗೂ ಗುಪೆತರಲ್ಲಿ ಅತಯಂತ ಗುಪೆತನೂ ನೇನಾಗಿರುವೆ. –

Also in: af, az, be, bg, bn, bs, ca, cnr, co, cs, da, de, diu, el, en, eo, eo, es, et, fi, fj, fo, fr, fy, gil, gu, ha, ha, hi, hr, ht, hu, hy, hz, iba, iba, iba, is, it, ja, kj, ko, ky, ky, lb, lg, lt, mg, mi, ml, ms, mt, ne, ne, nl, pl, pt, ro, ru, se, se, sm, sne, sne, sq, sr, st, sv, ta, ta, tet, tet, th, tl, tvl, tvl, tvl, vi, zh-Hans, zh-Hant

ಓ ನನನ ಪರಭುವೇ! ನನನ ಸೌಂದರಿಯವನನು ನನನ ಆಹಾರವನನಾಗಿಯೂ, ನನನ ಸಾನೆನಿಧೆಯವನನು ನನನ ಪಾನೆಯವನನಾಗಿಯೂ, ನನನ ಗುಣಾಗಾನವನನು ನನನ ಕೃತಿಯನನಾಗಿಯೂ, ನನನ ಸಮರಣಿಯನನು ನನನ

ಸಂಗಾತಿಯನನಾಗಿಯೂ, ನೆನನ ಸಾಮರಾಜ್ಯದ ಶಕತಿಯನನು ನನನ ನೆರವನನಾಗಿಯೂ, ನೆನನ ವಾಸಸಥಳವನನು ನನನ ಮನೆಯನನಾಗಿಯೂ ಹಾಗೂ ನನನ ವಾಸಸಥಳವನನು ನೆನನಿಂದ ಮರೆಮಾಡಿಕೊಂಡಿರುವವರ ಮೇಲೆ ನೆನು ಹೇರಿರುವ ನೆರಬಂಧಗಳಿಂದ ಶುಡಧೇಕರಿಸಿದ ಪೇಠವನನಾಗಿಯೂ ಮಾಡು. ನೆನು ನೆಜವಾಗಿಯೂ ಸರವಶಕತ, ಮಹೆಮಾನೆವೆತ, ಅತಿ ಪರಾಕರಮಶಾಲೆಯಾಗಿರುವೆ.

Also in: af, ar, az, bg, bn, bs, ceb, cy, da, de, el, en, eo, es, et, eu, fi, fr, gu, hi, ht, hy, iba, id, is, it, ja, kl, lb, mg, mi, ml, mn, ms, mt, ne, nl, no, ny, pl, pt, ro, sl, sm, sne, sq, sq, tet, th, tl, tvl, ur, vi, zh-Hans, zh-Hant

ABU0826WEA

ಓ ದೇವರೇ! ನಾಮ ಬಲಹೇನರು; ನಮಗೆ ಶಕತಿಯನನು ಕೊಂದು, ನಾಮ ದೇನರು, ನೆನನ ಅಮೆತ ಸಂಪತತನನು ನಮಮ ಮೇಲೆ ದಯಪಾಲಿಸು. ನಾಮ ರೋಗಗರಸತರು, ನಮಗೆ ನೆನನ ದೆವೆಯ ಉಪಶಮನವನನು ಕರುಣಿಸು. ನಾಮ ದುರಬಲರು, ನಮಗೆ ನೆನನ ಸೆವರಗೇಯ ಬಲವನನು ನೇಡು. ಓ ಪರಭುವೇ! ಈ ಪರಪಂಚದಲೆ ನಮಮನನು ಉಪಯುಕತರನನಾಗಿ ಮಾಡು. ನಮಮನನು ಸೆವರಥ ಹಾಗೂ ಆಸೆಗಳಿಂದ ಮುಕತರನನಾಗಿಸು. ಓ ಪರಭುವೇ! ನೆನನ ಪೇರೇತಿಯಲೆ ನಮಮನನು ಅಚಲರಾಗಿರುವಂತೆ ಮಾಡು ಮತತು ನಮಮನನು ಇಡೇ ಮಾನವ ಜನಾಂಗದ ಪೇರೇತಿ ಪಾತರನನಾಗಿಸಲು ಕಾರಣನಾಗು. ನಾಮ ನೆನನ ಸೇವಕರುಗಳ ಸೇವಕರಾಗುವಂತೆಯೂ, ನೆನನ ಸೃಷಟಿಯೆಲವನನೂ ಪೇರೇತಿಸುವಂತೆಯೂ ಮಾನವ ಪರಪಂಚದ ಸೇವೆಯಲೆ ನಮಮನನು ದೃಢಪಡಿಸು. ಓ ಪರಭುವೇ! ನೆನು ಸರವಸಮರಥ! ನೆನು ಕರುಣಾಳು! ನೆನು ಕಷಮಾದಾತ! ನೆನು ಸರವಶಕತ!

Also in: bi, ch, cnr, de, de, diu, diu, en, hi, hi, hr, hu, hy, hz, hz, iba, id, id, is, ja, ko, lg, lg, lt, ml, ms, ne, ny, pt, ro, ru, sq, sq, sw, ta, te, th, tvl, vi

ABU0826WEA

ಓ ಪರಮಾತಮ, ನಾಮ ದುರಬಲರು ನಮಮನನು ಶಕತರನನಾಗಿ ಮಾಡು. ಓ ದೇವರೇ, ನಾಮ ಅಜ್ಜಾನೆಗಳು, ಜ್ಜಾನೆಗಳನನಾಗಿ ಮಾಡು. ಓ ದೇವರೇ ನಾಮ ಬಡವರು, ಸಿರಿವಂತರನನಾಗಿ ಮಾಡು. ನಾಮ ಸತತವರು, ಮುಕತೆಗೊಳಿಸು. ಓ ಪರಭುವೇ, ನಾಮ ಕುಗೆಗೆಬಿಟಿಟಿಡೆದೇವೆ. ನೆನನ ಸಾಮರಾಜ್ಯದಲೆ ಶರೇಷೆರನನಾಗಿ ಮಾಡು. ಪರಭುವೇ, ನೆನು ನಮಗೆ ಸಹಾಯವೆಸಗಿದರೆ ಮೆನುಗು ನಕಷತರಗಳಂತಾದೇಮ ಸಹಾಯವೆಸಗಿದೆದರೆ ಭೂಮೆಗೆಂತಲೂ ಕೇಳಾದೇಮ. ಪರಮಾತಮ, ನಮಮನನು ಶಕತಗೊಳಿಸು, ಯಶಸನನು ಅನುಗರಹಿಸು. ಅಹಂಕಾರವನನು ಗೆಲುವಂತೆ ಮಾಡು. ಆಶೆಯೆಂದ ಪಾರುಗಾಣಿಸು. ಇಹ ಪರಪಂಚದ ಬಂಧನದಿಂದ ಮುಕತರನನಾಗಿ ಮಾಡು. ದೇವರೇ, ನೆನನನು ಸೇವಿಸಲು, ಪೂಜಿಸತೊಡಗಲು ನೆನನ ಸಾಮರಾಜ್ಯದಲೆ ಶರಡಧಾಸಕತಿಯಿಂದ ಶರಮೆಸಲು ಅನುಕೂಲಿಸುವಂತೆ ನೆನನ ಪವೆತರಾತಮದ ಮೂಲಕ ಉಡೆಯುಕತಗೊಳಿಸುವವನಾಗು ಪರಭುವೇ, ನೆನು ಶಕತಿಯ ಅಧಿದೇವತೆ, ಕಷಮಾದಾತ, ಕರುಣಾಶಾಲೆ.

Also in: bi, ch, cnr, de, de, diu, diu, en, hi, hi, hr, hu, hy, hz, hz, iba, id, id, is, ja, ko, lg, lg, lt, ml, ms, ne, ny, pt, ro, ru, sq, sq, sw, ta, te, th, tvl, vi

AB11281

ಪರಭುವೇ, ಓ ನನನ ಪರಭುವೇ, ನೆನನ ಪೇರೇಮದಿಂದ ಹೊತತಿಸಿದ ಜಯೋತೆ, ನೆನನ ದಯೆಯೆಂಬ ಮರದಲೆ ಎಡೆದ ಉರಿಯಿಂದ ದೇದೇಷೆಯಮಾನವಾಗಿ ಪರಜವಲಿಸಿದೆ. ಓ ಪರಭುವೇ, ನೆನನ ಸಿನಾಯ ಘೋಷಣೆಯಿಂದ ಹೊತತಿದ ಬೆಂಕಿಯ ಜವಾಲೆ ಹಾಗೂ ಶಾಖಮ ಅಧಿಕಗೊಳಲೆ. ಸತಯವಾಗಿ ನೆನು ದೃಢೇಕರಿಸ ತಕಕವ, ಸಹಾಯಕ, ಸುಶಕತ, ಉದಾರೆ ಮತತು ಪೇರೇತಿಗೆ ಅರಹ.

Also in: af, az, bg, bs, ca, da, de, el, en, es, fr, ht, is, it, ja, lb, lv, mg, mi, mn, ms, ms, mt, ne, nl, no, pl, pt, ro, ru, sm, tl, tpi, tvl, zh-Hans, zh-Hant

AB00128FEE

“ಓ ಕರುಣಾಕರನ ಸೇವಕಿಯರೇ! ಮಕಕಳನನು ಶೈಶವಾವಸೆಥೆಯೆಂದಲೇ ತರಬೇತಿಗೊಳಿಸುಮದು ನೆಮಗೆ ಅಗತೆಯವೆದೆ! . . . ಮತತಿದರಲೆ ಯಾಮದೇ ರೇತಿಯ ಸಡೆಲತೆಗೆ ಅನುಮತಿಯೇ ಇಲಲ.”

BH08944

ಹೇಳು: ಓ ದೇವರೇ, ನನನ ದೇವರೇ, ನನನ ಶಿರಸಸನನು ನೆಯಾಯದ ಕಿರೀಟದಿಂದ ಅಲಂಕರಿಸು. ಸರವ ಸಮತೆಯ ಭೂಷಣದಿಂದ ನನನ ಹೃದಯ ದೇಗುಲವನನು ಸಿಂಗರಿಸು. ಸತಯವಾಗಿಯೂ, ನೇನೇ ಎಲಲ ಕಾಣಿಕೆಗಳ ಮತತು ಔದಾರೆಯಗಳ ಒಡೆಯನಾಗಿದೇದೇಯೇ. ಓ ಪರಮಾತಮ, ನವಚೇತನವನನುಂಟುಮಾಡು ನನನ ಆತಮವನನು ಸಂತಸಗೊಳಿಸು, ಹೃದಯವನನು ಪರಿಶುದ್ಧವಾಗಿಸು. ನನನ ಅಂತಃಶಕ್ತಿಯನನು ಉಜವಲಿಸು. ನನನ ಸಮಸತ ವೆಚಾರಗಳನನು ನಿನನ ಕೈಯಲಿರೆಸಿರುವೆ. ನೇನೇ ನನನ ಮಾರ್ಗದರಶಕ, ಆಶರಯದಾತ, ಇನನಂದೆಗೂ ನಾನು ದುಃಖಿಸುಮದೆಲಲ. ಸಂಕಟಪಡುಮದೆಲಲ ನಾನೊಬ್ಬ ಸುಖಿ ಹಾಗೂ ಆನಂದಮಯ ಜೀವಿ. ಓ ದೇವರೇ, ಇನನು ನನಗೆ ಕಳವಳದ ಭಾರವೆಲಲ. ಅದಾವ ತೊಂದರೆಯೂ ಪೇಡೆಸದು ಜೀವಿತದ ಯಾವ ಅಹತ ವೆಚಾರವನನೂ ಯೋಚಿಸದೆವೆ. ಕರುಣಾಶಾಲಿಯೇ, ನಾನು ನನಗೆಷೆಟು ಸಖನಾಗಿರುವೆನೋ, ಅದಕಕಿಂತಲೂ ಅತೆಶಯವಾಗಿ ನೇನು ನನಗೆ ಸಖನಾಗಿರುವೆ ಪರಭುವೇ, ನಾನು ನಿನಗೆ ಅನನಯ ಶರಣಾಗಿಬಿಟಿಟಿದೇನೇ.

Also in: eo, fi, hi, hr, hu, hu, ky, ms, ne, pt, pt, pt, tpi, vi

AB00364

ಓ ಕರುಣಿಯ ಪರಭುವೇ, ಇವರೆಲಲ ನಿನನ ಸೇವಕರು, ನಿನನ ಉದಾರತೆ ಹಾಗೂ ಆಶೀರ್ವಾದಕಕಾಗಿ ಕಾದು ಕುಳಿತಿರುವರು ಇಲಲಿ, ದೇವರೇ, ನಿನನ ಏಕಮಾತರ ಸವರೂಪದ ಸೂಚನೆಯನನು ಆಧಾರಗೊಳಿಸು. ಈ ಮಾನವರಲಲಿ ಅಡಗಿರುವ ಹಾಗೂ ಅಗೋಚರವಾಗಿರುವಂತೆ, ಮಾಡಿರುವ ಸದಗುಣಗಳನನು ಸಾಕಷಾತಕರಿಸು ಹಾಗೂ ಪರಕಟಿಸು. ದೇವರೇ, ನಾಮ ಗಿಡಗಳಂತೆ, ನಿನನ ಉದಾರತೆ ಮಳೆಯಂತೆ, ನಿನನ ಔದಾರೆಯದ ಆಸರೆಯಿಂದ ಈ ಗಿಡಗಳು ಬೆಳೆದು ಪರಫುಲಿತವಾಗುವಂತೆ ಮಾಡು. ನಾವೆಲಲ ನಿನನ ಆಜ್ಞಾಪಾಲಕರು. ಈ ಇಹ ಪರಪಂಚದ ಬದುಕಿನ ಸಂಕೋಲೆಗಳಿಂದ ನಮಮನನು ಪಾರುಗಾಣಿಸು. ನಾಮ ಅಜ್ಞಾನಿಗಳು; ಬುಡೆಧಿವಂತರನನಾಗಿ ಮಾಡು. ನಾಮ ಸತತವರು, ಪರಾಣಭಿಕೆಷೆ ನೀಡು. ನಾಮ ಇಚ್ಛಾಪರರು, ಸೇಫೂರತೆ ತುಂಬು, ನಾಮ ನೆರಾವಲಂಬಿಗಳು, ನಿನನ ರಹಸೆಯದ ಆಪತರನನಾಗಿ ಮಾಡು ನಮಮನನು ನಾಮ ಅಗತಯಮಳೆಗಳವರು, ನಿನನ ಅಪಾರ ಸಂಪತತಿನಿಂದ ನಮಮನನು ಸಿರಿವಂತರನನಾಗಿ ಮಾಡಿ ಅನುಗರಹಿಸು. ಭಗವಂತನೇ, ನಮಮಲಲಿ ಚೇತನವನನು ತುಂಬು, ದೃಷ್ಟಿಯನನು ನೀಡು, ಆಲಿಸುವಂತೆ ಮಾಡು. ಜೀವಿತದ ರಹಸೆಯಗಳ ಪರಿಚಯಗೊಳಿಸು. ಇದರಿಂದ ನಿನನ ಮಹಿಮೆಯ ಗುಟಿಟು ನಮಗೆ ಗಿರಹಿಕೆಯಾಗಿ ನಾಮ ನಿನನ ಶರೇಷ್ಠತೆಯನನು ಒಪ್ಪಿಕೊಳ್ಳುವಂತೆ ಮಾಡು, ಪರತೆ ಔದಾರೆಯಮೂ ನಿನನಿಂದ ಉತಪತತೆ, ಪರತೆ ಅನುಗರಹಮೂ ನಿನನದೇ, ನೇನು ಪರಾಕರಮೆ ಶಕಿತವಂತ, ದಾನಿ, ಘನ ಉದಾರೆ.

*“ಸಭೆಯ ಸೆಫಾಳದಲಲಿ ಯಾವಾಗಲಾದರೂ ಜನ ಸಮೂಹಮ ಒಂದು ಸೇರಿ, ದೇವರ ಸತುತಿಯಲಲಿ ನೆರತರಾಗಿರುವುದೋ, ಹಾಗೂ ದೇವರ ರಹಸೆಯಗಳ ಬಗೆಗೆ ಪರಸಪರ ಮಾತನಾಡುಮದೋ, ನೆಸಸಂಶಯವಾಗಿ ಪವಿತರ ಆತಮದ ಮಂದಾನಿಲಮ ಅವರ ಮೇಲೆ ಶಾಂತವಾಗಿ ಬೀಸುಮದು ಮತತು ಪರತಿಯೊಬ್ಬರೂ ಅದರಲಲಿ ಒಂದು ಪಾಲನನು ಪಡೆಯುವರು.”

Also in: bn, ha, iba, lo, ms, ne

Steadfastness

AB00001FIR

ಓ ಪರಭುವೇ, ನನನ ದೇವರೇ! ನಿನನನನು ಪರೀತಿಸುವವರಲಲಿ ನಿನನ ಬಗೆಗೆ, ವಿಶವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷೆಟು ಮಾತರವಲಲಿ ನಿನನ ಮಾರ್ಗವನನು ಅನುಸರಿಸುವಂತೆ, ನಿನನ ಕಾರಯದಲಲಿ ನೆಷೆಲಿಯೆಂದಿರುವಂತೆ ಅನುಗರಹಿಸು. ಸವಾರ್ಥ ಹಾಗೂ ಮೋಹಪಾಶಗಳ ಹೊಡೆತವನನು ಎದುರಿಸಲು ಸೆಫೈರೆಯ

ನೀಡು. ಭಗವಂತನ ದೇವಿಯ ಮಾರ್ಗದರ್ಶನವನನು ಹೆಡೆದು ಸಾಗಲು ಒತತಾಸೆ ಕರುಣಿಸು, ನೀನು ಅತಿ ಬಲಶಾಲಿ,
ಕರುಣಾಳು, ಸೇವಯಂಪೂರ್ಣದಾತ, ದಯಾದೇವರಹೃದಯ, ಸರೇವಶಕತ, ಅತುಲ ಉದಾರಿ.

Also in: af, az, be, bg, bs, ca, ch, cy, da, diu, el, en, eo, es, fa, fi, fr, fy, gil, ho, hr, ht, hu, hz, iba, id, is, it, kl, km, lb, lg, lv, ml, mn, nl, pl, pt, ro, ru, sk, sm, sq, sv, sw, te, tl, vi

Tablets of Visitation

BH02307

*(ಈಗ ಶಾಸನವನನು ಬಾಬಿ ಹಾಗೂ Baha'u'llah ರವರ ಪವಿತ್ರ ಸಮಾಧಿಗಳ ಬಳಿ ಪರಿಸಲಾಗುತ್ತದೆ. ಆಗಾಗ್ಗೆ ಅವರ ಜಯಂತಿಗಳ ಸಮರಣೋತ್ಸವದಲೂ ಇದನನು ಉಪಯೋಗಿಸಲಾಗುತ್ತದೆ.) ಓ ಮಹಾವ್ಯಭವದ ಅವತಾರವೇ ಮತತು ಚಿರಂತನತೆಯ ದೋರೆಯೇ ಹಾಗೂ ಭೂಮೆ ಮತತು ಸೇವರಗದಲಿರುವವರೆಲಲರ ಪೆರಭುವೇ, ನಿನನ ಪರಮ ಶರೋಷರ ಆತಮದಿಂದಲೇ ಉದಯಿಸಿರುವ ಪೆರಶಂಸೆ ಹಾಗೂ ನಿನನ ಪೆರಕಾಶಮಾನವಾದ ಸೌಂದರಿಯದಿಂದ ಕಂಗೊಳಿಸಿರುವ ವ್ಯಭವಮ ನಿನನ ಮೇಲಿರಲಿ! ನಿನನಿಂದಲೇ ದೇವರ ಪೆರಭುತವ ಮತತು ಆತನ ಸಾಮರಾಜ್ಯ, ಹಾಗೂ ದೇವರ ಭವಯತೆ ಮತತು ಆತನ ಗಾಂಭೀರಿಯ ಪೆರಕಟಗೊಂಡಿರುವವೆಂದೂ, ಹಾಗೂ ನಿನನ ಬದಲಾಯಿಸಲಾಗದ ಶಾಸನದ ಸೇವರಗದಲಿ ಪುರಾತನ ವ್ಯಭವದ ದಿನ ನಕಷತರಗಳು ತಮಮ ಕಾಂತಿಯನನು ಪಸರಿಸಿವೆಯೆಂದೂ ಹಾಗೂ ಅದೃಶ್ಯಯ ಸೌಂದರಿಯಮ ಸೃಷಟಿಯ ದಿಗಂತದ ಮೇಲಿ ಪೆರಕಾಶಿಸಿರುವುದೆಂದೂ ನಾನು ಸಾಕಷಿ ನುಡಿಯುತ್ತೇನೆ. ಅದೂ ಅಲಲದೆ, ನಿನನ ಲೇಖನಿಯ ಕೇವಲ ಒಂದು ಚಲನೆ ಮಾತರದಿಂದ ನಿನನಾಜಿಇಯಾದ 'ನೀನಿರು' ಜಾರಿಗೆ ಬಂದಿರುವುದಕಕೂ ಮತತು ದೇವರ ನೆಗೂಡ ರಹಸೆಯಮ ಪೆರಕಟಗೊಂಡಿರುವುದಕಕೂ; ಮತತು ಎಲಲಾ ಸೃಷಟಿಗಳು ಅಸತೆತವಕಕೆ ಬರುವಂತೆ ಕರೆ ನೀಡಿರುವುದಕಕೂ ಹಾಗೂ ಎಲಲಾ ಪೆರಕಟಣಿಗಳನನು ಭೂಮೆಯ ಮೇಲಿ ಕಳುಹಿಸಲಾಗಿದೆದಕೂ ನಾನು ಸಾಕಷಿ ನುಡಿಯುತ್ತೇನೆ.

ಇಷಟೂ ಅಲಲದೆ, ನಿನನ ಸೌಂದರಿಯದಿಂದಲೇ ಪೂಜಿಸಲಪಟಿಟವನ ಸೌಂದರಿಯಮ ಅನಾವರಣವಾಯಿತೆಂದೂ, ನಿನನ ಮುಖದಿಂದಲೇ ಅಪೇಕಷಿಸಲಪಟಿಟವನ ಮುಖಾರವೆಂದಮ ಶೋಭಿತಗೊಂಡಿತೆಂದೂ, ಹಾಗೂ ಸೃಷಟಿಗಳ ಮಧಯೆ, ನಿನನ ಭಕತರು ವ್ಯಭವದ ಶಿಖರಕೇರುವ ಹಾಗೂ ದೈವ ಪೆರತೆಭಟಕರು ಪಾತಾಳಕಕೆಳಿಯುವ ನೆರಣಯಮ ನಿನನ ಒಂದು ನುಡಿಯ ಮೂಲಕ ಆಯೆತಂಬುದಕಕೂ ನಾನೇ ಸಾಕಷಿಯಾಗಿದೆದೇನೆ. ಯಾರು ನಿನನನನು ಅರಿತೆಡದಾನೋ ಅವನು ದೇವರನನು ಅರಿತೆಡದಾನೆ, ಹಾಗೂ ಸಾನೆನಿಧಯವನನು ಪಡೆದಿಡದಾನೆ, ಎಂಬುದಕಕೆ ನಾನೇ ಸಾಕಷಿ. ಆಡೆದರಿಂದ, ಯಾರು ನಿನನಲಲಿ ಮತತು ನಿನನ ಚಿಹನೆಗಳಲಲಿ ವಿಶವಾಸವೆಟಿಟಿರುವನೋ, ಹಾಗೂ ನಿನನ ಸಾರವಭೌಮತವದ ಮುಂದೆ ವಿನೀತನಾಗಿರುವನೋ, ನಿನನನನು ಭೇಟಿ ಮಾಡುವ ಗೌರವವನನು ಪಡೆದಿರುವನೋ, ಹಾಗೂ ನಿನನ ಇಚ್ಛೆಯ ಆನಂದವನನು ಪಡೆದಿರುವನೋ, ಹಾಗೂ ನಿನನ ಪೆರದಕಷಿಣಿ ಮಾಡಿರುವನೋ, ಮತತು ನಿನನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನಯತೆಯೇ ಮಹಾನೆ, ಯಾರು ನಿನನನನು ಉಲಲಂಘಿಸಿರುವನೋ, ನಿನನನನು ಅಲಲಗಳಿಡಿರುವನೋ, ನಿನನ ಚಿಹನೆಗಳನನು ನಿರಾಕರಿಸಿರುವನೋ, ನಿನನ ಪೆರಭುತವವನನು ವೆರೋಧಿಸಿರುವನೋ, ನಿನನ ವೆರುಡೆಧಿ ಎಡೆದಿರುವನೋ, ನಿನನ ಮುಖಾರವ್ಯಂದದೆದುರು ಅಹಂಕಾರವನನು ತೋರಪಡಿಸಿರುವನೋ, ನಿನನ ಸಾಕಷಿಯಾಧಾರಗಳನನು ಖಂಡಿಸಿರುವನೋ, ನಿನನ ಶಾಸನ ಮತತು ನಿನನ ಸಾಮರಾಜ್ಯದಿಂದ ದೂರ ಸರಿದಿರುವನೋ, ನಿನನ ಪವಿತ್ರ ಶಾಸನಗಳಲಲಿ ನಿನನ ಆಜಿಇಯ ಬೆರಳುಗಳಿಂದ ಕೊರೆಯಲಪಟಿಟ ದೈವಪೆರತೆಭಟಕರಲಲಿ ಯಾರ ಹೆಸರು ಎಣಿಸಲಪಟಿಟಿದೆಯೋ ಅಂಥವರೆಗೆ ಸಂಕಟಗಳು ಬರಲಿ. ಓ ನನನ ದೇವರೇ ಮತತು ನನನ ಪೆರಿಯತಮನೇ, ನಿನನ ಕರುಣಿಯ ಬಲಗೈಯಿಂದ ಮತತು ನಿನನ ಪೆರೇಮಪೂರಿತ ದಯೆಯಿಂದ ನಿನನ ಅನುಗರಹಗಳ ಉಸಿರಿನ ತಂಗಾಳಿಯನನು ನನನ ಮೇಲಿ ಹರಿಸು ಅದರಿಂದ ಅಮ ನನನನನು ನನನಿಂದ ಮತತು ಈ ಲೋಕದಿಂದ ದೂರ ಮಾಡಿ ನಿನನ ಸಾಮೇಷಯ ಹಾಗೂ ನಿನನ ಸಾನೆನಿಧಯದ ಆಸೆಧಾನಗಳೆಡೆ ಕರೆದೊಯಲಲಿ, ನಿನನಿಚ್ಛೆಯಂತೆಯೇ ಮಾಡುವ ಸಾಮಥೆರಯಮಳೆವನು ನೇನೇ. ನೆಜವಾಗಿಯೂ, ನೀನು ಎಲಲಾ ವಸತುಗಳ ಮೇಲೂ ಶರೋಷರನಾಗಿದೆದೇಯೇ. ದೇವರ ಸೇವರಣಿ, ಆತನ ಪೆರಶಂಸೆ, ದೇವರ ಜಿಯೋತಿ ಹಾಗೂ ಆತನ

ಭವಯತೆಯು ಆತನ ಸೌಂದರಿಯನಾಗಿರುವ ನೆನನ ಮೇಲಿರಲಿ! ಸೃಷ್ಟಿಯ ಕಣಿವುಗಳು ದಬ್ಬಾಳಿಕೆಗೊಳಪಟ್ಟಿ
ನೆನನಂಧವವನನು ಎಂದೂ ನೋಡಲಿಕ್ಕಿಲ್ಲ ಎಂಬುದಕ್ಕೆ ನಾನೇ ಸಾಕೆ. ನೆನನ ಬಾಳಿನ ಎಲ್ಲಾ ದಿನಗಳಲ್ಲೂ
ನೀನು ಯಾತನೆಗಳ ಸಾಗರದ ತರದಲಿ ಮುಳುಗಿದೆ. ಒಂದು ಸಮಯದಲಿ ನೀನು ನೆನನ ಶತರುಗಳ ಖಡಗಗಳಿಂದ
ಬೆದರಿಸಲಪಟ್ಟಿದೆ. ಇಷ್ಟೆಲ್ಲಾ ಆದರೂ, ನಿನಗೆ ಸರವಣಿ ಹಾಗೂ ಸರವಣಿಗಳನ್ನು ವೆದಿಸಲಪಟ್ಟಿರುವುದನನು
ಮನುಷ್ಯರೆಲ್ಲರೂ ಆಚರಿಸುವಂತೆ ನೀನು ಆಜ್ಞೆ ಮಾಡಿರುವೆ. ನನನ ಚೈತನ್ಯವು ನೀನನುಭವಿಸಿದ ನೆಂದನೆಗೆ
ಅಹಿತಿಯಾಗಲಿ ಮತು ನನನ ಆತಮವು ನೀನು ಸಹಿಸಿರುವ ವೆಪತುಗಳ ವೆಮುಕತೆಯ ಬೆಳೆಯಾಗಲಿ. ನೆನನಿಂದ
ಹಾಗೂ ನೆನನ ಮುಖಾರವೆಂದದ ಪರಕಾಶದ ವೈಭವದಿಂದ ಯಾರ ಮುಖಗಳು ಪರಕಾಶಿತಗೊಂಡವೋ, ಅವರಿಂದ
ಹಾಗೂ ಯಾರು ನೆನನ ಪರೀತಿಗೋಷಕರವಾಗಿ ಅವರಿಗೆ ಆಜ್ಞಾಪಿಸಿರುವುದನನಿಲ್ಲಾ ಆಚರಿಸುವರೋ ಅವರಿಂದ,
ನೀನು ಮತು ನೆನನ ಸೃಷ್ಟಿಗಳ ನಡುವೆ ಬಂದಿರುವ ಪರದೆಗಳನನು ತೆಗೆದುಹಾಕುವಂತೆಯೂ ಹಾಗೂ ಈ ಪರಪಂಚ
ಮತು ಮುಂದಿನ ಪರಪಂಚದ ಒಳೆಯದನನು ದಯಪಾಲಿಸಿಂದು ನಾನು ದೇವರಲಿ ಪರಾರ್ಥಿಸುತ್ತೆದೇನೆ. ನೀನು
ಸತೆಯವಾಗಿಯೂ ಸರವಣಿತನೂ, ಪರಮೋತಮನೂ, ಸಕಲ ವೈಭವಪೂರಿತನೂ, ಸದಾ ಕಷಮಾಶೀಲನೂ,
ಮಹಾಕೃಪಾಕರನೂ ಆಗಿರುವೆ. ಓ ಪರಭುವೇ, ನನನ ದೇವರೇ, ದೆವೆಯ ಕಲಪವ್ಯಕಷ ಮತದರ ಎಲೆಗಳು, ಮತದರ
ಟೊಂಗಿಗಳು, ಮತದರ ರೆಂಬಿಗಳು, ಮತದರ ಕಾಂಡಗಳು, ಮತದರ ಉಪಶಾಖಿಗಳು ನೆನನ ಮಹಾಉಪಾಧಿಗಳಿರುವ
ತನಕ ಹಾಗೂ ನೆನನ ಪರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕರಮಣಕಾರರ ಹಾವಳಿ
ಮತು ನೆರಕುಶಾಧಿಕಾರಮಳೆ ಅತೀಥೇಯರಿಂದ ಅದನನು ರಕಷಿಸು. ನೀನು, ಸತೆಯವಾಗಿಯೂ,
ಪರಾಕರಮಶಾಲಿಯೂ, ಮಹಾಬಲನೂ ಆಗಿರುವೆ. ನೆನನನನು ಪಡೆದ ನೆನನ ಸೇವಕರನನು ಹಾಗೂ ನೆನನ
ಸೇವಕಿಯರನನು ಹರಸು, ಓ ಪರಭುವೇ ನನನ ದೇವರೇ, ಸತೆಯವಾಗಿಯೂ ನೀನು ಸರವ ಉದಾರಿ, ನೆನನ ಅನುಗರಹ
ಅಪಾರ. ಸರವಕಷಮಾಶೀಲನೂ ಪರಮದಾನಿಯೂ ಆದ ನೆನನಲದೆ ಬೇರೆ ದೇವರೆಲ್ಲ.

* (ಟಿಹರಾನಿನ ಸಿಯಾಚಾಲ ಕಪೆಮಗುಂಡಿಯಲಿ ಬಂಧಿತ ಬಾಬಿಗಳು ಪರಿಸುತೆದಿದ ಮಂತರ: ದೇವರು ನನಗೆ
ತ್ಯಜಿತೆಪಡಿಸುವೆಡೆದಿದಾನೆ; ನೆಶಿಚಯವಾಗಿಯೂ, ಆತನು ಸರವಸಂತ್ಯಜಿತದಾತನು! ವೆಶಿವಾಸವಿರುವವರು ಆತನಲಿ
ವೆಶಿವಾಸವನೆಡಲಿ.

Also in: az, bg, bi, bn, bs, ca, ceb, da, el, en, fa, fi, fr, gil, ha, ht, hu, id, is, it, kl, mg, ml, nl, pl, pt, ro, sk, sne, sq, ta, tl, tpi, tvl,
ur

AB03082

* (ಅಜ್ಜದಲಿ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರ್ಥನೆ ಇದು. ಏಕಾಂತವಾಗಿಯೂ ಈ ಪರಾರ್ಥನೆಯನನು
ಸಲಿಸುವುದುಂಟು ಅಜ್ಜದಲಿ ಬಹಾ ಹೇಗೆ ಹೇಳಿದಾರಿ: “ಯಾರು ಈ ಪರಾರ್ಥನೆಯನನು ನಮರತೆಯೆಂದಲು
ನೆಷೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆ ಸಂತೋಷ ಮತು ಹರಷವನನುಂಟುಮಾಡುವರು.
ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೀತು.”)

ಅವನು ಅಖಂಡ ಪುಣಿಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಿವೀರು ಸುರಿಸುತತಾ ನೆನನತತ
ನನನ ಕೈಗಳನನು ಜೋಡಿಸಿ, ನೆನನ ಪಾದಧೂಳಿಯೆಂದ ನನನ ಮುಖವನನು ಲೇಪಿಸಿಕೊಂಡು
ಪರಾರ್ಥಿಸಿಕೊಳ್ಳುವವನಾಗಿದೆದೇನೆ. ಸರವ ಪರಜಿಇತ ಹಾಗೂ ಮಹಿಮೆಯನನು ಸತುತಿಸುತತಾ ನಿಂತೆದೇನೆ. ನೆನನ
ದವಾರದ ಮುಂದೆ ನಮರತೆ ಹಾಗೂ ವೆನೇತಭಾವದಿಂದ ನಿಂತಿರುವ ನೆನನ ಸೇವಕನನನು ದಯಾಮಯ ದೃಷ್ಟಿಯಿಂದ
ಕಾಣು. ನೆನನ ಅನಂತ ಕಾರುಣಿಯದ ಸಾಗರದಲಿ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನೆನನ
ಸೇವಕ. ದಾಸಯಭಾವದಿಂದ ನೆನನ ಸೆರೆಯಾಳಾಗಿ ಮೂರೆಯೆಡುತೆದಿದಾನೆ. ನೆಷೆಯೆಂದ ನೆನನಲಿ
ಪರಾರ್ಥಿಸುತೆದಿದಾನೆ. ನೆನನಲಿ ಪೂರಣ ವೆಶಿವಾಸವನೆಡೆಟು, ನೆನನ ಮುಂದೆ ಕಣಿವೀರು ಸುರಿಸುತತಾ ಕೋರುತತಾ
ಬೇಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನಿನಗೆ ಪರೀತಿಪಾತರರಾದವರ ಸೇವೆ ಸಲಿಸಲು
ಕೃಪೆಮಾಡು. ನೆನನ ಸೇವೆಗಾಗಿ ಶಕತಿ ಬಲಪಡಿಸು. ನೆನನನನು ಗೌರವಿಸುವಲಿ ನನನ ದೃಷ್ಟಿಯನನು ಬೆಳಗಿಸು.
ಶೋಭಾಯಮಾನವಾದ ನೆನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸೆವಾರ್ಥರಹಿತನಾಗಿರಲು

ಸಹಾಯ ನೇಡು. ನೆನನ ಸೆವರೆಗ ಸದ್ಭವಾದ ಪೆರವೇಶ ದೆವಾರದಲೆ ನೆಸೆವಾರೆಥ ಬುಡೆಥೆಯೆಂದ ಇರುವಂತೆ ಅವಕಾಶ ಕಲಪೆಸು. ನೆನನ ಪವೆತರ ಪರೆಸರದಲೆ ಎಲಲ ವಸೆತುಗಳೆಂದಲು ಅಲೆಪತನಾಗಿರುವಂತೆ ಮಾಡು. ಸೆವಾಮೆಯೇ, ಸೆವಾರೆಥದೆಂದ ಅತೇತವಾದ ಬಟೆಟಲೆನೆಂದ ಪಾನಮಾಡುವಂತೆ ಕೃಪೆ ತೋರು. ಅದರ ವಸೆತರವನನು ನನಗೆ ತೋಡೆಸು. ಅದರ ಸಾಗರದಲೆ ನನನನನು ಮುಳುಗಿಸು. ನೆನನ ಪೆರೇತೆಪಾತರರ ಮಾರೆಗದಲೆನ ಧೂಳನನಾಗಿ ನನನನನು ಮಾಡು. ವೈಭವ ಮೇರುವೆನ ಓ ಪೆರಭುವೇ, ನೆನನ ವೆಶವಾಸಗಳೆಸೆದವರೆಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರೆಪೆಸುವಂತೆ ಒತತಾಸೆ ನೇಡು. ಈ ಪೆರಾರೆಥನೆಯೆಂದ ಉಷಃ ಕಾಲದಲೆ ಮತತು ರಾತೆರೆಯಲೆ ನೆನನ ಸೇವಕ ನೆನನನನು ಅರಸುತೆತೆಡೆದಾನೆ. ಅವನ ಆಕಾಂಕೆಷೆಯನನು ಈಡೇರೆಸು. ಅವನ ಆತಮವನನು ಪೆರಜವಲೆಸು. ಅವನ ಎದೆ ಆನಂದದೆಂದ ಉಜಿಬುವಂತೆ ಮಾಡು. ಜೆಯೋತಿಯನನು ಬೆಳಗಿಸು. ಈ ಪೆರಕಾರ ಅವನು ಮೂರೆತೆವಂತನಾಗಿ ನೆನನ ಹಾಗೂ ನೆನನ ಸೇವಕರ ಸೇವೆ ಸಲೆಸುವಂತೆ ಎಸಗು. ನೇನು ದಾನೆ, ದಯಾಪರ ಉದಾರೆ ಘನತೆವೆತತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, en, es, et, fa, fa, fi, ht, hu, hy, iba, id, is, it, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

Teaching

AB05805SER

ಓ ನನನ ದೇವರೇ, ನೆನನ ಸೇವಕರು ನೆನನ ನುಡಿಯನನು ಉನನತೆಗೇರೆಸುವಂತೆಯೂ, ಪೆಯರೆಥ ಮತತು ಮೆಥೆಯವಾದಮಗಳನನು ಖಂಡಿಸುವಂತೆಯೂ, ಸತೆಯವನನು ಸೆಥಾಪೆಸುವಂತೆಯೂ, ನೆನನ ಪವೆತರ ವಚನಗಳನನು ದೂರದೂರವರೆಗೆ ಪಸರೆಸುವಂತೆಯೂ, ನೆನನ ಭವೆಯತೆಯನನು ಪೆರಕಾಶಪಡೆಸುವಂತೆಯೂ ಹಾಗೂ ಧರೆಮಶೇಲರ ಹೃದಯಗಳಲೆ ಪೆರಾತಃಕಾಲದ ಬೆಳಕು ಗೋಚರೆಸುವಂತೆಯೂ ನೇನು ಸಹಾಯ ಮಾಡು. ನೇನು, ನಿಜವಾಗಿಯೂ, ಉದಾರಿಯೂ, ಕೆಷಮಾದಾತನೂ ಆಗಿರುವೆ.

Also in: az, bg, bs, ca, de, el, en, eo, gil, ha, ht, hu, hz, iba, is, kl, ky, ky, ky, lb, lb, ml, ms, mt, ne, nl, pl, pt, ro, ru, sk, sm, sne, sne, sq, ta, ta, ta, ta, zh-Hans

AB00156LOW

.... ಮನುಷೆಯರ ಮುಂದೆ ಉಲಲಂಘನೆ ಮತತು ಪಾಪಗಳ ನೆವೇದನೆಗೆ ಅನುಮತಿಯೆಲಲ ಪಾಪೆಯು, ತನನ ಮತತು ದೇವರ ಮಥೆಯೆ, ಕೃಪಾಸಾಗರದೆಂದ ಕೃಪೆಗಾಗಿ ಮೂರೆಯೆಡಬೇಕು, ಉದಾರತೆಯ ಸೆವರೆಗದೆಂದ ಕೆಷಮೆಯಾಚೆಸೆ ಈ ರೇತೆ ಹೇಳಬೇಕು. ಓ ದೇವರೇ, ನನನ ದೇವರೇ! ಯಾರು ನೆನನ ಮಧುರವಾಣಿಗಳೆಂದ ಅತೇ ಹರೆಷೆತರಾಗಿ, ದೆವೆಯ ಹುತಾತಮತೆಯ ಭವೆಯವಾದ ಉನನತ ಸೆಥಾನದೆಡೆ ಧಾವಿಸಿದರೋ ಅಂತಹ ನೆನನ ನಿಜ ಪೆರೇಮೆಗಳ ನೆತೆರೆನ ಮೂಲಕ ನಾನು ನೆನನಲೆ ಮೂರೆಯೆಡುತೆತೆಡೆದೇನೆ. ನೆನನ ಜಿಜ್ಞಾನದಲೆ ಪೆರತೆಷೆರೆಯಾಗಿರುವ ರಹಸೆಯಗಳ ಮೂಲಕ ಹಾಗೂ ನೆನನ ಉದಾರತೆಯ ಸಾಗರದಲೆಡಗಿರುವ ಮುತತುರತನಗಳ ಮೂಲಕ ನನಗೂ ನನನ ತಂದೆ ಮತತು ನನನ ತಾಯೆಗೂ ಕೆಷಮೆಯನೇನೆಡೆಂದು ನಾನು ನೆನನನನು ಯಾಚೆಸುತೆತೆಡೆದೇನೆ. ಕೃಪೆಯನನು ತೋರುವವರಲೆ, ಸತೆಯವಾಗಿಯೂ, ನೇನೇ ಅತೆಯಂತ ದಯಾಳು ಆಗಿರುವೆ. ಸದಾ ಕೆಷಮಾಶೇಲನೂ, ಸರೆವ ಉದಾರಿಯೂ ಆದ ನೇನಲದೆ ಬೇರೆ ದೇವರೆಲಲ. ಓ ಪೆರಭುವೇ! ಪಾಪಗಳ ಈ ಸಾರಮ ನೆನನ ಕೃಪಾ ಸಾಗರದತೆ ತೆರುಗಿರುವದನನೂ, ಈ ದುರೆಬಲನು ನೆನನ ದೆವೆಯ ಶಕತಿಯ ರಾಜೆಯವನನರಸುಮದನನೂ ಹಾಗೂ ಈ ಬಡ ಜೀವೆಯು ಸೆವಯಂ ನೆನನ ಏಶವರೆಯದ ದಿನ ನಕೆಷತರದೆಡೆ ವಾಲಿರುವದನನೂ ನೇನು ನೋಡುತೆತೆರುವೆ. ಓ ಪೆರಭುವೇ, ನೆನನ ಕರುಣೆ ಮತತು ನೆನನ ಕೃಪೆಯೆಂದ ಅವನನನು ನೆರಾಶೆಗೊಳಿಸದಿರು ಅಥವಾ ನೆನನ ದಿನಗಳಲೆ ನೆನನ ಅನುಗರಹೆತ ದೆವೆಯ ದರೆಶನಗಳೆಂದ ಅವನನನು ಬಹೆಷಕರೆಸದಿರು, ಅಲಲದೆ ನೆನನ ಸೆವರೆಗ ಹಾಗೂ ನೆನನ ಪೃಥೆವೆಯಲೆ ವಾಸಿಸುತೆತೆರುವ ಸರೆವರೆಗೂ ನೇನು ವೆಶಾಲವಾಗಿ ತೆರೆದೆಟೆಟಿರುವ ನೆನನ ದೆವಾರದೆಂದ ಅವನನನು ಹೂರದೂಡದಿರು. ಅಕಟಕಟಾ! ನನನ ಪಾಪಗಳು ನೆನನ ಪವೆತರತೆಯ ಅಸೆಥಾನವನನು ಸಮೇಪೆಸುತೆತೆರುವದರೆಂದ ನನನನನು ತಡೆದೆವೆ ಹಾಗೂ ನನನ ಅತೆಕರಮ ಪೆರವೇಶಮ ನನನನನು ನೆನನ ಭವೆಯವಾದ ಪೂಜಾಸೆಥಾನದೆಂದ

ಬಹುದೂರವೆರುವಂತೆ ಮಾಡಿದೆ. ನಾನು ಮಾಡಬಾರದೆಂದು ನೇನು ನೆಷೇಧಿಸಿರುವುದನ್ನು ನಾನು ಮಾಡಿರುವೆ ಹಾಗೂ ನಾನು ಲಕಷಿಸಬೇಕೆಂದು ನೇನು ವೆಧಾಯಕ ಮಾಡಿರುವುದನ್ನು ನಾನು ಅಲಕಷಿಸಿರುವೆ. ನನನನನು ನೆನನ ಬಳೆ ಸೆಳೆಯುವಂತೆ ಮಾಡುವುದನ್ನು ನೆನನ ಉದಾರತೆಯ ಲೇಖನಿಯೆಂದ ನನಗೆ ಬರೆದಿಡಬೇಕೆಂದೂ, ನೆನನ ಕೆಷಮೆ ಮತತು ಮನೆಸಿಸುವೆ ಹಾಗೂ ನನನ ಮಧಯೆ ನುಸುಳಿರುವ ನನನ ಅತಿಕರಮಣಗಳಿಂದ ನನನನನು ಶುಡಧಗೊಳಿಸೆಂದೂ ನಾಮಧೇಯಗಳ ಸಾರವಭೌಮ ಪರಭುವಿನ ಮೂಲಕ ನಾನು ನೆನನನನು ಪರಾರಥಿಸುವೆ. ನೆಜವಾಗಿಯೂ ನೇನೋ ಸಮರಥ, ಉದಾರಿ, ಪರಬಲನೂ, ಕೃಪಾಳುಮೂ ಆದ ನೇನಲದೆ ಬೇರೆ ದೇವರೆಲ.

Also in: az, bg, bi, ca, da, el, en, es, fa, fr, ht, id, is, mg, nl, pl, pt, ro, tl

AB00189AID

ಓ ದೇವರೇ, ನನನ ದೇವರೇ ನೆನನ ನಂಬಿಕೆಯ ಸೇವಕರು ಪರೀತಿಯುತ ಹಾಗೂ ಕೋಮಲವಾದ ಹೃದಯಗಳನ್ನು ಹೊಂದುವಂತೆ ನೆರವಾಗು. ಪೃಥವಿಯ ದೇಶಗಳಲೆಲಾ ದೈವೇ ಸಮೂಹದಿಂದ ಬರುತ್ತಿರುವ ಮಾರಗದರಶನದ ಬೆಳಕನ್ನು ಪಸರೆಸಲು ಅವರಿಗೆ ಸಹಾಯ ನೇಡು. ಸತಯವಾಗಿಯೂ ನೇನು ಬಲಶಾಲಿ, ಸಾಮಥೇಯವಂತ ಪರಾಕರಮೆ, ಸರವನಿಗರಹೆ ಹಾಗೂ ಸರವ ಉದಾರಿ. ಸತಯವಾಗಿಯೂ ನೇನು ಕೊಡುಗೈ ದಾನಿಯೂ, ಸಭೆಯನೂ, ಕೋಮಲನೂ, ಅತೆಯಂತ ದಾನಶೂರನೂ ಆಗಿರುವೆ.

Also in: az, bg, bi, bs, ca, da, de, el, en, fa, fi, fo, fr, hi, hr, ht, hy, id, is, ja, kl, ko, ky, lg, ml, mn, ms, nl, pl, pt, ro, ru, sl, sq, tl, ur, vi, zh-Hans, zh-Hant

Tests and Difficulties

BH08600TES

ಓ ಸವಾಮೆಯೇ, ನೆನನ ಸಾಮೇಷಿಯವೆರುವವರಿಗೆ ನೆನನ ಪರೀಕಷೆಯೇ ಗುಣಗೊಳಿಸುವ ಔಷದಿಯೆಡೆದಂತೆ. ನೆನನನನು ಪರೀತಿಸುವವರಿಗಲ ನೆನನ ಖಡಗವೇ ಉತಸಾಹಪೂರವಕ ಆಕಾಂಕಷೆ ನೆನನನನು ಕುರಿತು ಹಂಬಲಿಸುವವರಿಗೆ ನೆನನ ಈಟಿಯೇ ಪರಿಯವಾದ ಇಚ್ಛೆ. ನೆನನ ಸತಯವನನು ಗರಹಿಸುವವರಿಗೆ ನೆನನ ನಿರಧಾರವೇ ಅವರ ಆಶೆ. ನೆನನ ದೈವಿಕ ಮಾಧುರೆಯ ಹಾಗೂ ನೆನನ ಷಿಯಾತಿಯ ದಿವೆಯ ಪರಕಾಶದಿಂದ ನೆನನ ಸಾಮೇಷಿಯಕೆ ಬರಮಾಡಿಕೊಳುವಂತೆ ಬೇಡುತತೇನೆ. ಓ ದೇವರೇ, ನಮಮ ಹೃದಯಗಳನ್ನು ನೆನನ ಜಿಞಾನ ಸಾಗರದಿಂದ ಜಾಗೃತಗೊಳಿಸು. ನೆನನ ಕೇರತಿಯ ಪರಕಾಶದಿಂದ ನಮಮ ಎದೆಗಳನ್ನು ಬೆಳಗಿಸು. -

Also in: af, ar, ar, az, bg, bs, ca, ceb, ceb, cs, da, de, el, en, es, et, fi, fr, hu, hy, iba, id, is, it, ja, ja, ky, lv, mg, ml, mt, ne, nl, pl, pt, ro, ru, sk, sm, sq, sv, ta, te, th, tk, tl, tvl, uk, vi, zh-Hans

BB00630

ಓ ಪರಭುವೇ! ಪರತಿಯೊಂದು ಸಂಕಟದ ನಿವಾರಕನೂ, ಮತತು ಪರತಿಯೊಂದು ದುಃಖವನನು ಹೋಗಲಾಡಿಸುವವನೂ ನೇನೋ ಆಗಿರುವೆ. ಯರು, ಶೋಕವನನು ಹೊರಗಟಿಟಿ ಪರತಿಯೊಂದು ಸೆರೆರೆಯಾಳನನು ಮುಕತಗೊಳಿಸುವನೋ, ಪರತಿಯೊಂದು ಆತಮವನನು ಉಡೆದರೆಸುವನೋ ಅವನೋ ನೇನಾಗಿರುವೆ. ಪರಭುವೇ! ನೆನನ ಕರುಣಿಯ ಮೂಲಕ ವಿಮೋಚನೆಗೊಳಿಸು ಮತತು ಮೋಕಷ ಹೊಂದಿರುವ ಸೇವಕರುಗಳಲೆ ನಾನೂ ಒಬಬನಾಗಿರುವಂತೆ ಲೆಕೆಸು.

Also in: az, bg, ca, ceb, ceb, da, de, el, en, eo, es, et, fi, fr, hi, ht, hu, hy, id, is, ja, kl, ko, lb, lg, mh, ml, mn, ms, mt, ne, nl, pl, pt, ro, ru, sk, sl, sne, sne, sq, sr, te, tet, tl, tvl, tvl, uk, zh-Hant

BB00018ADJ

ಓ ನನನ ಭಗವಂತನೇ, ನೆನನ ಶಕತಿಯ ಬಲದಿಂದ ನಾನು ಪರಮಾಣಿಸುತೆಡೆದೇನೆ. ನನನ ಪರೀಕಷಾ ಸಮಯದಲೆ ಯಾಮದೇ ಕೆಡುಕು ನನನನನು ಆಕರಮೆಸದೆರೆಲೆ ಹಾಗೂ ಅಜಾಗರೂಕತೆಯ ಕೆಷಣಗಳಲೆ ನೆನನ ಪರೇರಣಿಯ ಮೂಲಕ ನನನ ಹೆಜಜಿಗಳಿಗೆ ಸರೆ ದಾರಿಯ ಮಾರಗದರಶನ ನೇಡು. ನೇನೋ ದೇವರು ನೆನನ ಅಪೇಕಷೆಯಂತೆಯೇ ಮಾಡಲು ನೇನು ಶಕತನಿರುವೆ. ನೆನನ ಸಂಕಲಪವನನು ಯಾರೂ ಎದುರೆಸಲಾರರು ಅಥವಾ ನೆನನ ಉಡೆದೇಶವನನು

ಯಾರೂ ನೆಚ್ಚಲಗೊಳಿಸಲಾರರು.

Also in: az, bg, bi, bs, ca, ceb, cy, da, de, el, en, es, fa, fi, fr, hi, ht, hu, hy, id, is, it, kl, lg, mi, ml, mt, nl, pl, pt, ru, se, sk, sl, sq, sr, tet, tl, uk

BB00623

ಪರಮಾತಮನಲಲದೆ ಕಣ್ಣಿನಿವಾರಕ ಮತತಯಾರಿದೆದಾರೆ? ಪರಮಾತಮನೆ ಘನವಂತ ಎಂದೆನನು. ಅವನೋ ದೇವರು ಎಂದು ಘೋಷಿಸು. ಎಲಲರೂ ಅವನ ಸೇವಕರು ಆಜಿಞಾಧಾರಕರು ಎಂದು ನುಡಿ. - ಬಾಬಿ ಹೇಳು: ಪರಮಾತಮನೋ ಎಲಲರಿಗೂ ಅವಶಯವಾದುದನನು ಒದಗಿಸುವವನು. ಅಲಲದೆ ಎಲಲರ ಮೇಲೂ ವೆಯಾಪತಿಯುಳವನು. ಸೆವರೆಗದಲಲಾಗಲೇ, ಅಥವಾ ಪೃಥವಿಯಲಲಾಗಲೇ ಪರಮಾತಮನ ವೆಯಾಪತೆಗೆ ಅತೀತವಾದುದು ಯಾಮದೂ ಇಲಲ. ಅರೆತವನೂ, ಆಧಾರಿಯೂ, ಸರವಶಕತನೂ ಆದ ಅವನು ನೆಜಕಕೂ ತನನೊಳಗೇ ಅಡಗಿರುವನು. - ಬಾಬಿ ಪರಭುವೋ, ಆರತರು ನಾಮ ಪೆರೇತಿಯ ಕೊಡುಗೆ ನೀಡು, ದಯೆತೋರು ನೆನನ ಸಂಪತೆತೆನ ಮಹಾ ಸಾಗರದಲಲೆ ಅಗತಯವೆರುವ ನಮಗೆ ಪಾಲು ದೊರಕಿಸು. ಕೀಳಾಗಿಸಲಪಟಿಟಿರುವ ನಮಮನನು ಸಂತ್ಯೈಸು, ನೆನನ ಕೀರತೆಗೆ ನಮಮನನು ಭಗಸೆಧರನನಾಗಿ ಮಾಡು. ಆಕಾಶದ ಪಕಷಿಗಳೂ ತಮಮ ಆಹಾರವನನು ದೆನಂಪರತೆ ನೆನನಿಂದ ಪಡೆಯುಮಮ. ಎಲಲ ವಸೆತುಗಳೂ, ಜೀವಿಗಳೂ ನೆನನ ಲಕಷಿಯ ಹಾಗೂ ಪೆರೇಮಮಯವಾದ ಪೆರೇತಿಯ ಆಸರೆಯಲಲಿರುವಮ. ಈ ಅಶಕತನನನು ನೆನನ ಅಗಾಧ ಕರುಣಿಯೆಂದ ದೂರಗೊಳಿಸಬೇಡ. ಈ ನೆಸೆಸಹಾಯಕ ಆತಮವನನು ನೆನನ ಉದಾರತೆಯೆಂದ ರಕಷಿಸುವ ಭರವಸೆ ನೀಡು. ನಮಮ ದೈನಂದಿನ ಆಹಾರವನನು ಒದಗಿಸು ಜೀವನದ ಅವಶಯಕತೆಗಳನನು ಹೆಚೆಚಿಸುವಲಲೆ ಕೃಪೆಮಾಡು ನೆನನನಲಲದೆ ಬೇರೆಯವರನನು ಅವಲಂಬಿಸದಂತೆ, ನೆನನೊಡನೆ ಸಂಪೂರಣವಾಗಿ ಸಂಪರಕವಿರುವಂತೆ ನೆನನ ಮಾರಗನುಯಾಯಿಯಾಗುವಂತೆ, ಹಾಗೂ ನೆನನ ಸರವಶಕತ, ಪೆರೇಮಮಯೆ, ಮಾನವ ಕೋಟಿಯ ಇಣೆಟಾರಥವನನು ಪೂರೈಸುವವನು.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BB00623

ಓ ದೇವರೇ, ನನನ ಪರಭುವೋ, ನಾನು ನೆನನನನು ಹೇಗೆ ಬೇಡುವೆ ಕಣ್ಣಿನಿ ಪರಿಹಾರಕ ಮಹಾಸಾಗರನೋ, ನೆನನ ಘನತೆಯ ದೆವೆಯ ಜಿಯೋತಿಯೆಂದ, ನೆನನ ಕೀರತಿಯ ಮೂಲಕ ನೆನನ ಸೇವಕರನನು ನೆಗರಹೆಸಿರುವದರಿಂದ, ನೆನನ ಉನನತವಾದ ವಚನಗಳಿಂದ, ಶೆರೇಷೆರವಾದ ನೆನನ ಬರಹಗಳಿಂದ ನೆನನ ಕರುಣೆಗೆ ಪಾತರರಾದ ಸೆವರೆಗದಲಲೆ ಹಾಗೂ ಭೂಮೆಯಲಲಿರುವ ಎಲಲರ ಮೇಲಿನ ದಯೆಯೆಂದ ಕೂಡೆದವನಾದ ನೀನು ನನನನನು ಎಲಲ ಕಣ್ಣಿನಿಗಳಿಂದ, ತೊಂದರೆಗಳಿಂದ ಅಲಲದೆ ಎಲಲ ದುರಬಲತೆಯೆಂದ, ನೆಶಕತಿಯೆಂದ ತೊಲಗಿಸುವವನಾಗು. ನೆನನ ದಯಾಪೂರಿತವಾದ ಜಲದೆಂದ ಮುಕತೆಗೆ ಕಾರಣನಾಗು. ಓ ನನನ ಸೆವಾಮೆಯೋ, ನೆನನ ಉದಾರತೆಯ ಡೆವಾರದಲಲೆ ಕಾಯುತೆತಿರುವ ಅಲಲದೆ ನೆನನ ದಯೆಯನನೋ ಹೆಡೆದು ಜೋಲಾಡುತೆತಿರುವ ಹಾಗೂ ನೆನನಲಲೆ ಆಸೆ ಭರವಸೆಯನನು ಹೊಂದಿರುವ ಈ ಕೆಂಕರನನನು ಕಂಡಿರುವೆ. ನೆನನ ಸಮುದರದಂತಹ ಘನತೆಯನನು ಆಶರಯೆಸಲು ಕಾತುರಪಡುತೆತಿರುವ ಮತತು ನೆನನ ಕರುಣಿಯನನು ಅಪೇಕಷಿಸುತೆತಿರುವ ಅವನ ಆಶಯವನನು ನೆರಾಕರೆಸಬೇಡವೆಂದು ನೆನನಲಲೆ ಅನನೆಯವಾಗೆ ಬೇಡುತೆತೇನೆ. ನನನನನು ಸಂತಸಗೊಳಿಸುವಂತೆ ಮಾಡಲು ಶಕತನಾಗೆಡೆದೇಯೋ, ನೆನನಲಲದೆ ಬೇರೆ ಯಾವ ದೇವರೂ ಇಲಲ. ಸದಾ ಕೆಷಮೆಸುವ ಹಾಗೂ ಔದಾರಿಯದ ಹೊಳೆಯನನು ಹರೆಸುವ ಭಗವಂತ ಇನನಾರೂ ಇಲಲ.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BH05418

ಅವನು ದಯಾಮಯೆ, ಅನುಪಮ ಉದಾರೆ, ಓ ನನನ ದೈವವೋ, ನೀನು ನನನನನು ಗಮನಿಸಿರುವೆ. ತೆಳಿದಿರುವೆ, ನೀನೋ

ನನನ ಆಸರೆ ಮತತು ನನನ ಆಶರಯದಾತ. ಯಾರನನೂ ನಾನು ಮೂರೆ ಹೂಕಕೆಲಲ. ನೆನನನನಲಲದೆ ಯಾರನನೂ ನಾನು ಆಶರಯೆಸೆ. ನೆನನ ಪರೀತಿಯ ದಾರಿಯನನಲಲದೆ ಇನನಾವ ದಾರಿಯನನು ತುಳಿದೆಲಲ. ಮುಂದೆಯೂ ತುಳಿಯೆ. ನನನ ಕಣಣುಗಳು ನೆರಾಶೆಯ ಕಗಗತತಲೆನ ರಾತರಿಯಲಲೆ ನೆರೀಕಷೆ ಹಾಗೂ ಆಶಾಭಾವನೆಯೆಂದ ನೆನನ ಅಪಾರ ಉಪಕಾರದತತ ಮುಂಜಾನೆಯಲಲೆ ತೆರುಗುಮಮ. ನೆನನ ಸೌಂದರಿಯ ಹಾಗೂ ಪರಿಪೂರ್ಣತೆಯ ಸೂರಯೋದಯದ ಸಮಯದಲಲೆ ನನನ ಕುಗಗಿದ ಆತಮ ನವಚೇತನದೆಂದ, ಸೆಫೂರತೆಯೆಂದ ಬೆಳಗುಮದು. ಹನೆ ಮಾತರವಾದರೂ ಸರೆ, ನೆನನ ಕೃಪೆಯ ಸಹಾಯದೆಂಡ ಯಾವನೇ ಆಗಲೆ ಅವನು ಮಹಾಸಾಗರದಂತಾಗುವನು. ನೆನನ ಪರೀತಿಯ ನೆರವಿನೆಂದ ಅಣುವಿನ ಸಮಾನವೆಡೆದರೂ ಅವನು ಪರಜವಲೆಸುವ ತಾರೆಯಂತಾಗೆ ಪರಕಾಶಿಸುವನು. ಓ ಪವಿತರಾತಮನೇ, ನೆನನ ಆಶರಯದಲಲೆ ರಕಷಣೆ ನೇಡು. ಸರವ ಉದಾರಿಯಾಗೆರುವ ನೇನು ಈ ದಾಸ, ಎಚೆಚೆತ ಸೇವಕನನನು ಉಡೆದರೆಸು. ನೆನನ ವಿಚಾರದಲಲೆ ದೃಢ ಹಾಗೂ ಸೆಢ್ಯರೆಯದ ಪರೀತಿಯೆಂದೆರಲು ಸಹಾಯ ಮಾಡು. ರೆಕೆ ಮುರೆದ ಈ ಹಕಕೆ ನೆನನ ದೈವಿಕ ಗೂಡಿನಲಲೆ, ಸೆವರೆಗ ಸದೃಶವಾದ ಗೂಡಿನಲಲೆ ರಕಷಣೆ ಪಡೆಯಲು ಅನುಗರಹೆಸು.

Also in: id, ja, lb, ne, ru, uk, zh-Hant

BH06913

*“ನೆನನ ನಾಮದ ಶಕತಿಯೆಂದ ಸಶಸೆತರವಾಗೆಡೆದ ಯಾಮದೂ ನನನನನು ಎಂದೆಗೂ ನೋಯೆಸದು, ಹಾಗೂ ನನನ ಹೃದಯದಲಲೆ ನೆನನ ಪರೀತಿಯೆಂದಾಗೆ ಎಲಲಾ ಪರಪಂಚದ ಮುಖಗಳು ಯಾವ ರೀತಿಯಲಲೂ ನನಗೆ ಬೆದರೆಸಮ.” ಓ ದೇವರೇ, ನನನ ದೇವರೇ, ನೆನನ ಔದಾರಿಯ ಹಾಗೂ ಕೂಡುಗೈತನದೆಂದ ನನನ ಸಂಕಟವನನು ನೆವರೆಸು. ನನನ ಮನೋವೇದನೆಯನನು ನೆನನ ಪರಭಾವ ಮತತು ಶಕತಿಯೆಂದ ಹೂಡೆದೋಡೆಸು. ಎಲಲ ಕಡೆಯೆಂದಲು ನನನನನು ಸುತತುಗಟೆಟಿರುವ ದುಃಖಗಳನನು ಸಹಿಸುತತಾ ನೆನನತತ ನನನ ಮುಖವನನು ಹೂರಳಿಸುವ ವೇಳೆಯಲಲೆ ಓ ದೇವರೇ, ನೇನು ನನಗೆ ಪರಸನನನಾಗು. ಸಮಸೆತ ಅಗೋಚರವಾದ ಎಲಲ ವಸತುಗಳ ಮೇಲೂ ನೆನನ ಪರಭಾವವನನು ಹಾಯೆಸಿರುವ ನೆನನಲಲೆ ನನನ ಬೇಡಕೆ ಹೇಗೆ: ನೆನನ ಖಿಯಾತಿಯೆಂದ ಎಲಲ ಮಾನವರ ಹೃದಯ ಮತತು ಆತಮಗಳನನು ನೆಗರಹೆಸಿರುವ ಎಲಲದೆ ನೆನನ ಕರುಣಿಯ ಸಾಗರದ ದೂಡೆಡ ತೆಗೆಗಳೆಂದ ಆವರೆಸಿರುವ, ಔದಾರಿಯದ ಮತತು ದಯೆಯೂ ಪರಕಾಶಗೂಳಿಸಿರುವ ನೇನು ನೆನನತತ ಅಡೆತಡೆಗೂ ಜಗಗದೆ ಗಮನವೆಡುವವರ ಸಾಲಿಗೆ ನನನನನು ಸೇರೆಸು. ಸಕಲ ಕೀರತೆ ಹಾಗೂ ಸೃಷೆಟಿಕರತನಾದ ಓ ಪರಮಾತಮನೇ ನನನ ಪರಾರಥನೆಯನನು ಲಾಲಿಸು. ಓ ಪರಭುವೇ, ನೆನನ ದಿನಗಳಲಲೆ ನನನ ಪಾಲಿಗೆ ಬಂದುಡೆದನನು ನೇನು ಕಂಡೆರುವೆ. ನೆನನ ಕೀರತೆ ಹಾಗೂ ನೆನನ ಸುಗುಣಗಳನನು ಸೆಮರೆಸುತತಾ ನೆನನ ಸೇವೆಗೈಯಲು ಮತತು ನೆನನ ಸಡೆಗುಣಗಳನನು ಕೂಂಡಾಡುವಂತಹ ಸದಾವಕಾಶಗಳನನು ದಯಾಪಾಲಿಸು ಎಂದು ನೆನನಲಲೆ ಮೂರೆಯೆಡುತತೇನೆ. ವಾಸೆತವವಾಗೆ ನೇನು ಸರವಶಕತ, ಆತೆಯಂತ ಬಲಶಾಲೆ ಎಲಲ ಮಾನವರ ಪರಾರಥನೆಯನನೂ ಪಡೆವ ಮಹಾನುಭಾವ. ಕಡೆಯದಾಗೆ ನಾನು ಬೆನನವೆಸುಮದೆಷೆಟೆ, ನೆನನ ಸೆವರೂಪದ ಜಿಯೋತಿಯ ಮುಖೇನ ನನನ ವಿಚಾರಗಳನನು ಆಶೀರವದೆಸು. ನನನ ಋಣಗಳನನು ಪರೆಹರೆಸು. ನನನ ಅಗತೆಯಗಳನನು ಪೂರೈಸು ಯಾರ ಶಕತೆ ಹಾಗೂ ಅಧಿಕಾರವನನು ಪರತಿಯೂಬೆಬರೂ ಸಾಕೆಷೇಭೂತ ಮಾಡೆರುವರೋ, ಯಾರ ವೈಭವ ಹಾಗೂ ಪರಮಾಧಿಕಾರವನನು ಯಾವ ಹೃದಯಗಳು ಅಂಗೇಕರೆಸುಮವೋ ಆತನೇ ನೇನು. ನನನ ಕರೆಗೆ ಓಗೂಟೆಟು ಉತತರ ನೇಡಲು ಸೆಡೆಧವೆರುವ ನೇನಲಲದೆ ಬೇರೆ ಯಾವ ದೇವರೂ ಇಲಲ.

Also in: ja, ne, vi

Unity

BH01352

ಇಡೇ ಭೂಮೆಯನನೇ ಆವರೆಸುವಂತಹ ಐಕಿಯತೆಯ ಬೆಳಕನನು ದೇವರು ದಯಪಾಲಿಸಲೆ. “ದೇವರದೇ ಸಾವೆರಾಜಯ”ವೆಂಬ ಮುಡೆರೆಯು ಎಲಲ ಜನಗಳ ಹುಬೆಬುಗಳ ಮೇಲೂ ಒತತುವಂತಾಗಲೆ.

Also in: bi, bn, ch, cy, diu, diu, en, hi, hz, hz, kj, ko, ml, ms, ne, sq, sq, sr, sw, tpi

BH10505

ಓ ನನನ ದೇವರೇ, ಓ ನನನ ದೇವರೇ, ನಿನನ ಸೇವಕರ ಹೃದಯಗಳನನು ಮೆಲನಗೊಳಿಸು. ನಿನನ ಘನ ಉಡೆದೇಶಯವನನು ಅವರಿಗೆ ಪರಕಟಿಸು. ಅವರು ನಿನನ ಆಜ್ಞೆಯನನು ಪಾಲಿಸಲಿ. ನಿನನ ಶಾಸನಗಳನನು ಅನುಸರಿಸಲಿ. ಭಗವಂತನೇ, ಅವರ ಪರಯತನಗಳಿಗೆ ಸಹಾಯವೆಸಗು. ನಿನನ ಸೇವೆ ಸಲಿಸಲು ಶಕ್ತಿಯನನು ಕೊಡು. ಅವರನನು ಅವರಷೆಟಕಕೇ ಬಿಡಬೇಡ. ಜ್ಞಾನದೇವಿಗಿಯೆಂದ ಅವರ ಹೆಜ್ಜೆಯನನು ಮುನನಡೆಸು. ಪರೇತಿಯೆಂದ ಅವರ ಹೃದಯಗಳನನು ಸೆಫೂರತೆಗೊಳಿಸು. ಸತಯವಾಗಿಯೂ ನೀನು ಅವರ ಸಹಾಯಕ ಮತತು ಪರಭು.

Also in: af, bn, bs, ch, chn, chr, co, cs, cy, da, dak, dgz, dih, diu, diu, el, en, eo, et, fj, fo, fr, fy, gu, hi, hi, hr, ht, hur, hur, hy, hz, hz, id, ik, is, it, ja, kl, ko, ko, ksd, lb, lg, lkt, lv, med, med, meu, mh, mi, mic, mic, ml, mn, mn, ms, mt, nal, naq, ne, nl, no, nv, nv, ny, pap, pl, pt, ro, shh, sk, sl, sm, sne, sq, sr, srn, srn, sv, sw, ta, te, th, tk, tl, tpi, tvl, tvl, tvl, tvl, uk, ur, ur, ur, vi, zh-Hans, zh-Hant

Women

AB10769

ಓ ನನನ ಪರಭುವೇ, ಪರಿಯತಮನೇ, ಇಚ್ಛಾಪೂರೈಕೆಯ ಸಾಕಾರ ಮೂರತಿಯೇ, ನಾನು ಒಜಬಂಟಿಗ, ಈ ದೇಶೆಯಲಲಿ ನನನ ಮೆತರನಾಗು. ನನನ ದೇಶಭರಷೆಟ ಜೇವೆತದಲಲಿ ನನನೊಡನಿರು, ನನನ ದುಃಖವನನು ನೆವಾರಿಸು. ನಿನನ ಸುಂದರ ಸವರೂಪಕೆ ಮಣಿಯುವಂತೆ ಮಾಡು. ನಿನನ ಹೊರತಾಗಿ ಮೆಕೆಲಮಗಳಿಂದಲೂ ನನನನನು ದೂರಮಾಡು. ನಿನನ ಪವಿತರ ಸುವಾಸನೆಯಿಂದ ನನನನನು ಆಕರಷಿಸು. ನಿನನ ಸಾಮರಾಜ್ಯದಲಲಿ ನಿನನನನು ಬಿಟ್ಟು ಬೇರೆಯಲವನನು ಉಡೆದಾರಗೊಳಿಸುವವರೊಡನೆ ಬಿರಿಯುವಂತೆ ಮಾಡು. ಅಲಲದೆ ಯಾರು ನಿನನ ಪವಿತರ ಡವಾರದ ಹೊಸೆತಲನನು ತವಕದಿಂದ ಮುಟ್ಟಿ ಸೇವೆ ಮಾಡಲು ಸೆಡೆಧರಿರುವರೋ, ಅಂಥವರೊಡನೆ ಮೆಲನವಾಗಲೂ ಅವಕಾಶವನನು ಕಲಪಿಸು. ನಿನನ ಆನಂದಕಕಾಗಿ ಸೇವೆ ಸಲಿಸಲು ನೆರೆಯರಿಸಿರುವ ಹೆಣ್ಣಾಳುಗಳಲಲಿ ನಾನೊಬಿಬನಾಗಲೂ ಅವಕಾಶ ನೀಡು. ನೆಜಕಕೂ ನೀನು ಘನವಂತ ಔದಾರೆಯದ ಖನಿ.

Also in: af, az, bg, bi, bs, ca, ch, da, de, el, en, eo, es, fa, fr, hi, hr, ht, hu, is, it, ja, lg, lv, mg, mr, ne, pl, pt, ro, sk, sm, sq, sr, sv, sw, tl, uk, zh-Hans, zh-Hant

Youth

AB10703RAD

ಓ ಸವಾಮೆಯೇ, ಈ ಯುವಕನನನು ಬೆಳಗಿಸು ಈ ದುರಬಲನನನು ಬಲಶಾಲಿಯನನನಾಗಿ ಮಾಡು. ಜ್ಞಾನವನನನು ಕರುಣಿಸು. ಪರತೆ ಉಷ್ಣಕಾಲದಲಲಿಯೂ ಅವನಿಗೆ ಹೆಜ್ಜಿನ ಶಕ್ತಿಯನನು ದಯಪಾಲಿಸು. ನಿನನ ಕಾರೆಯದಲಲಿ ಪಾಪಕೆ ಅವಕಾಶವೆಲದಂತೆ ನೋಡಿ, ನಿನನ ರಕಶಣಿಯೆಂಡ ಕಾಪಾಡಿ. ಆಶರಯನೇಡು, ಯಾರು ತಪೆಪು ಮಾರಗದಲಲಿ ಕಾಲೆಟ್ಟಿರುವರೋ ಯಾರು ಬಡವರೋ ನೆಶಿಯಕೆತರೋ, ನೆರೆಯಂಥದಲಲಿ, ದಾಸೆಯತವದಲಲಿ ಇರುವರೋ ಅಂತಹವರನನು ಸನೇರಮಾಗಕೆ ಎಳೆ, ಅಜಾಗ್ಯತಾವಸೆಥಿಯಲಲಿ, ಇರುವವರನನು ಎಚೆಚರಿಸು, ನಿನನ ಸಮರಣಿ ಹಾಗೂ ಚಿಂತನದಿಂದ ಸುಖಿಗಳಾಗಿರುವಂತೆ ಮಾಡು. ನೀನು ಬಲಶಾಲಿಯೂ ಹೌದು, ಜಾಣನೂ ಹೌದು.

Also in: am, az, be, bg, bi, bs, ca, ch, co, cy, da, de, diu, el, en, eo, es, et, fa, fo, fr, ha, ha, hi, hr, hu, hy, hz, iba, id, is, it, ja, kgf, kj, ko, lb, lg, lo, meu, mg, mi, ml, ms, mt, naq, nl, ny, pap, pl, pt, ro, ru, sk, sm, sq, st, sw, ta, ta, te, tet, th, tk, tl, tpi, tvl, uk, vi, zh-Hans, zh-Hant

Other prayers by 'Abdu'l-Bahá (research)

AB06560

(ದೈವ ಮೆತರೆಯಲರ- ಅವರ ಕೊಡುಗೆ ಎಷ್ಟೇ ಅಲಪ ಪರಮಾಣದಲಲಿದೆದರೂ ತಮಗೆ ಸಾಧೆಯವಾದಷೆಟೂ ನೆಧಿಗಾಗಿ ಕೊಡುಗೆಗಳನನು ನೀಡಬೇಕು. ದೇವರು ಯಾಮದೇ ಆತಮಕಕಾದರೂ ಅದರ ಶಕ್ತಿಯೆ ಮೇರಿದೆದನನು ಹೊರಿಸುಮದೆಯಲ. ಇಂತಹ ಕೊಡುಗೆಗಳು ಎಲಲ ಕೊಂಡೆರಗಳಿಂದಲೂ ಎಲಲ ಅನುಯಾಯಿಗಳಿಂದಲೂ ಬರಬೇಕು. . . .

ಓ ದೈವ ಮೆತರರೇ! ನೆಮಮ ಕೊಡುಗೆಗಳಿಂದ, ಒಳೆಯ ಕಾಣಿಕೆಗಳಿಂದ ನೆಮಮ ವೆಯವಸಾಯ, ನೆಮಮ ಕೈಗಾರಿಕೆ ಮತತು ನೆಮಮ ವಾಣಿಜ್ಯಗಳು ಅನುಗರಹಿತವಾಗಿ ಅನೇಕ ಪಟಿಟು ಅಭಿವೃದ್ಧಿ ಆಗುತ್ತವೆ. ಎಂಬುದರಲ್ಲಿ ಭರವಸೆ ತಾಳಿರಿ, ಯಾರು ಒಂದು ಒಳೆಯ ಕೆಲಸದೊಂದಿಗೆ ಮುಂದೆ ಬರುತ್ತಾರೋ ಅಂತಹವರು ಅದಕೆಕೆ ಪರತೆಯಾಗಿ ಹತತು ಪಟಿಟು ಬಹುಮಾನವನನು ಪಡೆಯುವರು. ಯಾರು ತಮಮ ಐಶವರೆಯವನನು ಆತನ ಪಥದಲ್ಲಿ ವೆನೆಯೋಗಿಸುವರೋ ಅಂತಹವರನನು ನೈಜಪರಭುಮ ಸಮೃದ್ಧತೆಯಿಂದ ದೃಢಪಡಿಸುವನೆಂಬುದು ನೆಸೆಸಂಶಯ.) ಓ ದೇವರೇ, ನನನ ದೇವರೇ, ನೆನನ ನೆಜವಾದ ಪೋಮೆಗಳ ಹುಜುಬುಗಳನನು ಪರಕಾಶಗೊಳಿಸು. ನೆಶಚಿತ ವೆಜಯದ ದೇವತಾ ಸಮೂಹದೊಡನೆ ಅವರಿಗೆ ಸಹಾಯ ನೀಡು. ನೆನನ ನೇರವಾದ ಪಥದ ಮೇಲೆ ಅವರ ಹೆಜಜೆಗಳನನು ಸೆಥಿರಪಡಿಸು. ನೆನನ ಪರಾಚೀನ ಔದಾರಯದಿಂದ ನೆನನ ಅನುಗರಹ ಡೆವಾರಗಳನನು ಅವರ ಮುಂದೆ ತೆರೆಡಿಡು; ನೇನು ಏನನನು ದಯಪಾಲಿಸಿರುವೆಯೋ ಅದನನು ನೆನನ ಪಥದಲ್ಲಿಯೇ ಅವರು ವೆನೆಯೋಗಿಸುತ್ತೆಡಿಡಾರೆ. ನೆನನ ಧರಮವನನು ರಕೆಷಿಸುತ್ತೆಡಿಡಾರೆ ನೆನನ ಸೆಮರಣಿಯಲ್ಲಿ ಅವರ ವೆಶವಾಸವನೆಟಿಟೆಡಿಡಾರೆ. ನೆನನ ಪೋಮೆಕಕಾಗಿ ಅವರು ಹೃದಯಗಳನನು ಅರಪಿಸುತ್ತೆಡಿಡಾರೆ. ನೆನನ ಸೌಂದರಯದ ಆರಾಧನೆಗಾಗಿ, ನೆನನನನು ಸಂತೋಷಗೊಳಿಸುವ ಹಾದಿಗಳನನು ಅರಸುಮದಕಕಾಗಿ ತಮಮಲಿ ಏನೆದೆಯೋ ಅದನನು ಅರಪಿಸದೇ ಹೋಗಿಲಲ. ಓ ನನನ ಒಡೆಯನೇ! ಸಮೃದ್ಧತೆಯ ಭಾಗವೊಂದನನು, ನೆಶಚಿತ ಬಹುಮಾನವೊಂದನನು ಮತತು ಪೂರವ ನೆಯೋಜಿತ ಪರತೆಫಲವೊಂದನನು ಅವರಿಗೆ ದಯಪಾಲಿಸು. ನೆಜವಾಗಿ ನೇನು ಸಂರಕಷಕನೂ, ಸಹಾಯಕನೂ, ಉದಾರಿಯೂ, ಪರದಾತನೂ, ಎಂದೆಂದೆಗೂ ಕೊಡುಗೆಗಳನನು ನೀಡುವವನೂ ಆಗಿರುವೆ.

AB06560

ಓ ಸರವೋತತಮನಾದ ಪರಮಾತಮನೇ, ಚಕರಾಧಿಪತಯದ ಪರಭುವೇ, ಈ ಆತಮಗಳೆಲಲ ನೆನನ ಸೆವರಗದ ಸೈನಿಕರು. ಸಹಾಯ ವೆಸಗು ಈ ಉನನತ ಸೇನೆಯ ನೆರವಿನಿಂದ ಅವರನನು ಜಯಗೊಳಿಸು. ಅವರಲ್ಲಿ ಪರತೆಯೊಬ್ಬರೂ ಒಂದೊಂದು ಸೇನಾತುಕಡೆಯಂತಾಗಿ, ದೇವರ ಅನುಗರಹದೆಂಡ ಈ ದೇಶಗಳೆಲಲವನನೂ ಗೆಲಲರೆ. ನೆನನ ದೈವದತತವಾದ ಉಪದೇಶಗಳಿಂದ ಪರಕಾಶಿಸುವಂತಾಗಲಿ. ಓ ದೇವರೇ, ಅವರ ಬೆಂಬಲಿಗನಾಗಿರು. ಸಹಾಯಕನಾಗಿರು, ಅವರಿಗೆ ಕಾನನದಲ್ಲಿ, ಬೆಟಿಟಿಗಳಲ್ಲಿ, ಕಣಿವೆಯಲ್ಲಿ, ಕಾಡಿನಲ್ಲಿ, ಮೈದಾನದಲ್ಲಿ, ಸಾಗರದಲ್ಲಿ ನೇನು ಮೆತರನಾಗಿರು. ಇದರಿಂದ ಅವರು ನೆನನನನು ಪವಿತರ ಸೆಫೂರತೆಯಿಂದ ಪರಾರೆಥಿಸುವಂತಾಗಲಿ. ನೇನು ಬಲಶಾಲಿ, ಪರಾಕರಮೆ, ಅನಂತ ಗುಣಾಡೆಯ ಕೇಳುವವ ಹಾಗೂ ನೋಡುವವ.

AB05017

ಓ ಕರುಣಾಕರ, ಸರವಶಕತನೇ! ಈ ಆತಮಗಳ ಸಮೂಹಮ ತಮಮ ಮುಖಗಳನನು ಯಾಚನೆಯಿಂದ ನೆನನತತ ತಿರುಗಿಸಿದೆ. ಅತಯಂತ ವಿನಮರತೆ ಹಾಗೂ ದೈನಯತೆಯಿಂದ ಅವರು ನೆನನ ಸಾಮರಾಜಯದತತ ನೋಡುತ್ತೆಡಿಡಿರುವರು ಮತತು ಕೆಷಮೆ ಹಾಗೂ ಮನನಿಸುವಿಕೆಗಾಗಿ ನೆನನಲಿ ಯಾಚಿಸುತ್ತೆಡಿಡಿರುವರು. ಓ ದೇವರೇ! ಈ ಸಭೆಯನನು ನೆನನ ಪೋಮೆ ಪಾತರವನನಾಗಿ ಮಾಡು. ಈ ಆತಮಗಳನನು ಪಾವನಗೊಳಿಸು ಹಾಗೂ ಅವರ ಮೇಲೆ ನೆನನ ಮಾರಗದರಶನದ ಕೆರಣಗಳನನು ಚೆಲುವಂತೆ ಮಾಡು, ಅವರ ಹೃದಯಗಳನನು ಬೆಳಗಿಸು ಮತತು ನೆನನ ಹರಷದಾಯಕ ವಾರತೆಯಿಂದ ಅವರ ಚೈತನಯಗಳನನು ಉಲಲಾಸಗೊಳಿಸು. ನೆನನ ಪವಿತರ ಸಾಮರಾಜಯದಲ್ಲಿ ಅವರೆಲಲರನನೂ ಸೆವಾಗತಿಸು. ನೆನನ ಅಕೆಷಯವಾದ ಔದಾರಯವನನು ಅವರ ಮೇಲೆ ಅನುಗರಹಿಸು. ಈ ಪರಪಂಚ ಹಾಗೂ ಮುಂದಿನ ಪರಪಂಚದಲ್ಲಿ ಅವರನನು ಸಂತೋಷಭರಿತರನನಾಗಿ ಮಾಡು.

ABU2368

* (ಏಪೆರಿಲ 21ರಿಂದ ಮೇ ತಿಂಗಳ 2ರವರೆಗೆ ಆಚರಿಸಲಪಡುವ ರೆಡೆವಾನೆ ಹಜಬಮ ತಮಮ ಅನುಯಾಯಿಗಳಿಗೆ *ರವರು ಮಾಡಿರುವ ತಮಮ ಧೆಯೇಯದ ಮಹಾಘೋಷಣಿಯ ಸೆಮರಣೋತಸವವಾಗಿದೆ. *ರವರು ಇದನನು “ಹಜಬಗಳ ರಾಜ” ಎಂದು ಘೋಷಿಸಿರುವರು ಹಾಗೂ ತಮಮ ಪರಮ ಪಾವನ ಗೆರಂಥವಾದ ಕಿತಾಬಿ-ಈ-ಅಕದಾಸೆದಲ್ಲಿ ಇದನನು “ಸಮಸೆತ ಸೃಷ್ಟಿಯ ಪಾವನತೆಯ ಸಾಗರದಲ್ಲಿ ವೆಲೀನ”ವಾಗಿರುವ ಮಹಾದಿನಕೆ ಹೋಲಿಸಿರುವರು.)

ಓ ಮಹಾಲೋಖನಿಯೇ, ದೇವಿಯವಾದ ವಸಂತ ಋತುವಿನ ಆಗಮನವಾಗಿದೆ. ಏಕೆಂದರೆ, ಸರ್ವಕೃಪಾಕರನ ಮಹೋತ್ಸವವು ಸಮೀಪಿಸುತ್ತಿದೆ. ಸಕಲ ಸೃಷ್ಟಿಯು ಪುನರುಜ್ಜೀವಿತಗೊಂಡು ನವೀನವಾಗುವಂತೆ ಸಂಪೂರ್ಣ ಸೃಷ್ಟಿಯೆದುರು ದೇವರ ನಾಮವನನು ಹೊಗಳಿ ಆತನ ಸತ್ತೋತ್ತರವನನಾಚರಿಸಲು ಸವಯಂ ಉತಸಾಹದಿಂದ ಸಿದ್ಧತೆ ಮಾಡಿ. ಮೌನದಿಂದೆರಬೇಡಿ, ಮಾತನಾಡಿ, ಪರಮ ಸುಖದ “ನಮಮ ಹೆಸರಿನ” ದೆಗಂತದಲಿ ಸುಖಪರದ ದಿನ ನಕಷತರಮ ಕಂಗೊಳಿಸುತ್ತಿದೆ. ಏಕೆಂದರೆ ದೇವರ ಹೆಸರಿನ ಸಾಮರಾಜ್ಯವು ಸರ್ವಲೋಕ ಸೃಷ್ಟಿಕರ್ತ, ನಿನನ ಪರಭುವಿನ ನಾಮದ ಆಭರಣದಿಂದ ಅಲಂಕೃತಗೊಂಡಿರುವುದು. ಈ ಮಹಾಮಹಿಮೆ ಹೆಸರಿನ ಶಕ್ತಿಯಿಂದ ಸುಸಜ್ಜಿತರಾಗಿ ಪ್ರಥಮಿಯ ರಾಷ್ಟ್ರಗಳೆದುರು ಎಡೆದುನಿಲಿ, ತಡಮಾಡಿ ಕಾದಿರುವವರಲಿ ಒಬ್ಬರಾಗಿದೆ. . . .

ಇದು ಎಂಥ ಯುಗವೆಂದರೆ ಅದ್ಭುತ ಜಗತ್ತು ಈ ರೀತಿ ಕೂಗಿ ಹೇಳುತ್ತಿದೆ: “ಓ ವಸುಂಧರೇ, ನೀನು ಸೌಭಾಗ್ಯಶಾಲಿಯಾಗಿರುವೆ, ಏಕೆಂದರೆ, ನಿನನ ದೇವರ ಪರಮ ಪಾವನ ಹೆಜ್ಜೆಯನೆನಿಟಿರುವ ಸ್ಥಳ ನಿನನದಾಗಿದೆ, ಆತನ ಭವಯ ಸೆಂಹಾಸನದ ಪೇಠವನನಾಗಿ ನಿನನನನು ಅಯಕೆ ಮಾಡಲಾಗಿದೆ”. ಭವಯತೆಯ ಸಾಮರಾಜ್ಯವು ಉಡಗಾರವೆತೆತೆ: “ನಿನಗೋಸಕರ ನನನ ಜೀವವೇ ಸಮರಪಿತವಾಗಲಿ. ಏಕೆಂದರೆ, ಭೂತ ಕಾಲದಲಿಗಲಿ ಭವಿಷ್ಯತೆನಲಿಗಲಿ ನಿನನ ಹೆಸರಿನ ಶಕ್ತಿಯ ಮೂಲಕ ಎಲಿಲಾ ವಸತುಗಳಿಗೂ ವಚನವೆತೆತಂಥ ಆತನ ಸಾಮರಾಜ್ಯವನನು ಸರ್ವಕೃಪಾಕರನ ಪರಿಯತಮನು ನಿನನ ಮೇಲಿ ಸೆಧಾಪಿಸಿರುವನು. . . . “ ಪರಮ ಪರಿಯತಮನು ಬಂದಿಹನು. ಆತನ ಬಲಗೈಯಲಿ ಆತನ ನಾಮದ ಮದಿರೆಯಿದೆ. ಆತನತೆ ತಿರುಗಿ, ಸಂಪೂರ್ಣವಾಗಿ ಪಾನ ಮಾಡಿ ಉಡಗಾರವೆತೆತವನೇ ಸಂತುಷೆಟನು : “ನಿನಗೆ ಪರಶಂಸೆಯಾಗಲಿ, ಓ ದೇವರ ಚಿಹನೆಗಳನನು ಪರಕಟಗೊಳಿಸಿದವನೇ!” ಸರ್ವಶಕ್ತನ ಪಾವನತೆಯೆಂದ! ಪರತಿಯೊಂದು ಗುಪಿತ ವಸತುಮೂ ಸತೆಯದ ಶಕ್ತಿಯ ಮೂಲಕ ವಯಕತಗೊಂಡಿದೆ. ದೇವರ ಎಲಿಲಾ ಅನುಗರಹಗಳೂ ಆತನ ಕೃಪೆಯ ಕುರುಹಾಗಿ ಕೆಳಗೆ ಕಳುಹಿಸಲಪಟಿವೆ. ಅಮರ ಜೀವನ ಜಲವನನು ಮನವರಿಗಾಗಿ ಸಂಪೂರ್ಣವಾಗಿ ಸಮರಪಿಸಲಾಗಿದೆ. ಪರತಿಯೊಂದು ಬಟಿಟಿಲು ಕೂಡಾ ಸರ್ವಪರಿಯಕರನ ಕೈಯ ಸೆಪರಷ ಪಡೆದಿದೆ. ಒಂದು ಕೆಷಣಕಾದರಾಗಲಿ ತಡಮಾಡದೇ ಸಾಮೇಪಿಯಕೆ ಬನನಿ.

ಓ ಬಹಾರ ಜನರೇ, ಸರ್ವಕೃಪಾಕರನು ಆತನ ಮನೆಯಿಂದ ಪವಿತರ ಸೆಧಾನದಡೆ ಮುಂದೆ ಸಾಗುತ್ತ ಸಂಪೂರ್ಣ ಸೃಷ್ಟಿಯ ಮೇಲಿ ಆತನ ನಾಮದ ವೈಭವವನನು ಸಾರುತೆಡೆದಂತೆ, ಪುರಾತನ ಕಾಲದ ಜಿಹವೆಯ ವಚನವೆತೆತಂತಹ ಪರಮಾನಂದದ ದಿನದ ಸೆಮರಣಿಯನನು ಆತಯಾನಂದದಿಂದ ಸಂಭರಮೆಸೆ. ದೇವರೇ ನಮಮ ಸಾಕಷಿಯಾಗಿರುವನು. ನಾವೇನಾದರೂ ಅ ದಿನದ ಗುಪಿತ ರಹಸೆಯಗಳನನು ಪರಕಟಿಸಿದೇ ಆದರೆ, ಪರಾಕರಮೆಯೂ, ಸರ್ವಜ್ಞನೂ, ಸರ್ವ ವೆವೇಕೆಯೂ ಆದ ದೇವರು ರಕಷಿಸಬಹುದಾದವರನನು ಬಿಟಿಟು ಉಳಿದ, ಈ ಭೂಮೆ ಮತತು ಸರ್ವಲೋಕ ನೆವಾಸೆಗಳೆಲರೂ ಮೂಠೆತರಾಗಿ ಸಾಯಬಹುದು. (ಗಲೇನಿಂಗಸೆ)

ABU2529

ಓ ದೈವೇ ಅನುಗರಹವೇ! ನಾನು ಶಾರೀರಿಕವಾದ ಅಪೇಕೆಗಳಿಂದ ದೂರವೆಡೆಧು ತಿನನವ ಮತತು ಪಾನೀಯ ಸೇವನೆಯಲಿ ತೊಡಗಿರುವಂತೆಯೇ, ನನನ ಹೃದಯವನನು ನಿನನ ಹೊರತಲದ ಪರೀತಿಯಿಂದ ಪರಿಶುದ್ಧಗೊಳಿಸು ಹಾಗೂ ಪವಿತರಗೊಳಿಸು, ಮತತು ನನನ ಆತಮವನನು ದೂಷಿತ ಬಯಕೆಗಳಿಂದ ಹಾಗೂ ಪ್ರೈಶಾಚಿಕ ಪರವೃತಿಗಳಿಂದ ಕಾಪಾಡು ಹಾಗೂ ರಕಷಿಸು, ಇದರಿಂದ ನನನ ಆತಮವು ಪವಿತರತೆಯ ಉಸಿರಿನೊಂದಿಗೆ ಸಂಭಾಷಿಸಬಹುದು ಹಾಗೂ ನಿನನನನಲದೆ ಬೇರೆತಲಮಗಳನನು ಉಚ್ಚರಿಸುಮದರಿಂದ ಉಪವಾಸ ಮಾಡಬಹುದು!

Other prayers by Bahá'u'lláh (research)

BH04622

“ಪರತಿಯೊಂದು ಪರಿಸ್ಥಿತಿಗಳಲೂ ಸಹನೆಯೆಂದಿರೆ ಮತತು ನೆಮಮ ಸಂಪೂರ್ಣ ಭರವಸೆ ಹಾಗೂ ವೆಶಿವಾಸವನನು ದೇವರ ಮೇಲೆಡೆ.”

BH04622

ಓ ದೇವರೇ, ನೇನು ನೆನನ ಭವೆಯತೆಯನನು ಮಾನವರ ತೇಜೋಮಯ ನೈಜತೆಗಳ ಮೇಲೆ, ಜ್ಞಾನ ಮತತು ಮಾರ್ಗದರಶನದ ಉಜ್ವಲ ಬೆಳಕನನು ಅವರ ಮೇಲೆ ಪರಕಾಶಿಸುಮದರೊಂದಿಗೆ ಚೆಲೆಲಿರುವೆ ಮತತು ಈ ಸೆವರೆಗೇಯ ಅನುಗರಹಕಕಾಗಿ ಸೃಷ್ಟಿಸಿದಮಗಳಲೆಲಲಾ ಅವರನನೂ ಆಯ್ದುಕೊಂಡಿರುವೆ ಮತತು ಅವರನನು ಕತತಲೆಯಿಂದ ಹೊರತೆಗೆದು ಈ ಗೋಚರವಾದ ಜಗತೆಗೆ ಬರುವಂತೆ ಮಾಡಿ ಅವರು ಎಲಲವನನೂ ಸುತತುವರಿಯುವಂತೆ ಮಾಡಿರುವೆ. ಅವರ ಅಂತಃಸಾರವನನು ತೆಳೆಯುವಂತೆ ಹಾಗೂ ಅವರ ರಹಸೆಯಗಳು ಬಹಿರಂಗಗೊಳಿಸುವಂತೆ ಮಾಡಿರುವೆ! ನೆಜವಾಗಿಯೂ, ಅವನೆಚೆಚಿಸುವ ಯಾರ ಮೇಲಾದರೂ ಅವನು ಆತನ ವಿಶೇಷವಾದ ಕೃಪೆಯನನು ತೋರುತತಾನೆ. ಓ ಪರಭುವೇ, ನೆನನ ಪರಿಯತಮರು ಜ್ಞಾನ, ವಿಜ್ಞಾನಗಳು ಹಾಗೂ ಕಲೆಗಳನನು ಗಳಿಸುವಂತೆ ಹಾಗೂ ಸೃಷ್ಟಿಸಿದ ಎಲಲಾ ಜೀವಿಗಳ ಅಂತರೀಕ ನೈಜತೆಯ ಭಂಡಾರದಲೆಲೆ ಹುದುಗಿರುವ ರಹಸೆಯಗಳನನು ಪರಕಟಗೊಳಿಸುವಂತೆ ನೇನು ಸಹಾಯ ಮಾಡು. ಹೃದಯದಲೆಲೆ ಬರೆದಿರುವ ಮತತು ಅಡಗಿರುವ ಸತೆಯಗಳನನು ಅವರು ಆಲಿಸುವಂತೆ ಮಾಡು. ಅವರು ಜೀವಿಗಳಲೆಲಲಾ ಮಾರ್ಗದರಶನದ ಚಿಹೆಹೆಗಳಾಗಿರುವಂತೆಯೂ ಮತತು ಮೂದಲ ಜೀವನದಲೆಲೆ ಅವರ ಬೆಳಕನನು ಚೆಲಿಲುವಂತೆ ಮಾಡುವ ಮನಸೆಸಿನ ತೇಕೆಷಣ ಕಿರಣಗಳಂತೆಯೂ ಮಾಡು. ಅವರನನು ನೆನನೆಡೆಯ ಮುಖಯಸೆಧರನನಾಗಿಯೂ, ನೆನನ ಪಥದಲೆಲಿನ ಮಾರ್ಗದರಶಕರನನಾಗಿಯೂ, ಮಾನವರನನು ನೆನನ ಸಾಮರಾಜ್ಯದೆಡೆ ಪೆರೇರೇಪಿಸುವ ಹರಿಕಾರರನನಾಗಿಯೂ ಮಾಡು. ನೆಜವಾಗಿಯೂ ನೇನು ಪೆರಬಲನೂ, ರಕೆಷಕನೂ, ಸಮರಥನೂ, ಪೆರತೆಪಾದಕನೂ, ಬಲಾಢೆಯನೂ, ಸರವಾಧಿಕ ಉದಾರಿಯೂ ಆಗಿರುವೆ.

BH04740

ಓ ಪರಭುವೇ, ನೆನನ ಹಾದಿಯಲೆಲೆ ನಮಮ ಹೆಜೆಜೆಯನನು ಭಡೆರಪಡೆಸು. ನೆನನ ಆಜ್ಞಾಧಾರಕರಾಗಿರಲು ನಮಮ ಮನಸೆಸನನು ಸೆಧಿರಪಡೆಸು. ನೆನನ ಪೆಯಕತೆತವದ ಸೌಂದರಿಯದ ಕಡೆ ನಮಮ ದೃಷ್ಟಿ ಹೊರಳುವಂತೆ ಮಾಡು. ನೆನನ ದೈವಿಕ ಏಕೇಭಾವದ ಸೂಚನೆಗಳಿಂದ ನಮಮ ಎದೆಯನನು ಉಜಿಬುವಂತೆ ಮಾಡು. ನೆನನ ಔದಾರಿಯದ ನೆಲುವಂಗಿಯಿಂದ ನಮಮ ಶರೀರಗಳನನು ಅಲಂಕರಿಸು. ನಮಮ ಕಣಿನಿಂದ ಪಾಪದ ಪರದೆಯನನು ತೊಡೆದು ಹಾಕಿ ನೆನನ ಘನತೆಯ ಬಟಿಟಲನನು ದಯಪಾಲಿಸು. ಎಲಲ ಜೀವಿಗಳ ಭಾವನೆಯೂ ನೆನನ ವೈಭವದ ಕುರಿತು ಪಾಡುವಂತಾಗಲೆ. ಓ ಪರಭುವೇ, ಆಗ ನೇನು ನೆನನ ಕೃಪಾಕಟಾಕಷದ ಮಾತುಗಳಿಂದ ಪೆರಸನನನಾಗು. ಭಗವಂತನ ಸಾಕೆಷಾತಕಾರದ ಪವಾಡವನನು ತೋರಿಸುವವನಾಗು. ಪೆರಾರಥನೆಯ ಪವಿತರ ತನಮಯತೆಯು ನಮಮ ಆತಮಗಳನನು ಸೇರಲೆ. ಈ ಪೆರಾರಥನೆಯು ಶಬ್ದೋಚ್ಚಾರಗಳಿಗಿಂತ, ಅಕೆಷರಗಳಿಗಿಂತ ಉನನತವಾಗಿರಲೆ, ಧವನಿಯ ನಾದಗಳನನು ಮೇರೇರಲೆ. ಪರಭುವೇ, ಇವರೆಲಲ ನೆನನ ದಾಸರು ನೆಷೆಯೆಂದಿರುವವರು ನೆನನ ಒಡಂಬಡಿಕೆ ಹಾಗೂ ಉಯೆಲಿನ ಬಗೆಗೆ ಅಚಲ ಭಾವನೆಯುಳವರು. ನೆನನ ತತವದ ಬಗೆಗೆ ಪಟಿಟು ಹೆಡೆದವರು. ನೆನನ ವೈಭವದ ಅಂಚನನು ಅಪೆಹೆಡೆದುಕೊಂಡಿರುವವರು. ಓ ಪರಮಾತಮನೇ, ನೆನನ ದಯಾಮಯ ಪೆರೇತಿಯಿಂದ ಅವರಿಗೆ ಸಹಾಯವೆಸಗು. ನೆನನ ಶಕತಿಯಿಂದ ಅವರನನು ಊರಚಿತಗೊಳಿಸು. ನೆನಗೆ ವೆಧೇಯರಾಗಿರುವಂತೆ ಅವರ ಟಿಂಕವನನು ನೆನನ ಪೆರಭಾವದಿಂದ ಬಲಗೊಳಿಸು. ನೇನು ಕೆಷಮಾಶೀಲನಾಗೆಡೆದೇಯೇ ಗೌರವ ಪೆರದನಾಗೆಡೆದೇಯೇ.

BH08575

“ಮೃತೆಯುಮ ಪೆರತೆಯೊಬ್ಬ ಭರವಸೆಯುಳವ ಭಕತಿನಿಗೂ ನೆಜಜೀವನದ ಬಟಿಟಲನನು ಕಾಣಿಕ ನೇಡುತತದೆ. . . . ಅಮರ ಜೀವನದ ಕೊಡುಗಿಯನನು ಅದು ಅನುಗರಹಿಸುತತದೆ.”

AB0001ABI

* (ಅಡೆಯಾತಮೆಕ ಸಭೆಗೆ ಸೆವೀಕಾರಾಕಹ, ಕೊನೇ ಪಕೆಷ ಇಬಿಬರು ಸಾಕೆಷಿಗಳ ಸಮಕಷಮದಲೆಲೆ ವೈಯುಕತೆಕವಾಗಿ ವಧು ಮತತು ವರ ಇಬಿಬರೂ ಕೆತಾಜಿ -ಇ-ಅಕದಾಸೆ ಗೆರಂಥದಲೆಲೆ ಗೊತತು ಪಡೆಸಿರುವ ಹೇಳಬೇಕಾದ ವಿವಾಹದ ವೆಧಿವತತಾದ ಪೆರತೆಜ್ಞಾ ಶಲೋಕಮ ಈ ರೇತಿಯೆದೆ “ನಾವೆಲಲರೂ, ನೆಶಚಯವಾಗಿಯೂ, ದೇವರ ಇಚೆಫೆಗೆ ಬಡೆಧರಾಗಿರುವೆಮ.”)

ಓ ನನನ ಸವಾಮೆಯೇ, ನೀನು ಮಹಿಮಾನವಿತ, ನಿನನ ಕೃಪಾಶರಯದಲಿ ನಿನನ ಈ ಸೇವಕ ಮತತು ನಿನನ ಸೇವಕೆ ಕಲಿತಿದುದಾರೆ. ನಿನನ ಉಪಕಾರ ಹಾಗೂ ಔದಾರಯದಿಂದ ಒಂದುಗೂಡಿದುದಾರೆ. ಓ ಪರಭುವೇ, ಈ ನಿನನ ಪರಪಂಚದಲಿ ಮತತು ರಾಜಯದಲಿ ಅವರಿಗೆ ಸಹಾಯನೀಡು. ನಿನನ ದಯೆ ಮತತು ಕರುಣಿಯ ಮೂಲಕ ಅವರಿಗೆ ಎಲಲ ಒಳೆಯದಾಗಲೆಂದು ಹರಸು. ನಿನನ ಸೇವೆಯಲಿ ನಿರತರಾಗುವಂತೆ ಅನುಗರಹೆಸು. ಈ ಸೇವೆಯಲಿ ನೆರವಾಗು. ನಿನನ ಪರಪಂಚದಲಿ ನಿನನ ಫಯಾತಿಯ ಸಂಜ್ಞೆಯಂತೆ ಅವರನನು ನಡೆಸು. ಈ ಪರಪಂಚದಲಿ ಹಾಗೂ ಮುಂದಿನ ಪರಪಂಚದಲಿ ಎಣಿಯೆಲಲದಿರುವ ನಿನನ ಅನುಗರಹದಿಂದ ಅವರನನು ರಕಷಿಸು. ನಿನನ ಕೃಪಾ ಸಾಮರಾಜಯದತತ ವಿನೀತರಾಗಿ ನಿನನೊಂದಿಗೆ ಬಿರಿಯಲು ಬೇಡುತೆಡಿದುದಾರೆ. ನಿಜಕಕೂ ಅವರು ನಿನನ ಆಜ್ಞೆಗೆ ಬಡೆಧರಾಗಿ ವಿವಾಹವಾಗಿದುದಾರೆ. ಕಾಲದ ಅಂತಯದವರೆಗೂ ಅವರು ಮಧುರ ಹಾಗೂ ಐಕಿಯತೆಯ ಸೂಚಕವಾಗಿರುವಂತೆ ದಯೆ ನೀಡು. ಸತಯಕಕೂ ನೀನು ಅನಂತ, ಸರವಪೆಯಷಿತ ಮತತು ಪೆರಬಲ.

Also in: am, da, is, it, kl, mg, pt, sv

AB00001FIR

ಓ ಪರಭುವೇ, ನನನ ದೇವರೇ! ನಿನನನನು ಪೆರೀತಿಸುವವರಲಿ ನಿನನ ಬಗೆಗೆ, ವಿಶವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷೆಟು ಮಾತೆರವಲಲ ನಿನನ ಮಾರಗವನನು ಅನುಸರಿಸುವಂತೆ, ನಿನನ ಕಾರಯದಲಿ ನೆಷೆಲಿಯೆಂದಿರುವಂತೆ ಅನುಗರಹೆಸು. ಸವಾರಥ ಹಾಗೂ ಮೋಹಪಾಶಗಳ ಹೊಡೆತವನನು ಎದುರಿಸಲು ಸೆಧೈರೆಯ ನೀಡು. ಭಗವಂತನ ದಿವೆಯ ಮಾರಗದರಶನವನನು ಹೆಡೆದು ಸಾಗಲು ಒತತಾಸೆ ಕರುಣಿಸು, ನೀನು ಅತಿ ಬಲಶಾಲಿ, ಕರುಣಾಳು, ಸವಯಂಪೂರಣದಾತ, ದಯಾಡೆರರಹೃದಯ, ಸರವಶಕಿತ, ಅತುಲ ಉದಾರೆ.

Also in: af, az, be, bg, bs, ca, ch, cy, da, diu, el, en, eo, es, fa, fi, fr, fy, gil, ho, hr, ht, hu, hz, iba, id, is, it, kl, km, lb, lg, lv, ml, mn, nl, pl, pt, ro, ru, sk, sm, sq, sv, sw, te, tl, vi

AB00001SHI

ಓ ಭಗವಂತನೇ, ನನನ ಭಗವಂತನೇ, ನಿನನ ವಿಶವಾಸಾರಹರಾದ ಸೇವಕರನನು ರಕಷಿಸು. ಅವರನನು ಸವಾರಥ ಮತತು ಮೋಹದ ಕೆಡುಕಿನಿಂದ ಕಾಪಾಡು. ನಿನನ ಪೆರೀಮಮಯವಾದ ದೃಷೆಟಿಯಿಂದ ಅವರನನು ಮತೆಸರ, ದೇವೇಷ ಮತತು ಅಸೂಯೆಗಳಿಂದ ರಕಷಿಸು. ನಿನನ ಉಡೆದಿಶಯದ ಅಭೇಡಯವಾದ ಕೋಟಿಯೊಳಗೆಟಿಟು ಆಶರಯ ನೀಡು. ಸಂಶಯವೆಂಬ ಆಯುಧದಿಂದ ಕಷೇಮವಾಗಿರೆಸು. ಅವರನನು ನಿನನ ದಿವೆಯ ಸಾಕಷಾತಕಾರದ ಮೂರತಿ ಸವರೂಪರನನಾಗಿ ಮಾಡು. ನಿನನ ದೈವಿಕ ಏಕತೆಯ ದೈನಿಕ ಚೆಲುಮೆಯಿಂದ ಹೊರಹೊಮ್ಮುವ ದೇದೇಷೆಯಮಾನವಾದ ಕೆರಣಗಳ ಮೂಲಕ ಅವರ ಮುಖಾರವೆಂದಗಳನನು ಶೋಭಿಸುವಂತೆ ಮಾಡು. ನಿನನ ಪವಿತರ ಸಾಮರಾಜಯದಿಂದ ಪೆರಸನನತೆಗೊಳೆವ ಶೆಲೋಕಗಳಿಂದ ಅವರಿಗೆ ಹೃದಯಾನಂದವನನು ಉಂಟುಮಾಡು. ನಿನನ ಸರವಶಕಿತಿಯಿಂದ ಅವರ ಟೊಂಕವನನು ಭಡೆರಪಡೆಸು, ನೀನೇ ಸರವ ಪೆರದಾತ, ರಕಷಕ, ಸರವಶಕಿತ, ಅಷೆಟೇ ಅಲಲ ದಯಾಳು.

Also in: af, az, bg, bi, ca, ch, da, de, el, en, eo, eo, es, fa, fr, ht, hy, hz, iba, is, it, kj, ky, ky, lg, lv, mg, ml, nl, no, pl, pt, ro, sm, sm, sne, sne, sne, sne, sne, sq, st, sv, ta, tl, tvl

AB00065STE

ಓ ನನನ ಪರಭುವೇ ಹಾಗೂ ನನನ ಭರವಸೆಯೇ! ನಿನನ ಪೆರೀತೆಪಾತೆರರು, ಉನನತವಾದ ನಿನನ ಒಡಂಬಡೆಕೆಯಲಿ ದೃಢರಾಗಿರುವಂತೆಯೂ, ನಿನನಿಂದ ಪೆರಕಟಿತ ಧರಮಕಕೆ ವೆಧೇಯರಾಗಿರುವಂತೆಯೂ ಹಾಗೂ ನಿನನ ಭವೆಯತೆಯ ಗೆರಂಥದಲಿ ಅವರಿಗಾಗಿ ನೀನು ವೆಧಿಸಿರುವ ಆಜ್ಞೆಗಳನನು ಪಾಲಿಸುವಲಿ ಅವರಿಗೆ ಸಹಾಯಮಾಡು; ಇದರಿಂದ ಅವರು ದಿವೆಯಲೋಕದ ಒಡನಾಡೆಗಳ ಮಾರಗದರಶನದ ನಿಶಾನೆ ಹಾಗೂ ನಿನನ ಅನಂತ ವೆವೇಕದ ಕಾರಂಜಿಗಳೂ, ಅಲೋಕಕ ಗಗನದಲಿ ಸರಿಯಾದ ಮಾರಗ ತೋರುವ ನಕಷತೆರಗಾಳೂ ಆಗಬಹುದು. ನಿಜವಾಗಿಯೂ, ಅಜೇಯನೂ, ಸರವಶಕಿತನೂ, ಬಲಿಷೆಠನೂ ನೀನೇ ಆಗಿರುವೆ.

Also in: az, bg, bs, ca, da, el, en, eo, es, fa, fr, hr, ht, hu, is, kiw, lg, mg, ml, mt, nl, pl, pt, ro, ru, sk, sv, tl, ur

AB00094WEA

ಓ ಸೇವಾಮೆಯೇ, ಇದ್ದೊಂದು ರೆಕೆಕೆ ಮುರಿದಹಕೆಕೆ, ಅದರ ಹಾರಾಟ ಬಲು ನೆಧಾನ. ಸುಖ ಸಂಪತ್ತಿನ ಶಿಖರ ಮತತು ಮುಕತೆಯತತ ಹಾರಾಡಲು ಸಹಾಯ ನೇಡು. ಅತಯಂತ ಆನಂದ ಹಾಗೂ ನೆಮಮದೆಯಿಂದ ವೆಶಾಲವಾದ ಅಕಾಶದಲೆಲೆ ಹಾರಾಡಲು ಅವಕಾಶವನನು ಕಲಪೆಸು. ನೆನನ ಹೆಸರೆನ ವ್ಯಭವದಲೆಲೆ ಎಲೆಲೆಡೆಯಲೆಯೂ ಇಂಪಾದ ಧವನೆ ಮೂಡುವಂತೆ ಎಸಗು. ನೆನನ ಕರೆಯು ಪರತೆಧವನೆನೆ ಕೆವೆಗಳನನು ತಣಿಸಲೆ. ನೆನನ ಮಾರಗವನನು ವೇಕೆನೆ ಕಣಣುಗಳು ಪೆರಡೆವಲೆಸುವಂತೆ ಮಾಡು. ಓ ಪರಮಾತಮನೇ, ನಾನು ಒಬ್ಬೊಂಟಿಗ, ಒಡನಾಡೆಗರೆಲೆಲ. ಪತೆತ ನೇನಲಲದೆ ನನಗೆ ಬೇರೆ ಯಾರ ಬೆಂಬಲವೂ ಇಲಲ. ನೇನಲಲದೆ ಬೇರೆ ಸಹಾಯಕರೆಲಲ, ಪೋಷಕರೆಲಲ, ನೆನನ ಸೇವೆಗಾಗಿ ನನನನನು ದೂಡು. ನೆನನ ದೂತ ಗುಂಪಿನ ಮೂಲಕ ನನಗೆ ಸಹಾಯ ನೇಡು. ನೆನನ ಸಂದೇಶವನನು ಸಾರುವಲೆಲೆ ನನಗೆ ಯಶಸೆಸು ದಯಪಾಲೆಸು. ನೆನನ ಜೀವೆಗಳಲೆಲೆ ನೆನನ ಸುಗುಣಗಳ ಪೆರಚಾರಕೆಕೆ ಒತತಾಸೆ ಕಲಪೆಸು. ವಾಸೆತವಕೆಕೂ ಬಡವರ ಆಧಾರೆ ನೇನು. ಅಲಪರ ಹೆತರಕೆಷಕ, ಪೆರಬಲ, ಬಲಾಡೆಯ ಹಾಗೂ ಅನಿರಬಂಧೆತ.

Also in: ar, ar, bg, ca, co, da, de, el, en, en, es, fa, fi, hi, hu, id, ja, ja, kl, lv, nl, no, pl, pt, ro, sk, sl, sv, ta, tl, tvl, vi, zh-Hans

AB00128FEE

“ಓ ಕರುಣಾಕರನ ಸೇವಕಿಯರೇ! ಮಕೆಗಳನನು ಶ್ರೈವಾವಸೆಧೆಯಿಂದಲೇ ತರಬೇತೆಗೊಳಿಸುಮದು ನೆಮಗೆ ಅಗತೆಯವೆದೆ! . . . ಮತತೆದರಲೆಲೆ ಯಾಮದೇ ರೇತಿಯ ಸಡಲತೆಗೆ ಅನುಮತಿಯೇ ಇಲಲ.”

Also in: az, az, bg, bg, bi, bs, ca, da, de, el, en, es, fi, fr, ht, hu, is, ja, ko, ko, lv, mg, ml, mn, nl, pl, pt, pt, ro, sv, ta, tl, zh-Hans, zh-Hans, zh-Hant

AB00156LOW

. . . ಮನುಷೆಯರ ಮುಂದೆ ಉಲಲಂಘನೆ ಮತತು ಪಾಪಗಳ ನೆವೇದನೆಗೆ ಅನುಮತಿಯೆಲಲ . . . ಪಾಪೆಯು, ತನನ ಮತತು ದೇವರ ಮಧೆಯೆ, ಕೃಪಾಸಾಗರದೆಂದ ಕೃಪೆಗಾಗಿ ಮೊರೆಯೆಡಬೇಕು, ಉದಾರತೆಯ ಸೆವರೆಗದೆಂದ ಕೆಷಮೆಯಾಚೆನೆ ಈ ರೇತೆ ಹೇಳಬೇಕು. ಓ ದೇವರೇ, ನನನ ದೇವರೇ! ಯಾರು ನೆನನ ಮಧುರವಾಣಿಗಳೆಂದ ಅತೇ ಹರೆಷಿತರಾಗಿ, ದೆವೆಯ ಹುತಾತಮತೆಯ ಭವೆಯವಾದ ಉನನತ ಸೆಧಾನದೆಡೆ ಧಾವಿಸಿದರೋ ಅಂತಹ ನೆನನ ನೆಜ ಪೆರೇಮೆಗಳ ನೆತತರೆನ ಮೂಲಕ ನಾನು ನೆನನಲಲೆ ಮೊರೆಯೆಡುತತೆಡೆದೇನೆ. ನೆನನ ಜಿಗಾನದಲೆಲೆ ಪೆರತೆಷೆರೆಯಾಗಿರುವ ರಹಸೆಯಗಳ ಮೂಲಕ ಹಾಗೂ ನೆನನ ಉದಾರತೆಯ ಸಾಗರದಲಲಡಗಿರುವ ಮುತತುರತನಗಳ ಮೂಲಕ ನನಗೂ ನನನ ತಂದೆ ಮತತು ನನನ ತಾಯೆಗೂ ಕೆಷಮೆಯನೇನೇಡೆಂದು ನಾನು ನೆನನನನು ಯಾಚಿಸುತತೆಡೆದೇನೆ. ಕೃಪೆಯನನು ತೋರುವವರಲೆಲೆ, ಸತೆಯವಾಗಿಯೂ, ನೇನೇ ಅತಯಂತ ದಯಾಳು ಆಗಿರುವೆ. ಸದಾ ಕೆಷಮಾಶೇಲನೂ, ಸರೆವ ಉದಾರೆಯೂ ಆದ ನೇನಲಲದೆ ಬೇರೆ ದೇವರೆಲಲ. ಓ ಪೆರಭುವೇ! ಪಾಪಗಳ ಈ ಸಾರಮ ನೆನನ ಕೃಪಾ ಸಾಗರದತತ ತೆರುಗಿರುವದನನೂ, ಈ ದುರೆಬಲನು ನೆನನ ದೆವೆಯ ಶಕತೆಯ ರಾಜೆಯವನನರಸುಮದನನೂ ಹಾಗೂ ಈ ಬಡ ಜೀವೆಯು ಸೆವಯಂ ನೆನನ ಏಶೆವರೆಯದ ದೆನ ನಕೆಷತರದೆಡೆ ವಾಲಿರುವದನನೂ ನೇನು ನೋಡುತತೆರುವೆ. ಓ ಪೆರಭುವೇ, ನೆನನ ಕರುಣೆ ಮತತು ನೆನನ ಕೃಪೆಯೆಂದ ಅವನನನು ನೆರಾಶೆಗೊಳಿಸದೆರು ಅಥವಾ ನೆನನ ದೆನಗಳಲೆಲೆ ನೆನನ ಅನುಗರೆಹೆತ ದೆವೆಯ ದರೆಶನಗಳೆಂದ ಅವನನನು ಬಹೆಷಕರೆಸದೆರು, ಅಲಲದೆ ನೆನನ ಸೆವರೆಗ ಹಾಗೂ ನೆನನ ಪೃಥೆವೆಯಲೆಲೆ ವಾಸೆಸುತತೆರುವ ಸರೆವರೆಗೂ ನೇನು ವೆಶಾಲವಾಗಿ ತೆರೆದೆಟೆಟಿರುವ ನೆನನ ಡೆವಾರದೆಂದ ಅವನನನು ಹೊರದೂಡದೆರು. ಅಕಟಕಟಾ! ನನನ ಪಾಪಗಳು ನೆನನ ಪವೆತರತೆಯ ಅಸೆಧಾನವನನು ಸಮೇಪೆಸುತತೆರುವದರೆಂದ ನನನನನು ತಡೆದೆವೆ ಹಾಗೂ ನನನ ಅತೆಕರಮ ಪೆರವೇಶಮ ನನನನನು ನೆನನ ಭವೆಯವಾದ ಪೂಜಾಸೆಧಾನದೆಂದ ಬಹುದೂರವೆರುವಂತೆ ಮಾಡೆದೆ. ನಾನು ಮಾಡಬಾರದೆಂದು ನೇನು ನೆಷೇಧಿಸಿರುವದನನು ನಾನು ಮಾಡೆರುವೆ ಹಾಗೂ ನಾನು ಲಕೆಷೆಬೇಕೆಂದು ನೇನು ವೆಧಾಯಕ ಮಾಡಿರುವದನನು ನಾನು ಅಲಕೆಷೆಸಿರುವೆ. ನನನನನು ನೆನನ ಬಳೆ ಸೆಳೆಯುವಂತೆ ಮಾಡುಮದನನು ನೆನನ ಉದಾರತೆಯ ಲೇಖನೆಯೆಂದ ನನಗೆ ಬರೆದೆಡಬೇಕೆಂದೂ, ನೆನನ ಕೆಷಮೆ ಮತತು ಮನನಿಸುವೆಕೆ ಹಾಗೂ ನನನ ಮಧೆಯೆ ನುಸುಳಿರುವ ನನನ ಅತೆಕರಮಣಗಳೆಂದ ನನನನನು ಶುಡೆಧಗೊಳಿಸೆಂದೂ ನಾಮಧೇಯಗಳ ಸಾರವಭಾಮ ಪೆರಭುವಿನ ಮೂಲಕ ನಾನು ನೆನನನನು ಪೆರಾಕೆಥೆಸುವೆ. ನೆಜವಾಗಿಯೂ ನೇನೇ ಸಮರೆಥ, ಉದಾರೆ, ಪೆರಬಲನೂ, ಕೃಪಾಳುವೂ ಆದ ನೇನಲಲದೆ ಬೇರೆ ದೇವರೆಲಲ.

Also in: az, bg, bi, ca, da, el, en, es, fa, fr, ht, id, is, mg, nl, pl, pt, ro, tl

AB00189AID

ಓ ದೇವರೇ, ನನನ ದೇವರೇ ನಿನನ ನಂಬಿಕೆಯ ಸೇವಕರು ಪೇರೀತಿಯುತ ಹಾಗೂ ಕೋಮಲವಾದ ಹೃದಯಗಳನನು ಹೊಂದುವಂತೆ ನೆರವಾಗು. ಪೃಥವಿಯ ದೇಶಗಳಲೆಲಲಾ ದೈವೇ ಸಮೂಹದಿಂದ ಬರುತೆರುವ ಮಾರಗದರಶನದ ಬೆಳಕನನು ಪಸರೆಸಲು ಅವರೆಗೆ ಸಹಾಯ ನೀಡು. ಸತಯವಾಗಿಯೂ ನೀನು ಬಲಶಾಲೆ, ಸಾಮಥೇರೆಯವಂತ ಪರಾಕರಮೆ, ಸರವನೆಗೆರಹೆ ಹಾಗೂ ಸರವ ಉದಾರೆ. ಸತಯವಾಗಿಯೂ ನೀನು ಕೊಡುಗೈ ದಾನಿಯೂ, ಸಭೆಯನೂ, ಕೋಮಲನೂ, ಅತೆಯಂತ ದಾನಶೂರನೂ ಆಗಿರುವೆ.

Also in: az, bg, bi, bs, ca, da, de, el, en, fa, fi, fo, fr, hi, hr, ht, hy, id, is, ja, kl, ko, ky, lg, ml, mn, ms, nl, pl, pt, ro, ru, sl, sq, tl, ur, vi, zh-Hans, zh-Hant

AB00204PIT

ಓ ದೈವೇ ಅನುಗರಹವೇ, ದಯಾಪಾತರರು ನಾಮ, ದಯಪಾಲಿಸು ನಿನನ ನೆರವನನು ನೆಲೆಯೆಲಲದ ಸಂಚಾರಿಗಳು, ನೀಡು ನಿನನ ಆಶರಯವನನು; ಚದುರೆದವರು, ಒಂದು ಗೂಡೆಸು ನಮಮನನು; ದಾರೆ ತಪೆದವರು, ಸೇರಿಸು ನಿನನೆಡೆಗೆ ನಮಮನನು; ವಂಚಿತರು; ಅನುಗರಹೆಸು ನಮಮ ಮೇಲೆ ನಮಮ ಪಾಲಿನ ಒಂದು ಭಾಗವನನು; ಬಾಯಾರಿದವರು, ಜೀವ ಜಲ ಚೆಲುವೆಯತೆತ ನಡೆಸು ನಮಮನನು; ದುರಬಲರು, ನಿನನ ಧರಮದ ಸಹಾಯಕರಾಗುವಂತೆಯೂ, ಮಾರಗ ದರಶನದ ಹಾದಿಯಲೆಲೆ ನಮಮನನು ನಾವೇ ತಯಾಗ ಜೀವಿಯನನಾಗೆ ಅರಪೆಸುವಂತೆಯೂ ನಾಮ ಎಡೆದೇಳುವಂತೆ ನಮಮನನು ಬಲಪಡೆಸು.

Also in: bs, el, en, es, eu, hu, hy, is, lg, mg, pt, sne, sq

AB00209UND

ಓ ಪರಮಾತಮನೇ, ಸೇವಾಮೆಯೇ, ನಿನನ ಕರುಣೆ ಈ ಆತಮಗಳ ಮೇಲೆ ಬಂದೆಳೆಯಲೆ ಎಂದು ಕೋರುವೆ. ಸೆರಗೊಡೆಡೆ ಬೇಡುವೆ. ನಿನನ ಉಪಕಾರ ಹಾಗೂ ಸತಯ ಸಾಕಷಾತಕಾರಕೆ ಅವರನನು ಅರಹರನನಾಗೆ ಮಾಡು. ಹೃದಯಗಳನನು ಒಂದುಗೂಡೆಸು ಎಲಲ ಆತಮಗಳನನು ಏಕತರಗೊಳಿಸು. ನಿನನ ಪವಿತರ ಹಾಗೂ ಏಕೇಭಾವದ ಮೂಲಕ ಚಿತತವನನು ಆನಂದಮಯವನನಾಗೆ ಮಾಡು, ನಿನನ ಏಕಮೂರತೆ ಸವರೂಪದ ಜಯೋತಿಯಿಂದ ಈ ಮುಖಗಳನನು ಬೆಳಗಿಸು. ನಿನನ ಪರಿಸರದ ಸೇವೆಗಾಗಿ ನಿನನ ಸೇವಕರ ಬಲವನನು ಹೆಚ್ಚಿಸು ಪರಭುವೇ. ಅಪಾರ ದಯಾಮಯನಾದವನೂ ನೀನು. ಕಷಮೆಸುವವನೂ ಮತತು ಮುನನಿಸುವವನೂ ನೀನೇ. ನಮಮ ಪಾಪಗಳನನು ಕಷಮೆಸು. ನಮಮ ಲೋಪದೋಷಗಳನನು ಮನನಿಸು. ನಿನನ ಕರುಣಿಯ ಸಾಮರಾಜ್ಯದತತ ನಮಮ ಗಮನವನನು ಹರೆಯಿಸುವಂತೆ ಮಾಡೆ, ನಿನನ ಬಲ ಹಾಗೂ ಅಧಿಕಾರಕೆ ತಲೆಬಾಗಿಸೆ, ನಿನನ ಕೇರತೆ ಮತತು ಪರಸನನತೆಗೆ ನಮರತೆಯಿಂದ ಶರಣಾಗುವಂತೆ ನನನನನು ಅನುಗರಹೆಸು. ಭಗವಂತನೇ, ಸಮುದರದ ಆಲಿಗಳಂತೆ ನಮಮನನು ಮಾಡು. ಉಡೆಯಾನವನದ ಪುಷ್ಪಗಳಂತೆ ಪರಿವರತಿಸು. ನಿನನ ಪೇರೇಮದ ಅಪಾರ ಉದಾರತೆಯ ಮೂಲಕ ಏಕಿಯತೆ ಹಾಗೂ ಸಮಮತಿಗಾಗಿ ಏಸಗು. ನಿನನ ಏಕತವ ಸವರೂಪದ ಸೂಚನೆಯ ಮೂಲಕ ನಮಮ ಹೃದಯಗಳನನು ವೆಶಾಲಗೊಳಿಸು. ಎಲಲ ಮಾನವ ವರಗದವರೂ ಕೇರತಿಯ ಉತತುಂಗ ಶಿಖರದಿಂದ ಪರಜವಲಿಸುವ ನಕಷತರಗಳಂತೆ ನಿನನ ಜೀವಿತ ಸೌರಭದ ಮರದಲೆಲೆ ಬೆಳೆದ ಶರೇಷ್ಠರ ಹಣಿಣುಗಳೋಪಾದಿಯಲೆಲೆ ನಿರಮೆಸು. ಸತಯವಾಗಿಯೂ ನೀನು ಸರವಶಕತ, ಸವಯಂಪರಿಪೂರಣ, ದಾನೆ, ಮನನಿಸುವಾತ, ಕಷಮೆಸುವವ ಸರವಾಂತರೆಯಾಮೆ ಸೃಷ್ಠಿಕರತ

Also in: az, bg, ca, da, de, el, en, es, fa, it, kl, kl, lv, mg, nl, pl, ro, sv, tl

AB00364

ಓ ಕರುಣಿಯ ಪರಭುವೇ, ಇವರೆಲಲ ನಿನನ ಸೇವಕರು, ನಿನನ ಉದಾರತೆ ಹಾಗೂ ಆಶೀರವಾದಕೆಕಾಗಿ ಕಾದು ಕುಳಿತೆರುವರು ಇಲಲೆ, ದೇವರೇ, ನಿನನ ಏಕಮಾತರ ಸವರೂಪದ ಸೂಚನೆಯನನು ಆಧಾರಗೊಳಿಸು. ಈ ಮಾನವರಲೆಲೆ ಅಡಗಿರುವ ಹಾಗೂ ಅಗೋಚರವಾಗಿರುವಂತೆ, ಮಾಡಿರುವ ಸಡಗುಣಗಳನನು ಸಾಕಷಾತಕರೆಸು ಹಾಗೂ ಪರಕಟಿಸು. ದೇವರೇ, ನಾಮ ಗೆಡಗಳಂತೆ, ನಿನನ ಉದಾರತೆ ಮಳೆಯಂತೆ, ನಿನನ ಔದಾರೆಯದ ಆಸರೆಯಿಂದ ಈ ಗೆಡಗಳು ಬೆಳೆದು

ಪೆರಫುಲೆತವಾಗುವಂತೆ ಮಾಡು. ನಾವೆಲಲ ನೆನೆನ ಆಜಿಞಾಪಾಲಕರು. ಈ ಇಹ ಪೆರಪಂಚದ ಬದುಕಿನ ಸಂಕೋಲೆಗಳಿಂದ ನಮಮನೆನು ಪಾರುಗಾಣಿಸು. ನಾಮ ಅಜಿಞಾನಿಗಳು; ಬುಡೆಧಿವಂತರನೆನಾಗಿ ಮಾಡು. ನಾಮ ಸತತವರು, ಪೆರಾಣಭಿಕೆಷೆ ನೇಡು. ನಾಮ ಇಚೆಞಾಪರರು, ಸೆಫೂರತೆ ತುಂಬು, ನಾಮ ನೆರಾವಲಂಬಿಗಳು, ನೆನೆನ ರಹಸೆಯದ ಆಪೆತರನೆನಾಗಿ ಮಾಡು ನಮಮನೆನು ನಾಮ ಅಗತಯಮಳೆಳವರು, ನೆನೆನ ಅಪಾರ ಸಂಪತೆತೆನಿಂದ ನಮಮನೆನು ಸೆರಿವಂತರನೆನಾಗಿ ಮಾಡೆ ಅನುಗರಹೆಸು. ಭಗವಂತನೇ, ನಮಮಲೆಲೆ ಚೇತನವನೆನು ತುಂಬು, ದೃಷೆಟೆಯನೆನು ನೇಡು, ಆಲೆಸುವಂತೆ ಮಾಡು. ಜೀವೆತದ ರಹಸೆಯಗಳ ಪರಿಚಯಗೊಳಿಸು. ಇದರೆಂದ ನೆನೆನ ಮಹೆಮೆಯ ಗುಟೆಟು ನಮಗೆ ಗರಹೆಕೆಯಾಗಿ ನಾಮ ನೆನೆನ ಶೆರೇಷೆರತೆಯನೆನು ಒಪೆಪೆಕೊಳೆಳುವಂತೆ ಮಾಡು, ಪೆರತೆ ಔದಾರೆಯಮೂ ನೆನೆನಿಂದ ಉತಪತೆತೆ, ಪೆರತೆ ಅನುಗರಹಮೂ ನೆನೆನದೇ, ನೇನು ಪರಾಕರಮೆ ಶಕೆತೆವಂತ, ದಾನೆ, ಘನ ಉದಾರೆ.

*“ಸಭೆಯ ಸೆಫಾಳದಲೆಲೆ ಯಾವಾಗಲಾದರೂ ಜನ ಸಮೂಹಮ ಒಂದು ಸೇರೆ, ದೇವರ ಸೆತುತೆಯಲೆಲೆ ನೆರತರಾಗಿರುಮದೋ, ಹಾಗೂ ದೇವರ ರಹಸೆಯಗಳ ಬಗೆಗೆ ಪರಸೆಪರ ಮಾತನಾಡುಮದೋ, ನೆಸೆಸಂಶಯವಾಗಿ ಪವೆತರ ಆತಮದ ಮಂದಾನೆಲಮ ಅವರ ಮೇಲೆ ಶಾಂತವಾಗಿ ಬೇಸುಮದು ಮತತು ಪೆರತೆಯೊಬ್ಬರೂ ಅದರಲೆಲೆ ಒಂದು ಪಾಲನೆನು ಪಡೆಯುವರು.”

Also in: bn, ha, iba, lo, ms, ne

AB00388COM

ಓ ದೈವೇ ಅನುಗರಹವೇ! ಈ ಸಭೆಯು ನೆನೆನ ಸೌಂದರೆಯದತತ ಆಕರಷೆತರಾಗಿರುವ ಹಾಗೂ ನೆನೆನ ಪೆರೇತಿಯ ಅಗೆನೆಯೆಂದ ಜಾಜವಲಯಮಾನರಾಗಿರುವ ನೆನೆನ ಮೆತರರೆಂದ ತುಂಬಿಕೊಂಡಿದೆ. ಈ ಆತಮಗಳನೆನು ಸೆವರೇಗೀಯ ದೇವತೆಗಳನೆನಾಗಿ ರೂಪಿಸು. ನೆನೆನ ಪವೆತರಾತಮದ ಉಸೆರಿನ ಮೂಲಕ ಅವರನೆನು ಪುನರಜೀವೆತಗೊಳಿಸು, ಅವರಿಗೆ ವಾಕೆ ಚತುರತೆಯನೆನೂ, ದೃಢಸಂಕಲಪದ ಹೃದಯಗಳನೆನೂ ದಯಪಾಲಿಸು, ಸೆವರೇಗೀಯ ಶಕೆತೆ ಹಾಗೂ ಅಪಾರ ಕರುಣೆಯನೆನು ಅವರಿಗೆ ಅನುಗರಹೆಸು. ಅವರನೆನು ಮಾನವ ಜನಾಂಗದ ಏಕತೆಯ ಪೆರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲೆಲೆ ಪೆರೇತೆ ಮತತು ಮೈತೆರೆಯ ಕಾರಣರಾಗುವಂತೆ ಮಾಡು, ಇದರೆಂದ ಆಪತಕಾರೆ ಕತತಲೆಯಾದ ತೆಳೆಗೇಡೆ ಪೂರವಾಗರಹಗಳು, ಸತಯಸೂರೆಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವೆದ ಪೆರಪಂಚಮ ಪೆರಕಾಶೆತಗೊಳೆಳಬಹುದು, ಈ ಭೌತಿಕ ಪೆರಪಂಚಮ ಆತಮ ಪೆರಪಂಚದ ಕೆರಣಗಳನೆನು ಪಡೆಯುವಂತಾಗಬಹುದು, ಈ ವೆವೆಧ ವರೇಣಗಳು ಒಂದಾಗಿ ಒಂದೇ ಬಣೆಣವಾಗಬಹುದು, ಹಾಗೂ ಸೆತೋತರದ ಸುಮಧುರ ಸೆವರಮ ನೆನೆನ ಪವೆತರತೆಯ ಸಾಮರಾಜಯಕೆಕೇರಬಹುದು. ನೆಜವಾಗಿಯೂ, ನೇನು ಸರವಶಕತನೂ, ಸರವಸಮರೇಢನೂ ಆಗಿರುವೆ!

Also in: az, bg, ca, da, de, el, en, eo, es, fi, fr, gil, ht, hu, hy, is, it, ja, ky, ml, ne, nl, pl, pt, ro, ru, sk, sl, sm, sne, sne, ta, tk, tl, tpi, tvl, ur

AB01023SAE

*(ಸಮಾಲೋಚನಾ ಸಭೆಯನೆನು ಪೆರವೇಶಿಸೆದಾಗಲೆಲೆಲಾ ಭಗವಂತನಲೆಲೆ ತಲೆಲೆನರಾಗಿ, ಅವನ ಪೆರೇತೆಗೆ ಪಾತರರಾಗಿ, ಈ ಪೆರಾರೆಢನೆಯನೆನು ಸಲೆಸೆ) ಓ ದೇವರೇ, ನನೆನ ದೇವರೇ! ನೆನೆನಲೆಲೆ ಭಕೆತೆಪರವಶರಾಗಿ ನೆನೆನತತ ನೆರೇಕೆಷೆಸುವ ನೆನೆನ ಸೇವಕರು ನಾಮ. ಈ ಮಹಾದಿನದಲೆಲೆ ನೆನೆನನೆನು ಮಾತರ ಬೆಟೆಟು ಮೆಕೆಕೆಲದರೆಂದಲೂ ಅಲೆಪೆತರಾಗೆಡೆದೇವೆ. ನಮಮ ಅಭಿಪೆರಾಯಗಳಲೆಲೆ, ಭಾವನೆಗಳಲೆಲೆ ಒಮಮತಗೊಂಡು. ಈ ಆಢೆಯಾತಮೆಕ ಸಭೆಯಲೆಲೆ ಸೇರೆಡೆದೇವೆ. ಮಾನವ ಪೆರಪಂಚದಲೆಲೆ ನೆನೆನ ಉಪದೇಶವನೆನು ಉನೆನತ ಮಟೆಟದಲೆಲೆರೆಸಲು ಏಕಮುಖ ಉಡೆದಿಶೆಯದೆಂದ ಕೂಡೆಡೆದೇವೆ. ಓ ಪೆರಭುವೇ, ಭಗವಂತನೇ, ನಮಮನೆನು ದೈವಿಕ ಮಾರೆಗದರೆಶಕತೆವದ ಚೆಹೆನೆಯನೆನಾಗಿಸು. ಮಾನವರಲೆಲೆ ನೆನೆನ ಶೆರೇಷೆರ ಧರಮದ ಪೆರಮಾಣಕರತರನೆನಾಗಿ ಅನುಗೊಳಿಸು. ಶಕೆತೆಯುತವಾದ ನೆನೆನ ನೆರಧಾರದ ಪೆರಸಾರದಲೆಲೆ ನೆನೆನ ಸೇವಕರನೆನಾಗಿ ಮಾಡು. ಮಹೆಮಾವಂತ ಸೆವಾಮೆಯೇ, ನೆನೆನ ಆಭಾ ಸಾಮರಾಜಯದಲೆಲೆ ದೈವಿಕ ಏಕತೆಯ ಸಾಕೆಪಾತಕರನೂ ನೇನು. ಎಲಲ ಪೆರದೇಶಗಳ ಮೇಲು

ಬೆಳಗುತ್ತಿರುವ ನಕಷತರನೂ ಹೌದು. ನೆನಿನ ಅಸಾಧಾರಣವಾದ ಘನತೆಯ ಅಲೆಗಳಿಂದ ನಾಮ ಸಾಗರದಂತಾಗಲು ಸಹಾಯ ಮಾಡು. ನೆನಿನ ಮಹಿಮೆಯ ಶಿಖರದಿಂದ ಹರಿದು ಬರುವ ಹೊಳೆಯಂತೆಯೂ ಮಾಡು. ನೆನಿನ ಸವರಗಳ ತೇಜಃಪುಂಜವಾದ ಉಡದಿಶೆಯದ ಮರದಲಿ ಬೆಳೆವ ಉತ್ತಮ ಹಣ್ಣುಗಳಂತೆ ಏಕಪಡಿಸು. ಓ ಪರಮಾತ್ಮನೇ, ನೆನಿನ ದೈವಿಕ ಏಕತೆಯ ಮಾತುಗಳ ಆಧಾರದ ಮೇಲೆ ನಮಮ ಆತಮಗಳು ನೆಲುವಂತೆ ನೋಡು. ನೆನಿನ ದಯಾಮಯವಾದ ಭಾವನೆಗಳಿಂದ ನಮಮ ಹೃದಯಗಳು ಸಂತಸಗೊಳ್ಳುವಂತೆ ಮಾಡು. ಇದರಿಂದ ಒಂದೇ ಸಾಗರದ ಅಲೆಗಳಂತಾದರೂ ನಾಮ ಏಕಿಯವಂತರಾಗಿ ನೆನಿನ ಪರಕಾಶದ ಜಯೋತಿಯ ಕಿರಣಗಳೋಪಾದಿಯಲಿ ಒತ್ತತಟ್ಟಿಗೆ ಮೆಲನವಾಗಲಿ. ನಮಮ ಭಾವನೆಗಳು, ನಮಮ ಅಭಿಪ್ರಾಯಗಳು, ನಮಮ ಅಂತರಂಗ ಇವೆಲ್ಲ ಒಂದು ವಾಸತವಿಕ ಸೃಷ್ಟಿಯಾಗಲಿ, ಇಡೀ ಪರಪಂಚದಲಿ ಏಕಿಯತೆಯ ಭಾವದ ಪರತಿಬಿಂಬವಾಗಲಿ ನೇನು ಘನವಂತ, ದಯಾಮಯ, ದಾತ, ಸರವಶಕತ, ಕರುಣಾಶಾಲಿ, ಅಷ್ಟೇ ಅಲ್ಲ, ಕರುಣಾಳು.

Also in: af, az, be, bg, bi, ca, cy, da, de, el, en, es, fi, fj, fr, hi, ht, hu, hz, id, is, it, ja, kl, ko, lg, lv, mg, nl, pl, pt, ro, ru, sq, sv, sw, th, tl, zh-Hans

AB0200DIS

ಓ ಪರಭುವೇ! ಈ ಮಹಾ ಶರಣೋಪಾಯದಲಿ, ತಮಮ ಹೆತವರ ಪರವಾಗಿ ಮಕಳ ಮಧಯಸೃಷ್ಟಿಯನು ನೇನು ಸೇವಿಕಾರ ಮಾಡಿರುವೆ. ಇದು ಈ ಯುಗದ ಅಪರಿಮಿತ, ವೇಶೇಷವಾದ ಕೊಡುಗೆಗಳಲ್ಲೊಂದಾಗಿದೆ. ಆದರಿಂದ, ಓ ದಯಾಳು ಪರಭುವೇ, ನೆನಿನ ಏಕಮೇವ ಹೊಸತೆಲಲಿ ಈ ನೆನಿನ ಸೇವಕನ ವಿನಂತಿಯನು ಸೇವಿಕರಿಸು ಹಾಗೂ ಅವನ ತಂದೆಯನು ನೆನಿನ ಕೃಪಾಸಾಗರದಲಿ ಮುಳುಗಿಸು. ಏಕೆಂದರೆ, ನೆನಿನ ಪರೋಮದ ಪಥದಲಿ ನೆನಿನ ಸೇವೆ ಮಾಡಲು ಹಾಗೂ ಎಲ್ಲಾ ಸಮಯದಲಿಲೂ ಅವಿರತವಾಗಿ ಶರಮೆಸಲು ಈ ಪುತರನು ಎದ್ದಿರುವನು. ಸತೆಯವಾಗಿಯೂ, ಕೊಡುವವನೂ, ಕೆಷಮಾದಾತನೂ, ಹಾಗೂ ದಯಾಳುವೂ ನೇನೇ ಆಗಿರುವೆ.

Also in: az, bg, bs, ca, ceb, da, de, el, en, eo, es, fi, fr, hi, hr, ht, hu, hy, iba, is, ja, ko, lg, mi, ml, mn, nl, pl, pt, ro, sk, sm, sne, sq, sv, ta, th, tl, tvl, uk, vi, zh-Hans

AB02024

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸವಸೃಷ್ಟರು ವಾಸಿಗೊಳ್ಳುವರೋ, ಬಾಯಾರಿದವರು ದಾಹವನು ತಣಿಸುವ ಪಾನೀಯ ಪಡೆಯುವರೋ, ದುಃಖಪೀಡಿತರು ಶಾಂತರಾಗುವರೋ, ಚಪಲಚಿತ್ತರು ಮಾರಗದರಶಿಶಿರಾಗುವರೋ, ಕಡೆಗಣಿಸಲಪಟಿವರು ಉನನತಿಗೇರುವರೋ, ಬಡವರು ಸಿರಿವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲಿರುವವರು ಪರಕಾಶಿರಾಗುವರೋ, ಶೋಕತಪಿತರು ಪರಸನರಾಗುವರೋ, ನಿರಾತಸಾಹೆಗಳು ಉತಸಾಹೆತರಾಗುವರೋ, ತುಳಿಯಲಪಟಿವರು ಮೇಲಿತಲಪಡುವರೋ, ಅವನೇ ನೇನಾಗಿರುವೆ, ಓ ಪರಮಾತ್ಮನು. ನೆನಿನ ಹೆಸರಿನ ಮೂಲಕ, ಓ ನನನ ದೇವರೇ, ಸೃಷ್ಟಿಸಿದ ಎಲ್ಲವೂ ಹುರಿದುಂಬಿಸಲಪಟಿವೆ, ಸವರಗಳ ವಯಾಪಿಸೆವೆ, ಭೂಮಿಯು ಸೃಷ್ಟಿಸಿತವಾಗಿದೆ. ಮೇಘಗಳನೇಬಿವೆ ಭೂಮಿಯ ಮೇಲೆ ಅಮ ಮಳೆ ಸುರಿಸುವಂತೆ ಮಾಡಿದೆ. ನೆನಿನ ನೆನಿನ ಜೀವಿಗಳಿಗೆ ನೆನಿನ ಕುರುಹಾಗಿದೆ. ಯಾರ ನಾಮದ ಮೂಲಕ ನೇನು ನೆನಿನ ದೈವತವನು ಪರಕಟಪಡಿಸಿರುವೆಯೋ, ಸೃಷ್ಟಿಯಲಿರುವುದಕಕೆಂತ ಮೆಗಲಾಗಿ ನೆನಿನ ಧರಮವನು ಉನನತಿಗೇರಿಸಿರುವೆಯೋ ಹಾಗೂ ನೆನಿನ ಪರತಿಯೊಂದೂ ಅತಯಂತ ಶರಣೋಪ ಬಿರುದುಗಳಿಂದ ಅತೀ ಮಹಿಮಾನವಿತ ಗುಣಧರಮಗಳಿಂದ, ಮತತೆಲಲಾ ಸಡಗುಣಗಳಿಂದ ನೆನಿನ ಉತಕೃಷ್ಣಿ ಹಾಗೂ ಅತಯಂತ ಶರಣೋಪವಾದ ಅಸತೆತವಮ ಶಿಲಾಘ್ನಿಸಲಪಟಿವೆಯೋ, ಆದರಿಂದ ನೆನಿನ ಸೃಷ್ಟಿಯ ಸಾಮಾನ್ಯದಲಿ ನೆನಿನ ಸಕಲ ವೈಭವದ ಆತಮದೊಡನೆ ನೇನು ಸಂಬಂಧಿಸಿರುವ ಈ ಹಸುಳಿಯ ಮೇಲೆ ಈ ರಾತರಿ ನೆನಿನ ದಯೆಯ ಮೋಡಗಳಿಂದ ನೆನಿನ ಉಪಶಮನವನು ವರಷಿಸೆಂದು ನಾನು ನೆನಿನಲಿ ಮೊರೆಯೆಡುತೆಡೆದೇನೆ. ಅನಂತರ, ನೆನಿನ ಅನುಗರಹ, ಸುಸೃಷ್ಟಿ ಹಾಗೂ ಆರೋಗಿಯದ ನೆಲುವಂಗಿಯನು ಅವನಿಗೆ ತೊಡಿಸು. ಓ ನನನ ಪರಿಯತಮನೇ, ಪರತಿಯೊಂದು ಬೇನೆ ಮತತು ವಯಾಧಿಯಿಂದ ಹಾಗೂ ನಿನಗೆ ಅಪರಿಯವಾದಮಗಳಿಂದ ಅವನನು ಕಾಪಾಡು. ನೆನಿನವಾಗಿಯೂ ನೆನಿನ ಪರಾಕರಮಮ ಎಲ್ಲಾ ವಸತುಗಳಿಗೂ ಸಮಬಲಮಳೆಡೆದಾಗಿದೆ. ಸತೆಯವಾಗಿಯೂ ನೇನು ಅತಯಂತ ಶಕತಿಶಾಲಿ, ಸೇವಯಮಾಧಾರನು. ಅದೂ ಅಲ್ಲದೆ, ಓ ನನನ ಪರಮಾತ್ಮನೇ, ಅವನ ಮೇಲೆ ಈ

ಜಗತ್ತಿನ ಹಾಗೂ ಮುಂದಿನದರ ಒಳಿತನನೂ ಅಲಲದೆ ಹಿಂದಿನ ಮತು ನಂತರದ ತಲೆಮಾರುಗಳ ಒಳಿತನನೂ ಕಳುಹಿಸಿಕೊಡು. ನಿನನ ಬಲ ಮತು ವೆವೇಕ ನಿಜವಾಗಿಯೂ ಇದಕಕೆ ಸರಿಸಮವಾಗಿರುಮದು.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB02024

ಓ ಪರಭುವೇ! ನಿನನಾಶರಯಕಕಾಗಿ ನಾನು ನಿನನಲಿಗೇ ಬರುತ್ತೆದ್ದೇನೆ, ನಿನನ ಎಲಲಾ ಚೆಹನೆಗಳತತ ನನನ ಹೃದಯವನನು ತೆರುಗಿಸಿದ್ದೇನೆ. ಓ ಪರಭುವೇ! ಪರಯಾಣಿಸುತ್ತೆರಲೆ, ಅಥವಾ ಮನೆಯಲಿರಲೆ, ನನನ ವಯತತಿಯಲಿರಲೆ ಅಥವಾ ನನನ ಕೆಲಸದಲಿರಲೆ ನನನ ಸಂಪೂರ್ಣ ಭರವಸೆಯನನು ನಿನನಲೆರಿಸುವೆ. ಓ ನಿನನ ಕರುಣಿಯಲಿ ಯಾರೂ ನಿನನನನು ಮೇರಿಸಲಾಗದವನೇ, ಎಲಲಾ ವೆಷಯಗಳಿಂದಲೂ ಸೆವತಂತರವಾಗಿರುವಂತೆ ಅವಶಯವಾದನನು ಒದಗಿಸುವ ನಿನನ ಸಹಾಯವನನು ನನಗೆ ದಯಪಾಲಿಸು. ಓ ಪರಭುವೇ! ನೀನು ಇಚ್ಛಿಸಿದಂತೆ, ನನನ ಪಾಲಿನದನನು ನನಗೆ ಅನುಗರಹಿಸು, ಹಾಗೂ ನನಗೆ ನೀನು ವೆಧಿಸಿರುಮದರಲಲೇ ನಾನು ತೃಪ್ತಿಸಿಪಡುವಂತೆ ಮಾಡು. ಆಜ್ಞಾಪಿಸುವ ಸಂಪೂರ್ಣ ಅಧಿಕಾರ ನಿನನದಾಗಿದೆ.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB03017CAL

ಓ ದೇವರೇ, ನನನ ದೇವರೇ! ಈ ನಿನನ ಸೇವಕೆ ನಿನನಲಲೆ ಭರವಸೆಯನಿನೆಟಿಟು ನಿನನತತ ತನನ ಮುಖವನನು ತೆರುಗಿಸುತ್ತ, ನಿನನ ಸೆವರೆಯ ಔದಾರಯಗಳನನು ತನನ ಮೇಲೆ ಸುರಿಸುವಂತೆ, ನಿನನ ಆಡಯಾತಮೆಕ ರಹಸಿಯಗಳನನು ಬಹಿರಂಗಪಡಿಸುವಂತೆ ಹಾಗೂ ನಿನನ ದೈವತವದ ಪರಕಾಶವನನು ತನನ ಮೇಲೆ ಬೀರುವಂತೆ ಮೂರೆಯೆಡುತ್ತತಾ ನಿನನಲಲೆ ಬಿನನವಿಸುತ್ತೆದ್ದಾಳೆ. ಓ ನನನ ಪರಭುವೇ! ನನನ ಪತಿಯ ಕಣಿಣುಗಳು ವೇಕಷಿಸುವಂತೆ ಮಾಡು. ನೀನು ನಿನನ ಜ್ಞಾನದ ಬೆಳಕಿನಿಂದ ಅವನ ಹೃದಯವನನು ಆನಂದಗೊಳಿಸು, ನೀನು ನಿನನ ತೇಜೋಮಯ ಸೌಂದರಿಯದತತ ಅವನ ಮನಸಿನನನು ಆಕರಷಿಸು, ನೀನು ನಿನನ ಸಾಕಷಾತಕಾರದ ಭವಯತೆಯನನು ಅವನಿಗೆ ಪರಕಟಿಸಿ ಅವನ ಚೈತನಯವನನು ಉಲಲಾಸಗೊಳಿಸು. ಓ ನನನ ಪರಭುವೇ! ಅವನ ಕಣಿಣಿನ ಮುಂದಿರುವ ಪರದೆಯನನು ಮೇಲೆತತು. ನಿನನ ಸಮೃದ್ಧವಾದ ಕೃಪೆಯನನು ಅವನ ಮೇಲೆ ವರಷಿಸು, ನಿನನ ಪರೋಮ ಮದಿರೆಯಿಂದ ಅವನನನು ಮತತನನನಾಗಿಸು, ಯಾರ ಪಾದಗಳು ಈ ಭೂಮೆಯ ಮೇಲೆ ನಡೆದಾಡುತ್ತೆದ್ದರೂ, ಅವರ ಆತಮಗಳು ಉನನತವಾದ ಸೆವರಗದಲಲೆ ತೇಲಾಡುತ್ತೆರುವಂತಹ ನಿನನ ದೆವಿಯ ಪುರುಷದಲಲೆ ಅವನನನೂ ಒಬಬನನನಾಗಿ ಮಾಡು. ಅವನನನು ನಿನನ ಜನರ ಮಧೆಯೆ ನಿನನ ಜ್ಞಾನದ ಬೆಳಕಿನಿಂದ ಕಂಗೊಳಿಸುವ ದೇಪದಂತಾಗಲು ಕಾರಣನಾಗು ನಿಜವಾಗಿಯೂ ನೀನು ಅತಯಮೂಲಯನೂ, ಸದಾಕೊಡುಗೈದಾನಿಯೂ, ವರದಹಸತನೂ ಆಗಿರುವೆ.

Also in: az, bn, ca, da, de, el, en, eo, et, fr, hy, id, is, ko, ml, mt, pl, pt, ro, ru, sk, sq, ta, tl, uk, ur

AB03082

*(ಅಬ್ದುಲ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರ್ಥನೆ ಇದು. ಏಕಾಂತವಾಗಿಯೂ ಈ ಪರಾರ್ಥನೆಯನನು ಸಲಿಸುಮದುಂಟು ಅಬ್ದುಲ ಬಹಾ ಹೇಗೆ ಹೇಳಿದ್ದಾರೆ: “ಯಾರು ಈ ಪರಾರ್ಥನೆಯನನು ನಮರತೆಯಿಂದಲು ನೆಷಲೆಯಿಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತು ಹರಷವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೇತು.”)

ಅವನು ಅಖಂಡ ಪುಣಿಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಿಣೀರು ಸುರಿಸುತ್ತತಾ ನಿನನತತ ನನನ ಕೈಗಳನನು ಜೋಡಿಸಿ, ನಿನನ ಪಾದಧೂಳಿಯಿಂದ ನನನ ಮುಖವನನು ಲೇಪಿಸಿಕೊಂಡು ಪರಾರ್ಥಿಸಿಕೊಳ್ಳುವವನಾಗಿದೆದ್ದೇನೆ. ಸರವ ಪರಜ್ಞತ ಹಾಗೂ ಮಹಿಮೆಯನನು ಸೆತುತಿಸುತ್ತತಾ ನಿಂತಿದ್ದೇನೆ. ನಿನನ ದೆವರದ ಮುಂದೆ ನಮರತೆ ಹಾಗೂ ವಿನೀತಭಾವದಿಂದ ನಿಂತಿರುವ ನಿನನ ಸೇವಕನನನು ದಯಾಮಯ ದೃಷ್ಟಿಯಿಂದ ಕಾಣು. ನಿನನ ಅನಂತ ಕಾರುಣಿಯದ ಸಾಗರದಲಲೆ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನಿನನ ಸೇವಕ. ದಾಸಯಭಾವದಿಂದ ನಿನನ ಸೆರೆಯಾಳಾಗಿ ಮೂರೆಯೆಡುತ್ತೆದ್ದಾನೆ. ನೆಷಲೆಯಿಂದ ನಿನನಲಲೆ ಪರಾರ್ಥಿಸುತ್ತೆದ್ದಾನೆ. ನಿನನಲಲೆ ಪೂರ್ಣ ವೆಶವಾಸವನಿನೆಟಿಟು, ನಿನನ ಮುಂದೆ ಕಣಿಣೀರು ಸುರಿಸುತ್ತತಾ ಕೋರುತತಾ

ಬೇಡುತತಾ ಹೇಗೆ ನುಡಿಯುತ್ತಾನೆ: ದೇವರೇ, ಓ ನನನ ದೈವವೇ, ನಿನಗೆ ಪೇರೇತಿಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನಿನನ ಸೇವೆಗಾಗಿ ಶಕತೆ ಬಲಪಡಿಸು. ನಿನನನನು ಗೌರವಿಸುವಲೆ ನನನ ದೃಷ್ಟಿಯನನು ಬೆಳಗಿಸು. ಶೋಭಾಯಮಾನವಾದ ನಿನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸವಾರೇಧರಹಿತನಾಗಿರಲು ಸಹಾಯ ನೀಡು. ನಿನನ ಸವರೇಗ ಸದೃಶವಾದ ಪರವೇಶ ದೇವರದಲೆ ನೇಸೇವಾರೇಧ ಬುಡಧೆಯೆಂದ ಇರುವಂತೆ ಅವಕಾಶ ಕಲಪಿಸು. ನಿನನ ಪವಿತರ ಪರಿಸರದಲೆ ಎಲಲ ವಸತುಗಳಿಂದಲು ಅಲಿಪತನಾಗಿರುವಂತೆ ಮಾಡು. ಸವಾಮೆಯೇ, ಸವಾರೇಧದಿಂದ ಅತೇತವಾದ ಬಟೆಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲೆ ನನನನನು ಮುಳುಗಿಸು. ನಿನನ ಪೇರೇತಿಪಾತರರ ಮಾರೇಗದಲೆನ ಧೂಳನನಾಗಿ ನನನನನು ಮಾಡು. ವೈಭವ ಮೇರುವಿನ ಓ ಪರಭುವೇ, ನಿನನ ವೇಶಿವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರೇಪಿಸುವಂತೆ ಒತತಾಸೆ ನೀಡು. ಈ ಪರಾರೇಧನೆಯಿಂದ ಉಷ್ಣ ಕಾಲದಲೆ ಮತತು ರಾತರಿಯಲೆ ನಿನನ ಸೇವಕ ನಿನನನನು ಅರಸುತೆಡೆದಾನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಆನಂದದಿಂದ ಉಜ್ಜುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರೇತಿವಂತನಾಗಿ ನಿನನ ಹಾಗೂ ನಿನನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನೆ, ದಯಾಪರ ಉದಾರೆ ಘನತೆವೆತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, en, es, et, fa, fa, fi, ht, hu, hy, iba, id, is, it, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

AB04004BAB

ಓ ಭಗವಂತನೇ! ನಿನನ ಪೇರೇತಿಯ ಹೃದಯಾಂತರಾಳದಲೆ ಈ ಶಿಶುವನನು ಬೆಳೆಸು ಮತತು ನಿನನ ಅನುಗರಹದ ಎದೆ ಹಾಲನನುಣಿಸೆ. ನಿನನ ಪರೇಮದ ಗುಲಾಬಿ ಹೂ ತೋಟದಲೆ ಈ ಹೊಸ ಸಸಿಯನನು ಹಸನುಮಾಡು ಮತತು ನಿನನ ಉದಾರತೆಯ ಸುರೇಮಳೆಯೆಂದ ಅದು ಬಲಿಯುವಂತೆ ನೆರವಾಗು. ಅದನನು ನಿನನ ಸಾಮರಾಜ್ಯದ ಶಿಶುವಂತೆ ಮಾಡು ಮತತು ನಿನನ ದೇವಯಲೋಕಕೆ ಅದನನು ಕರೆದೊಯ್ಯು, ನೀನು ಬಲಶಾಲಿ ಹಾಗೂ ದಯಾಮಯ ಆಗಿರುವೆ. ನೀನು ದಾನೆ, ಉದಾರೆ ಅತೇಶಯ ಉದಾರತೆಯ ಪರಭು.

Also in: af, bg, bi, bn, bs, ca, ch, co, cy, da, de, diu, el, en, eo, es, es, eu, fi, fj, ht, hz, is, it, kl, kl, ko, lg, meu, mg, mn, nl, no, pl, pt, ro, ru, sk, sq, sv, ta, th, tl, zh-Hans, zh-Hans, zh-Hant

AB04427GUI

ಓ ಭಗವಂತ, ನನಗೆ ಮಾರೇಗದರೇಶನ ನೀಡು. ನನನನನು ರಕಷಿಸು, ನನನ ಹೃದಯ ದೇವೆಗೆಯನನು ಪರಜವಲಿಸು, ನನನನನು ದೇದೇಪಿಯಮಾನವಾದ ನಕಷತರದಂತೆ ಮಾಡು. ನೀನು ಅಪಾರ ಶಕತ ಹಾಗೂ ಬಲಾಡಿಯ.

Also in: af, az, be, bg, bi, bn, bn, bs, ca, ch, cnr, co, cy, da, de, dgz, diu, el, en, es, et, eu, fi, fj, fo, fr, fy, hai, haw, hi, hr, ht, hu, hur, hur, hy, hz, iba, id, ik, is, it, ja, kl, ko, ky, lkt, lkt, lkt, lkt, lkt, lkt, lo, lv, mi, ml, mn, mr, ms, mt, ne, nl, no, ny, pap, pl, pt, ro, ru, shs, shs, shs, shs, sk, sl, sm, sq, sr, srn, sv, sw, ta, te, tl, tpi, tsm, tsm, tsm, ur, vi, zh-Hans, zh-Hant, zh-Hant

AB04620

*(ಅಧ್ಯಯಾತಮೇಕ ಸಭೆ ಮುಕತಾಯಗೊಳಿಳುವ ಸಮಯದಲೆ ಮಾಡತಕಕ ಪರಾರೇಧನೆ ಹೇಗೆ) ಓ ದೇವರೇ! ಓ ದೇವರೇ! ನಿನನಲೆ ವೇಶಿವಾಸವನೇಟೆಟು, ನಿನನ ಸೂಚನೆಗಳನನು ನಂಬೆ, ನಿನನ ಉಪದೇಶಗಳಲೆ ದೃಢತೆ ತೋರೆ, ನಿನನತತ ಆಕರೇಷಕರಾಗಿ, ನಿನನ ಪೇರೇತಿಯ ಜವಾಲಿಯ ಬೆಳಕಿನಿಂದ ತೃಪಿತರಾಗಿ, ನಿನನ ಕಾರಯದಲೆ ಪರಾಮಾಣಿಕ ಭಾವನೆಯುಳಿವರಾಗಿ, ನಿನನ ಶರಡಧಾಸಕತಿಯ ಸೇವಕರಾಗಿ, ನಿನನ ಧಾರೇಮಕ ತತವಗಳನನು ಪರಚಾರಗೊಳಿಸಲು ಸನನದಧರಾಗಿ, ನಿನನ ಮೂರೇತಿಯ ಆರಾಧಕರಾಗಿ, ಪೇರೇತಿ ತೋರಿಸುವವರಲೆ ನಮರರಾಗಿ, ಅವಿಚಿಚಿನನ ಭಕತರಾಗಿ, ನಿನನ ಅಭಿಮಾನಕೆ ಪಾತರರಾದವರ ಸೇವೆ ಸಲಿಸಲು ಕಾತುರರಾಗಿ ಇರುವ ಈ ಸಭೆಯವರತತ ನಿನನ ಕೃಪಾಕಟಕಷ ಬೇರುವವನಾಗು. ಅಗೋಚರರಾದ ನಿನನ ಬೆಂಬಲಕಾರರೋಡನೆ ನಮಗೆ ನೆರವಾಗು. ನಿನನ ಸೇವೆಗೋಷಕರ ನಮಮ ದೇಹದಲೆ ಶಕತಿಯನನು ಬಲಪಡಿಸು. ನಿನಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನನಾಗಿ ಮಾಡು. ನಿನನೊಡನೆ ಸಂಭಾಷಣೆ ನಡೆಸುವಂತೆ ಒಲಿಸು. ಓ ನಮಮ ಪರಭುವೇ! ನಾಮ ದುರೇಬಲರು, ನೀನಾದರೋ ಪರಮಶಕತ, ಬಲಾಡಿಯ,

ನಾಮ ಮಾನವರು ನೇನಾದರೋ ಜೀವಗೊಳಿಸುವ ಮಹಾನ್ ಪಯಕತೆ ನಾಮ ಬೀಡುವವರು, ನೇನು ಕಾಪಾಡುವವ ಹಾಗೂ ಪರಭಾವಶಾಲಿ. ಓ ನಮಮ ಪರಭುವೇ! ನೇನ ದೇವಯ ಮುಖಾರವೆಂದದ ಕಡೆಗೆ ನಮಮ ದೃಷ್ಟಿ ಹೊರಳುವಂತೆ ಕೃಪೆ ಮಾಡು. ದೈವದತತ ಸಹಾಯದೆಂದ ಅನನ ನೇಡು. ನೇನ ಉನನತ ದೇವದೂತರ ಮೂಲಕ ಸಹಾಯವೆಸಗು. ಅಭಾ ಸಾಮಾಜಯದ ಪವಿತರಾತಮಗಳಿಂದ ನಮಮನನು ಸೆಧಿರಗೊಳಿಸು. ನೆಜಕಕೂ ನೇನು ದಯಾನೆಧಿ, ಕರುಣಾಕರ, ಅತೆಯಂತ ಉದಾರಿ, ಕಷಮೆ ನೇಡುವವ ಹಾಗೂ ಮಹಿಮಾನೆವೆತ.

Also in: af, az, bg, bs, ca, da, de, el, en, es, fi, fr, ht, hu, hy, iba, is, kl, lg, lv, mg, nl, ny, pl, pt, ru, sk, sm, sv, tl, tvl, uk, zh-Hans

AB05805SER

ಓ ನನನ ದೇವರೇ, ನೇನ ಸೇವಕರು ನೇನ ನುಡಿಯನನು ಉನನತೆಗೇರಿಸುವಂತೆಯೂ, ಪಯರಥ ಮತತು ಮೆಥೆಯವಾದಮಗಳನನು ಖಂಡಿಸುವಂತೆಯೂ, ಸತಯವನನು ಸೆಧಾಪಿಸುವಂತೆಯೂ, ನೇನ ಪವಿತರ ವಚನಗಳನನು ದೂರದೂರವರೆಗೆ ಪಸರಿಸುವಂತೆಯೂ, ನೇನ ಭವಯತೆಯನನು ಪರಕಾಶಪಡಿಸುವಂತೆಯೂ ಹಾಗೂ ಧರಮಶೇಲರ ಹೃದಯಗಳಲಿ ಪರಾತಕಾಲದ ಬೆಳಕು ಗೋಚರಿಸುವಂತೆಯೂ ನೇನು ಸಹಾಯ ಮಾಡು. ನೇನು, ನೆಜವಾಗಿಯೂ, ಉದಾರಿಯೂ, ಕಷಮಾದಾತನೂ ಆಗಿರುವೆ.

Also in: az, bg, bs, ca, de, el, en, eo, gil, ha, ht, hu, hz, iba, is, kl, ky, ky, ky, lb, lb, ml, ms, mt, ne, nl, pl, pt, ro, ru, sk, sm, sne, sne, sq, ta, ta, ta, ta, zh-Hans

AB06528MID

*(ಓ ಸತಯಾನವೇಷಕನೇ, ದೇವರು ನೇನ ಆಧಯಾತಮೆಕ ಕಣಣುಗಳನನು ತೆರೆಸಬೇಕೆಂದು ನೇನು ಅಪೇಕಷಿಸುವೆಯಾದರೆ ಅವನಲಿ ಹಾಗೆ ಯಾಚಿಸು. ಮಧೆಯರಾತರೆಯ ಮೇಲೆ ಅವನಲಿ ತಲಲೇನನಾಗೆ ಹೇಗೆ ಪರಾರೆಧಿಸು.)

ಓ ಪರಮಾತಮನೇ, ನೇನ ಸರಪಾಂತರಯಾಮೆತವದೆಡೆಗೆ ನನನ ಮುಖವನನು ಹೊರಳಿಸಿರುವೆ. ನಾನು ನೇನ ಕೃಪಾ ಸಾಗರದಲಿ ಮುಳುಗಿಬಿಟ್ಟಿಡೆದೇನೆ. ಇಂದೆನ ಕಗಗತತಲಿಯ ರಾತರೆಯಲಿ ನೇನ ದೇವಯ ಜಯೋತಿಯ ಬೆಳಕು ಕಾಣಿಸುವಂತೆ ನನನ ದೃಷ್ಟಿಯನನು ಪರಕಾಸಮಾನವಾಗಿಸು. ಈ ಅಡೆಭುತ ಯುಗದಲಿ ನೇನ ಪರೇಮ ಸುಧೆಯೆಂದ ಸುಖಿಯನನಾಗೆ ಮಾಡು. ಓ ಪರಭುವೇ, ನೇನ ಕರೆಯನನು ಲಾಲಿಸುವಂತೆ ಎಸಗು. ನೇನ ಸೆವರಗದ ಬಾಗೆಲನನು ನನನಿದುರು ತೆರೆಯುವಂತೆ ಮಾಡು. ನೇನ (ಬಹ) ಪರತೆಭಿಯ ಜಯೋತಿಯನನು ಕಾಣುವಂತೆ ನನನ ಈ ಮೂರೆಯನನು ಲಾಲಿಸು. ಅಷೆಟೇ ಅಲಲ, ನೇನ ಸೌಂದರಯದತತ ಆಕರಷಕನಾಗುವಂತೆ ಕೃಪೆಮಾಡು. ನೆಜಕಕೂ ನೇನು ದಾತ, ಉದಾರಿ, ಕರುಣಾಳು ಮತತು ಕಷಮಾಶೇಲ.

Also in: af, az, be, bg, bn, ca, cy, da, el, en, eo, fr, gil, gil, gu, hi, hr, ht, hu, hy, hy, hz, hz, id, is, it, ja, ja, kl, ko, ko, ko, ky, lo, lv, ml, ms, nl, no, pl, pt, ro, ru, sk, sm, sm, sm, sq, sv, ta, ta, te, tet, th, tl, tpi, tvl, tvl, tvl, tvl, uk, vi, zh-Hans, zh-Hant, zh-Hant

AB07759

ಓ ನನನ ಪರಭುವೇ, ಜನರು ನೋಮ, ಅಪತತುಗಳಿಂದ, ಕಷೆಟ, ನೆಷೆರುರಗಳಿಂದ ಅವರೆಸಲಪಟಿರುವರೆಂದು ನೇನು ಅರೆತೆರುವೆ. ಮಾನವನ ಒಂದೊಂದು ಕಷೆಟಮೂ ಅವನನನು ಹೆಂಸಿಸುಮದು. ಅವನ ಒಂದೊಂದು ದುಃಸೆಧಿತಿಯೂ ಅವನನನು ಸರಪ ಕಚೆಚೆದಂತೆಯೇ ಸರೆ. ಇದನನು ಕೂಡ ನೇನು ತೆಳೆದಿರುವೆ. ನೇನು ನೇಡುವ ಸಂರಕಷಣಿ, ಭಡೆರತೆ, ಕಾಯುವೆಕೆ ಮತತು ಕಾಪಾಡುವೆಕೆ ಇಮಗಳ ಹೊರತಾಗೆ ಅವನೆಗೆ ಬೇರೆ ಯಾವ ರಕಷಣಿ ಹಾಗೂ ಆಶರಯವೆಲಲ. ಓ ದಯಾಳು, ಓ ನನನ ಸೆವಾಮೆಯೇ, ನೇನ ಸಂರಕಷಣಿಯೇ ನನನ ಅಸೆತರಶಸೆತರಗಳ ಬತತಳೆಕೆಯಾಗೆರಲಿ. ನೇನ ಜೋಪಾನ ತನವೇ ನನನ ಗುರಾಣಿಯಾಗೆರಲಿ. ನೇನ ಏಕೇಭಾವದ ಮೂರೆತಿಯೇ ಹಾಗೂ ಅದರ ಡೆವಾರದಲಿ ಕಾಣಿಸಿಕೊಳ್ಳುವ ನಮರತೆಯೇ ನನಗೆ ಬೆಂಗಾವಲಾಗೆರಲಿ. ನೇನ ವಶತವ ಮತತು ರಕಷಣಿ ನನನ ಕೋಟಿ ಹಾಗೂ ನೆವಾಸಸೆಧಾನವಾಗೆರಲಿ. ನನನನನು ಅಹಂ ಮತತು ಆಕಾಂಕಷೆಗಳಿಂದ ರಕಷಿಸು. ಎಲಲ ರೋಗರುಜಿನಗಳಿಂದ, ಪರೇಕಷೆಯಿಂದ ಮತತು ಕಷೆಟಗಳಿಂದ ನನನನನು ಪಾರುಗಾಣಿಸು. ಸತಯವಾಗಿಯೂ ನೇನು ರಕಷಕ, ಪೋಷಕ, ಕಾಪಾಡತಕಕವ, ಸಂತ್ರಪೆತೆದಾತ, ಅಷೆಟೇ ಅಲಲ. ಕರುಣಾಳುಗಳಲಿ ಕರುಣಾಳು.

Also in: af, az, bg, ca, ceb, ceb, ceb, da, de, el, en, eo, es, fi, fr, gu, ht, hu, hy, iba, is, it, kl, ky, lb, lg, lo, mg, ml, ne, nl, ny, pl, ro,

AB09794CHI

. ಓ ದಯಾಮಯಿಯಾದ ಪರಭುವೇ! ನಾನೊಂದು ಚಿಕಿತ್ಸಕ ಮಗು. ದೈವೇ ಸಾಮ್ರಾಜ್ಯದಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಾಪಂಚಿಕದವನಾಗಿರುವೆ. ನನನನನು ಸೇವಕಿಯದವನನನನಾಗಿ, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಜಬಾಗಿರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡು; ಭೌತಿಕ, ನನನನನು ಧಾರಮೆಕನನನನಾಗಿ ಹಾಗೂ ನಾನು ನೆನನ ಅಪರಮಿತ ಔದಾರಯಗಳನನು ಪರಕಟಿಸುವಂತೆ ದಯಪಾಲಿಸು, ನೇನು ಬಲಾಡೆಯ, ಎಲಲವನನೂ ಪರೇತಿಸುವವ.

Also in: af, az, az, ca, ca, cs, de, el, en, en, en, es, et, fa, fi, fj, fr, fy, ht, hu, hz, id, it, ja, ja, kl, ko, ksd, lv, mg, ml, mn, mt, nl, no, pl, pt, pt, ro, ru, sk, srn, vi

AB10685

ಓ ಅತಯಂತ ಮಹಿಮಾನವಿತನಾದ ಪರಭುವೇ! ಈ ನೆನನ ಪುಟಿಟಿ ಸೇವಕಿಯನನು ಅನುಗರಹಿತಳನನಾಗಿ ಮತತು ಸಂತುಷಟಿಳನನಾಗಿ ಮಾಡು; ನೆನನ ಏಕತೆಯ ಹೊಸತೆಲಲಿ ಸಕಲಪಡುವಂತೆ ಮಾಡು ಹಾಗೂ ನೆನನ ಪರೇತಿಯ ಬಟಿಟಿಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತತು ಅತಯಾನಂದಭರಿತಳಾಗಿ ಸುಮಧುರ ಸುಗಂಧವನನು ಬೇರಬಹುದು. ನೇನೇ ಬಲಿಷ್ಠ ಹಾಗೂ ಪರಬಲ ಮತತು ನೇನೇ ಸರವಜ್ಞ ಹಾಗೂ ಸರವದರಶೆ ಆಗಿರುವೆ.

Also in: ar, az, bs, ca, ca, el, en, es, fa, fi, ht, hu, iba, iba, iba, is, it, ko, ml, mn, nl, pl, pt, ro, sk, sq, ta, tvl, uk, zh-Hant

AB10701

ನೇನು ಪರಶಂಸೆಸಲಪಡಲಿ, ಓ ಪರಭುವೇ ನನನ ದೇವರೇ ಈ ಶೆಶುಮ ನೆನನ ಕೋಮಲವಾದ ಕರುಣಿ ಹಾಗೂ ಪರೇಮಾನುಗರಹದ ವಕಷ ಸ್ಥಳದಿಂದ ಪೋಷಿಸಲಪಡುವಂತೆಯೂ ಮತತು ನೆನನ ದೇವಯ ವ್ಯಕ್ತಿಗಳ ಫಲಗಳಿಂದ ಪುಷ್ಪೀಕರಿಸಲಪಡುವಂತೆಯೂ ಅನುಗರಹಿಸು. ಅವನನನು ನೆನನನಲಲದೆ ಬೇರೊಬರ ರಕಷಣಿಗೆ ಒಳಗಾಗುವ ತೊಂದರೆಯಿಂದ ತಪಿಸು. ಏಕೆಂದರೆ, ನೇನೇ, ನೆನನ ಸಾರವಭೌಮತೆಯ ಇಚ್ಛಾಶಕ್ತಿ ಮತತು ಸಾಮಥರೆಯದ ಮೂಲಕ, ಅವನನನು ಸೃಜಿಸಿ ಅಸತಿತವಕಕೆ ತಂದಿರುವೆ. ಸರವ ಸಮರಥನೂ, ಸರವಜ್ಞನೂ ಆಗಿರುವ ನೇನಲಲದೆ ಬೇರೆ ದೇವರೇಲಲ. ನೇನು ಸತುತಯಾರಹನು, ಓ ನನನ ಪರಮ ಶರೇಷ್ಠ ಪರಿಯತಮನೇ, ಅವನ ಮೇಲೆ ನೆನನ ಮಧುರವಾದ ಪರಿಮಳದ ಉತ್ಕೃಷ್ಟ ಔದಾರಯ ಹಾಗೂ ಪವಿತರ ಕೊಡುಗೆಯ ಕಂಪನನು ಬೇರು. ನಂತರ ಎಲಲಾ ನಾಮ ಮತತು ಗುಣಗಳ ಸಾಮ್ರಾಜ್ಯವನನೇ ತನನ ವಶದಲಿಟಿಟುಕೊಂಡಿರುವ, ನೆನನ ಪರಮೋನತ ನಾಮದ ನೆರಳಿನಡಿಯಲಿ ಆಶರಯವನನು ಕೋರುವಂತೆ ಮಾಡು. ಸತಯವಾಗಿಯೂ, ನೇನು ಏನನನು ಮಾಡಲು ಇಚ್ಛಿಸುವೆಯೋ ಅದನನು ಮಾಡಲು ನೇನು ಸಮರಥನು. ನೆನಿಚಯವಾಗಿಯೂ ನೇನು ಮಹಿಮಾನವಿತನೂ, ಉನನತನೂ, ಸರವದಾ ಕಷಮಾದಾತನೂ, ದಯಾಪರನೂ, ಕೊಡುಗೈ, ದಾನಿಯೂ, ಕೃಪಾಳುಮೂ ಆಗಿರುವೆ.

Also in: bg, bs, ca, cy, da, de, el, en, eo, es, fa, gu, ht, hy, iba, it, ja, ja, lb, lo, lv, me, mh, mi, ml, ne, nl, pl, ro, sk, sm, sq, st, sv, sv, ta, th, tl, uk, ur, zh-Hans, zh-Hant

AB10703RAD

ಓ ಸೇವಾಮೆಯೇ, ಈ ಯುವಕನನನು ಬೆಳಗಿಸು ಈ ದುರಬಲನನನು ಬಲಶಾಲಿಯನನಾಗಿ ಮಾಡು. ಜ್ಞಾನವನನು ಕರುಣಿಸು. ಪರತೆ ಉಷ್ಣಕಾಲದಲಿಯೂ ಅವನಿಗೆ ಹೆಚ್ಚಿನ ಶಕ್ತಿಯನನು ದಯಪಾಲಿಸು. ನೆನನ ಕಾರಯದಲಿಲ ಪಾಪಕಕೆ ಅವಕಾಶವೆಲಲದಂತೆ ನೋಡಿ, ನೆನನ ರಕಷಣಿಯೆಂಡ ಕಾಪಾಡಿ. ಆಶರಯನೇಡು, ಯಾರು ತಪಿಸು ಮಾರಗದಲಿ ಕಾಲಿಟಿಟಿರುವರೋ ಯಾರು ಬಡವರೋ ನೆನಿಯಕತರೋ, ನೆನಬಂಧದಲಿ, ದಾಸಯತವದಲಿ ಇರುವರೋ ಅಂತಹವರನನು ಸನೇರಮಾಗಕಕೆ ಎಳೆ, ಅಜಾಗೃತಾವಸಥಿಯಲಿ, ಇರುವವರನನು ಎಚ್ಚರಿಸು, ನೆನನ ಸಮರಣಿ ಹಾಗೂ ಚಿಂತನದಿಂದ ಸುಖಿಗಳಾಗಿರುವಂತೆ ಮಾಡು. ನೇನು ಬಲಶಾಲಿಯೂ ಹೌದು, ಜಾಣನೂ ಹೌದು.

Also in: am, az, be, bg, bi, bs, ca, ch, co, cy, da, de, diu, el, en, eo, es, et, fa, fo, fr, ha, ha, hi, hr, hu, hy, hz, iba, id, is, it, ja, kgf, kj,

AB10769

ಓ ನನನ ಪರಭುವೋ, ಪರಿಯತಮನೋ, ಇಚ್ಛಾಪೂರ್ವೈಕಿಯ ಸಾಕಾರ ಮೂರತಿಯೇ, ನಾನು ಒಬ್ಬಬಂಟಿಗ, ಈ ದಿಶೆಯಲೆ ನನನ ಮೆತರನಾಗು. ನನನ ದೇಶಭರಷೆಟಿ ಜೀವಿತದಲೆ ನನನೊಡನಿರು, ನನನ ದುಃಖವನನು ನಿವಾರಿಸು. ನಿನನ ಸುಂದರ ಸವರೂಪಕೆ ಮಣಿಯುವಂತೆ ಮಾಡು. ನಿನನ ಹೊರತಾಗಿ ಮೆಕೆಲಮಗಳಿಂದಲೂ ನನನನನು ದೂರಮಾಡು. ನಿನನ ಪವಿತರ ಸುವಾಸನೆಯಿಂದ ನನನನನು ಆಕರಷಿಸು. ನಿನನ ಸಾಮಾಜಯದಲೆ ನಿನನನನು ಬಿಟ್ಟು ಬೇರಲಲವನನು ಉಡದಾರಗೊಳಿಸುವವರೊಡನೆ ಬಿರಿಯುವಂತೆ ಮಾಡು. ಅಲದೆ ಯಾರು ನಿನನ ಪವಿತರ ದೆವಾರದ ಹೊಸತೆಲನನು ತವಕದಿಂದ ಮುಟ್ಟಿ ಸೇವೆ ಮಾಡಲು ಸೆಡೆಧರೆವರೋ, ಅಂಥವರೊಡನೆ ಮೆಲನವಾಗಲೂ ಅವಕಾಶವನನು ಕಲಪಿಸು. ನಿನನ ಆನಂದಕೆಕಾಗಿ ಸೇವೆ ಸಲಿಸಲು ನೆರಧರೆಸಿರುವ ಹೆಣ್ಣಾಳುಗಳಲೆ ನಾನೊಬ್ಬನಾಗಲು ಅವಕಾಶ ನೇಡು. ನಿಜಕೂ ನೇನು ಘನವಂತ ಔದಾರಯದ ಖನಿ.

Also in: af, az, bg, bi, bs, ca, ch, da, de, el, en, eo, es, fa, fr, hi, hr, ht, hu, is, it, ja, lg, lv, mg, mr, ne, pl, pt, ro, sk, sm, sq, sr, sv, sw, tl, uk, zh-Hans, zh-Hant

AB11094

ಓ ನನನ ಸವಾಮೆಯೇ, ಪಾಪಗಳಿಂದ ಮುಕತಿಗೊಳಿಸುವ ಕರುಣಾನಿಧಿಯೇ, ವರಪರದಾತನೇ, ಸಂಕಟ ನಿವಾರಕನೇ, ಇಹ ಶರೀರವನನು ತಯಜಿಸಿ ಆಧ್ಯಾತ್ಮಿಕ ಜಗತನನು ಏರೆದವರ ಪಾಪಗಳನನು ಕಷಮೆಸೆಂದು ಸತಯವಾಗಿ ನಿನನಲೆ ಪರಾರಿಷಿಸುವೆ. ಭಗವಂತನೇ, ಅವರನನು ಆಕರಮಗಳಿಂದ ಪಾರುಗಾಣಿಸಿ ಪರಿಶುದ್ಧರನನಾಗಿ ಮಾಡು. ಅವರ ದುಃಖಗಳನನು ಪರಿಹರಿಸು. ಅವರಲೆ ಕವೆದಿರುವ ಕತಲೆಯನನು ಬೆಳಕನನಾಗಿ ಪರಿವರತಿಸು. ಸೌಖ್ಯದ ಉಡಯಾನವನನು ಪರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನನು ಶುಚಿಗೊಳಿಸು. ನಿನನ ಅನುಪಮ ತೇಜಸನನು ಕಾಣುವಂತೆ ಅನುಗರಹಿಸು.

Also in: af, az, bg, bi, bn, bs, ca, ch, cy, da, de, diu, diu, el, en, eo, es, et, eu, fi, fr, fy, gil, hr, hu, hz, id, ik, is, it, ja, kgf, kj, kl, ko, ky, lg, lv, mg, mh, ml, mr, mt, naq, naq, ne, nl, no, pl, pt, ro, se, sk, sl, sq, srn, st, sv, ta, te, tet, tl, ur

AB11281

ಪರಭುವೋ, ಓ ನನನ ಪರಭುವೋ, ನಿನನ ಪರೋಮದಿಂದ ಹೊತತಿಸಿದ ಜಯೋತೆ, ನಿನನ ದಯೆಯೆಂಬ ಮರದಲೆ ಎಡೆದ ಉರಿಯಿಂದ ದೇದೇಪಯಮಾನವಾಗಿ ಪರಜವಲಿಸಿದೆ. ಓ ಪರಭುವೋ, ನಿನನ ಸಿನಾಯ್ ಘೋಷಣೆಯಿಂದ ಹೊತತಿದ ಬೆಂಕಿಯ ಜವಾಲೆ ಹಾಗೂ ಶಾಖಮ ಅಧಿಕಗೊಳಲೆ. ಸತಯವಾಗಿ ನೇನು ದೃಢೀಕರಿಸ ತಕಕವ, ಸಹಾಯಕ, ಸುಶಕತ, ಉದಾರಿ ಮತತು ಪರೀತೆಗೆ ಅರಹ.

Also in: af, az, bg, bs, ca, da, de, el, en, es, fr, ht, is, it, ja, lb, lv, mg, mi, mn, ms, ms, mt, ne, nl, no, pl, pt, ro, ru, sm, tl, tpi, tvl, zh-Hans, zh-Hant

AB11356

ಓ ಅಪರತಿಮ ಪರಭುವೋ! ಈ ಹಾಲುಡುವ ಹಸುಗೂಸು ನಿನನ ಪರೋಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲಪಡಲೆ, ನಿನನ ಸುರಕಷತೆ, ಮತತು ರಕಷಣಿಯ ತೊಟ್ಟಿಲಿನಲೆ ಅದನನು ಕಾಪಾಡು ಹಾಗೂ ಅದು ನಿನನ ಸುಕೋಮಲ ಮಮತೆಯ ತೋಳುಗಳಲೆ ಬೆಳೆಯುವಂತೆ ಅನುಗರಹಿಸೆ.

Also in: ar, az, bg, bs, ca, cy, da, de, el, en, es, fa, fr, ht, hu, id, is, lg, ml, mt, mt, nl, pl, pt, ro, sk, sq, srn, sv, tl, vi

ABU030SHE

ಓ ದೇವರೋ! ಸತಯವಾಗಿಯೂ ನಾವೆಲಾ ನಿನನ ಪರೀತಿಯ ಸುಗಂಧದಲೆ ಒಂದುಗೂಡಿರುವೆಮ ನಾಮ ನಿನನ ಸಾಮಾಜಯದತತ ತಿರುಗಿರುವೆಮ. ನಾಮ ನಿನನನನಲದೆ ಬೇರೇನನನೂ ಕೋರುಮದೆಲ ಹಾಗೂ ನಿನನ ಸಂತೋಷವನನಲದೆ ಬೇರಾಮದಕಕೂ ಆಸೆಪಡುಮದೆಲ. ಓ ದೇವರೋ! ಈ ಆಹಾರಮ ನಿನನ ಸವರಗದ ಆಧ್ಯಾತ್ಮಿಕ ಆಹಾರವಾಗಲೆ. ಈ ಸಭಿಯನನು ನಿನನ ಪರಮ ಶರೀಷೆತ ಸಮೂಹವನನಾಗಿಸುವಂತೆ ಸಮಮತಿಸು.

ಅವರು ಮಾನವ ಕುಲಕೆ ಸಜೀವ ತುಂಬುವ ಪೆರೀತಿಯ ಕಾರಣವಾಗಲಿ ಮತತು ಮಾನವ ಜನಾಂಗಕೆ ಪೆರಕಾಶದ ಮೂಲವಾಗಲಿ, ಭೂಮಿಯ ಮೇಲೆ ಅವರು ನೆನನ ಮಾರಗದರಶನದ ಸಾಧನವಾಗಲಿ, ನೆಜವಾಗಿಯೂ ನೇಣು ಪೆರಬಲನೂ, ಕೊಡುಗೈದಾನಿಯೂ, ಕೆಷಮಾದಾತನೂ ಮತತು ಸರವಶಕತನೂ ಆಗಿರುವೆ!

Also in: af, ar, az, bg, bi, ca, da, el, en, eo, es, et, fa, fr, hi, hr, ht, hu, is, it, ja, kl, lv, nl, pl, pt, ro, ru, sq, sv, th, tl, zh-Hans

ABU0070GAT

ಓ ಕರುಣಾಮಯಿಯಾದ ದೇವರೇ, ಶಕತಿವಂತನೂ, ಪರಾಕರಮೆಯೂ ಆದ ಪೆರಭುವೇ ನೇನು, ಅತೆಯಂತ ಪೆರೀತಿಯ ತಂದೆಯೇ, ಈ ನೆನನ ಸೇವಕರು ಒತತಟಿಗಿ ಕಲಿತು ನೆನನ ಅಭಿಮುಖರಾಗಿದೆದಾರೆ. ನೆನನಲೆಲಿ ವೆನಂತೆ, ಮಾಡಿಕೊಳ್ಳತೆಡೆದಾರೆ. ನೆನನಿಂದ ಮೆತೆಯೆಲದ ದಯೆಯ ಭರವಸೆ ಬರಲೆಂದು ನೆನನ ಆನಂದವೇ ವೆನಾ ಅವರಿಗೆ ಮತತಯಾವ ಉಡೆದೇಶಯವೇ ಇಲಲ. ಮಾನವ ಕೋಟಿಯ ಸೇವೆಯೊಂದಲದೆ ಬೇರಾವ ಇಚ್ಛೆಯೂ ಅವರಿಗೆಲಲ. ಈ ಗುಂಪು ತೇಜಸವಿಯಾಗುವಂತೆ ಮಾಡು. ಹೃದಯಗಳನೆಲಲ ದಯಾಪೂರಿತವನನಾಗಿಸು. ಪವಿತರ ಆತಮದ ಔದಾರೆಯವನನು ಕರುಣಿಸುವವನಾಗು, ಸೆವರಗಸದೃಶವಾದ ಶಕತಿಯನನು ದಯಪಾಲಿಸು, ಶರೇಷ್ಠವಾದ ಮನಸಸನನು ನೇಡಿ ಆಶೀರವಾದಿಸು. ನಮರ ಭಾವನೆಯೆಂದ ಹಾಗೂ ಪಶಿಚಾತಪ ಬುಡೆಧಿಯೆಂದ ನೆನನತೆತ ಗಮನಹರಿಸಿ, ಮಾನವ ಕೋಟಿಯ ಸೇವೆಯಲಿ ಮಗನರಾಗಲು ಅವರ ಪೆರಾಮಾಣಿಕತೆಯನನು ಹೆಚ್ಚಿಸು. ಪೆರತಿಯೊಬಿಬನೂ ಪೆರಕಾಶಮಾನವಾದ ಮೇಣದ ಬತತಿಯಂತಾಗಲಿ, ಪೆರತಿಯೊಬಿಬನೂ ಜಾಜವಲಯಮಾನವಾದ ನಕಷತರದಂತಾಗಲಿ, ಪೆರತಿಯೊಬಿಬನೂ ರಮೆಯವಾದ ಬಣಿಣದಂತಾಗಲಿ, ದೈವೇ ರಾಜಯದಲಿ ಪೆರತಿಯೊಬಿಬನೂ ಸುಗಂಧದ ಪರಮಾವಧಿಯಾಗಲಿ, ಓ ಪೆರಿಯ ತಂದೆಯೇ, ನೆನನ ಆಶೀರವಾದವನನು ದಯಪಾಲಿಸು, ನಮಮ ಲೋಪದೋಷಗಳನನು ಗಮನಿಸಬೇಡ. ನೆನನ ರಕಷಣಿಯಲಿ ನಮಮನನು ಕಾಪಾಡು. ನಮಮ ಪಾಪಗಳನನು ಲೆಕೆಸಬೇಡ, ಸಮರೆಸಬೇಡ, ನೆನನ ಕರುಣಿಯೆಂಡ ನಮಮನನು ಪಾರುಗಾಣಿಸು. ನಾಮ ದರೆಡೆರರು ನೇನು ಶರೇಮಂತ ನಾಮ ರೋಗ ಪೇಡೆತರು ನೇನು ವೈಡೆಯ, ನಾಮ ನೆರಗತೆಕರು, ನೇನು ಉದಾರೆ. ಓ ಪೆರಭುವೇ, ನೆನನ ದಯೆ ನಮಮ ಮೇಲೆರಲಿ ನೇನು ಸಮರಥದಾತ ಹಾಗೂ ಉಪಕಾರೆ.

Also in: af, ar, az, bg, bs, ca, de, el, en, eo, fr, gil, gil, gu, gu, hu, hy, hy, iba, is, it, ko, ky, ky, lv, mg, mn, mn, mr, ne, ne, ne, nl, ny, pl, pt, ro, ru, sk, sm, sne, ta, tet, tl, tpi, tvl, uk

ABU0129EDU

ಓ ದೇವರೇ! ಈ ಮಕಕಳನನು ವೆಡೆಯಾವಂತರನನಾಗಿ ಮಾಡು ಈ ಮಕಕಳು ನೆನನ ಹಣಿಣಿನ ತೋಟದಲಿಲಿನ ಸಸಿಗಳು; ನೆನನ ಹುಲಿಗುವಲಿನಲಿಯ ಹೂಗಳು, ನೆನನ ಉಡೆಯಾನದ ಗುಲಾಬಿಗಳು, ನೆನನ ವರಷಧಾರೆ ಅಮಗಳ ಮೇಲೆ ಬೇಳಲಿ; ನೈಜತೆಯ ಸೂರೆಯ ನೆನನ ಪೆರೇಮದೊಡನೆ ಅಮಗಳ ಮೇಲೆ ಪೆರಕಾಶವನನು ಬೇರಲಿ. ಅಮ ತರಬೇತೆಗೊಂಡು, ಸಮ್ಯದಧವಾಗಿ ಬೆಳೆದು, ಅತೆಯಂತ ರಮೆಯತೆಯೆಂದ ಕಾಣುವಂತಾಗಲೂ ನೆನನ ತಂಪುಗಾಳಿ ಅಮಗಳ ಮೆಲೆ ಬೇಸಲಿ. ನೇನು ಪೆರದಾಯಕ, ನೇನು ಕರುಣಾಶಾಲಿ. - ಅಬಿದುಲ ಬಹಾ ಓ ಕರುಣಾಳು ಪೆರಭುವೇ! ಈ ಸುಂದರ ಮಕಕಳು ನೆನನ ಬಲಿಷ್ಠವಾದ ಬೆರಳುಗಳಿಂದ ಸೃಷ್ಠಿಯಾಗಿವೆ. ಹಾಗೂ ನೆನನ ಶರೇಷ್ಠತೆಯ ಅಡೆಭುತವಾದ ಚಿಹನೆಗಳಾಗಿವೆ. ಓ ದೇವರೇ! ಈ ಮಕಕಳನನು ರಕಷಿಸು, ಅವರು ಶಿಕಷಣ ಪಡೆಯುವಂತೆ ಉದಾರವಾಗಿ ಸಹಕರಿಸು. ಮತತು ಮಾನವ ಪೆರಪಂಚಕೆ ಸೆವೆ ಸಲಿಸುವಂತೆ ಅವರನನು ಶಕತಗೊಳಿಸು. ಓ ದೇವರೇ! ಈ ಮಕಕಳು ಮುತತುಗಳು, ಅವರು ನೆನನ ಪೆರೇಮಭರಿತ ದಯೆಯೆಂಬ ಚಿಷಪಿನಲಿ ರಕಷಿಸಲಪಡುವಂತೆ ಮಾಡು. ನೇನು ಉದಾರಿಯೂ, ಸರವಪೆರೇಮೆಯೂ ಆಗಿರುವೆ. - ಅಬಿದುಲಬಹಾ. ಓ ನನನ ಪೆರಭುವೇ! ಓ ನನನ ಪೆರಭುವೇ! ನಾನೊಂದು ಏಳಿವಯಸಿನ ಮಗು, ನೆನನ ಕರುಣಿಯ ಮೂಲಿಯೆಂದ ನನನನನು ಪೋಷಿಸು, ನೆನನ ಪೆರೀತಿಯ ವಕಷ ಸೆಥಳದಲಿ ನನನನನು ತರಬೇತುಗೊಳಿಸು, ನೆನನ ಮಾರಗದರಶನದ ಶಾಲಿಯಲಿ ನನಗೆ ಶಿಕಷಣ ನೇಡು ಮತತು ನೆನನ ಔದಾರೆಯದ ನೆರಳಿನಾಶಿರಯದಲಿ ನನನನನು ವೆಕಸಿಸು, ಕತತಲಿಗಳಿಂದ ನನನನನು ಮುಕತಿಗೊಳಿಸು, ನನನನನು ಪೆರಕಾಶಮಾನವಾದ ದೇಪವನನಾಗಿ ಮಾಡು; ನನನನನು ದುಃಖದಿಂದ ಬಿಡುಗಡೆಗೊಳಿಸು, ನನನನನು ಗುಲಾಬಿ ತೋಟದಲಿಲಿನ ಒಂಡು ಹೂವೆನಂತೆ ಮಾಡು; ನೆನನ ಹೊಸತೆಲಲಿ ಸೇವಕನಾಗುವಂತೆ ಕಷಿಟವನನು

ದಯಪಾಲಿಸು ಹಾಗೂ ಧರ್ಮಶೀಲರ ಸೇವಭಾವ ಮತತು ಗುಣಲಕ್ಷಣವನನು ನನನ ಮೇಲೆ ಕರುಣಿಸು; ಮಾನವ ಪರಪಂಚಕೆ ಔದಾರ್ಯದ ಕಾರಣವನನಾಗಿ ಮಾಡು ಮತತು ಅಮರ ಜೀವನದ ಮುಕುಟದೊಡ ನನನ ಶಿರಸನನು ಅಲಂಕರಿಸು. ಸತಯವಾಗಿಯೂ, ನೇನೇ ಶಕತಿಶಾಲಿ, ಪರಾಕರಮೆ, ದಿವೆಯ ಜಿಜ್ಞಾಸಿ, ಶರೋತ್ಕ,

Also in: af, az, bg, bi, bs, ceb, ch, cnr, co, cy, da, de, diu, el, en, eo, es, et, eu, fa, fi, fo, fr, gil, ha, haw, hi, hr, ht, hu, hy, hz, is, it, ja, kj, kl, ko, ky, lb, lg, lv, mg, mh, mi, mn, mr, ms, nal, ne, nl, no, ny, pap, pl, pt, ro, se, sk, sm, sq, st, sv, sw, ta, te, tet, th, tl, tpi, tvl, uk, vi, zh-Hans, zh-Hant

ABU0137ALL

ಓ ಕರುಣಾಕರ ಪರಭುವೇ! ಒಂದೇ ಮೂಲ ತಂದೆ ತಾಯಿಗಳ ಉದರದಿಂದ ಮಾನವ ವರಗವನನಿಲ ಸೃಷ್ಟಿಸಿರುವೆ, ನಿನನ ಉಡೆದಿಶೆಯವಾದರೂ ಅದೇ ಒಂದು ಸಂಸಾರಕೆ ಸೇರಿದವರಾಗಿರಲಿಂಬುದೇ. ನಿನನ ಪವಿತರ ಸಮಮುಖದಲಿಲಿ ಅವರೆಲಿಲಿ ನಿನನ ಸೇವಕರು ಮಾನವ ವರಗವೆಲಿಲಿ ನಿನನ ಆಶರಯದಲಿಲಿ ರಕಷಣಿಗೊಂಡಿದೆ. ನಿನನ ಔದಾರ್ಯದ ಸಧಾನದ ಮುಂದೆ ಕಲಿತೆಡೆದಾರೆ. ನಿನನ ಸಾನೆನಿಧಯದ ಬೆಳಕಿನಲಿಲಿ ಪರಕಾಶಮಾನವಾಗಿದೆದಾರೆ. ಓ ದೇವರೇ, ಎಲಲರ ಬಗೆಗೆಯೂ ನೇನು ಕರುಣಿಯುಳವನಾಗಿದೆದೇಯೇ, ಎಲಲರಿಗೂ ಅನುಕೂಲ ಮಾಡಿಕೊಟ್ಟಿದೆದೇಯೇ. ಎಲಲರಿಗೂ ರಕಷಣಿ ನೀಡಿದೆದೇಯೇ, ಎಲಲರಿಗೂ ಜೀವದಾತನಾಗಿದೆದೇಯೇ ಎಲಲರಿಗೂ ಜಾಣತನವನನೂ, ಬುಡೆಶಕತಿಯನನೂ ದಯಪಾಲಿಸಿರುವೆ. ಎಲಲರೂ ನಿನನ ದಯಾ ಸಾಗರದಲಿಲಿ ಮುಳುಗಿಬಿಟ್ಟಿದೆದಾರೆ. ಓ ಪರಭುವೇ, ಕರುಣಾಮಯನೇ, ಎಲಲರನನೂ ಒಟ್ಟುಗೂಡಿಸು ಎಲಲ ಮತಗಳು ಒಮ್ಮತಕೆ ಬರಲಿ. ಒಂದೇ ಒಂದಾಗಿ ಒಂದೇ ನಾಡೆದ ಮಕಕಳಂತೆ ಭಾವಿಸಲು ಎಲಲ ರಾಣಿರಗಳನನೂ ಒಂದುಗೂಡಿಸುವವನಾಗು. ಅವರೆಲಿಲಿ ಏಕಿಯ ಹಾಗೂ ಸೌಹಾರದದಿಂದ ಬಾಳವೆ ನಡೆಸುವಂತಾಗಲಿ. ದೇವರೇ, ಇಡೀ ಮಾನವ ವರಗದ ಏಕತೆಯ ಮಟ್ಟವನನು ಹೆಚ್ಚಿಸು. ಮಹಾಶಾಂತೆ ಸಧಾಪನೆ ಮಾಡು. ಎಲಲರ ಹೃದಯ ಮನಗಳನನು ಭದರಗೊಳಿಸು. ಓ ಕರುಣಿಯ ತಂದೆಯೇ, ದೇವರೇ, ನಿನನ ಪರೀತಿಯ ಸುಗಂಧದ ಮೂಲಕ ಹೃದಯಗಳನನು ಆನಂದಗೊಳಿಸು. ನಿನನ ಮಾರಗದರಶನದ ಬೆಳಕಿನ ಮೂಲಕ ಕಣಿಣುಗಳನನು ಜಾಜವಲಿಯಗೊಳಿಸು. ನಿನನ ಮಾತುಗಳ ಸುಮಧುರ ನಾದದ ಮೂಲಕ ಸಂತಸಗೊಳಿಸು. ನಿನನ ಕೃಪೆಯ ಗವಿಯಲಿಲಿಟ್ಟು ನಮನನು ರಕಷಿಸು. ನೇನು ಬಲಾಢಯ, ಪರಬಲಶಕತ, ಕಷಮಾದಾನಿ, ಮಾನವ ವರಗದ ಲೋಪದೋಷಗಳನನು ಕಡೆಗಣಿಸುವವನು ನೇನೊಬ್ಬನೇ.

Also in: af, az, be, bg, bi, ca, cy, da, de, el, en, eo, es, et, eu, fi, fj, fr, fy, hi, hr, ht, hu, hy, iba, is, it, ja, ja, kl, ko, ko, ky, lb, lo, lv, mg, ml, ne, nl, pl, pt, ro, ru, sk, sm, sq, sr, sv, ta, tet, th, tk, tl, tpi, uk, ur, zh-Hant

ABU0188TUR

ಓ ಮನನಿಸುವ ಭಗವಂತನೇ, ಈ ಸೇವಕರು ನಿನನತತ ತಿರುಗಿ ನಿನನ ದಯೆ ಹಾಗೂ ಉದಾರತೆಯನನು ಯಾಚಿಸುತ್ತಿರುವರು. ದೇವರೇ, ಅವರ ಹೃದಯಗಳನನು ನಿನನ ಪರೀತಿಗೆ ಆರಹವಾಗಿರುವಂತೆ, ಉತಮವಾದುದನನಾಗಿಯೂ, ಪರಿಶುದ್ಧವನನಾಗಿಯೋ ಮಾಡುವವನಾಗು, ಅವರ ಮೂಲಕ ಸೂರೆಯಪರಭೆ ಬೆಳಗಲು ಆತಮಗಳನನು ಶುದ್ಧ ಹಾಗೂ ಪವಿತರಗೊಳಿಸುವವನಾಗು. ನಿನನ ಪರಭೆಯನನು ಕಾಣುವ ಕಣಿಣುಗಳನನು ಶುದ್ಧಗೊಳಿಸಿ ಶರೋಷರನನಾಗಿ ಮಾಡು. ನಿನನ ಕರೆಗೆ ಓಗೊಡುವಂತೆ ಕೆವಿಗಳನನು ಒಳೆಯದನನಾಗಿ ಮಾಡು. ಪರಭುವೇ, ನಾಮ ನೆಜಕಕೂ ದುರಬಲರು ಆದರೆ ನೇನು ಪರಬಲ ನಾಮ ಬಡವರು, ನೇನು ಶರೀಮಂತ, ನಾಮ ನಿನನನನು ಅರಸುವವರು. ನೇನಾದರೋ ಆಶರಯ ನೀಡುವವ. ಪರಭುವೇ, ನಮಮ ಮೇಲೆ ಕನಿಕರವೆತು ಕಷಮೆಸು. ನಿನನ ಉಪಕಾರಕೆ ಅರಹತೆ ಹಾಗೂ ಸೆಡೆತೆಯನನು ಕರುಣಿಸು. ನಿನನ ಪರೇಮದ ಕೆಡೆಯಿಂದ ಹೊತತೆದ ಜವಾಲಿಗೆ ಆಕರಷಕನಾಗಿ ನಿನನ ಸಾನೆನಿಧಯವನನು ಸಮೇಪಿಸಲು ಅವಕಾಶ ದಯಪಾಲಿಸು. ನಿನನ ಪವಿತರಾತಮದ ಶಿವಾಸದ ಮೂಲಕ ಈ ಪರಭಾವಯುತ ಯುಗದಲಿಲಿ ಪುನರುಜ್ಜೀವಿಸುವಂತಾಗಲಿ. ನೇನು ಪರಮ ಸತವಶಾಲಿ, ಬಲಾಢಯ, ಕರುಣಾಳು, ಅಷ್ಟೇ ಅಲಲ ದಯಾಸಾಗರ.

Also in: ar, bg, ca, da, de, el, en, fa, fi, fo, fr, gil, gil, ht, hy, hy, is, it, ja, kj, kl, kl, lv, mt, ne, nl, no, pl, pt, ro, ru, sk, sne, sne, sv, ta, tpi, uk, zh-Hans, zh-Hans, zh-Hant

ABU0268AME

ಯಾರು ಸನೇಮಾರೋಗದಿಂದ ದೂರವಾಗಿರುವರೋ ಅವರು ನೆಯಾಯ ಮತತು ಒಳೆಳೆಯ ಮನಸೆನವರಾಗಲು ಉದಾರವಾಗಿ ಸಹಾಯ ಮಾಡೆಂದೂ ಹಾಗೂ ಯಾಮದರೆಂದ ಅವರು ಅಲಕಷೆಯರಾಗಿರುವರೋ ಅದರ ಬಗೆಗೆ ಅವರಿಗೆ ಅರಿವನನುಂಟು ಮಾಡೆಂದೂ ನಾಮ ದೇವರಾಲೆ ಪೆರಾರಥೆಸುವೆಮ. ಆತನು ಸತಯವಾಗೆಯೂ ಸರವ ಉದಾರೆಯೂ, ಅತೆ ಕೂಡುಗ್ಯೆದಾನೆಯೂ ಆಗಿರುವನು. ಓ ನನನ ಪೆರಭುವೇ, ನೆನನ ಸೇವಕರನನು ನೆನನ ಕೃಪಾಕಟಾಕಷದ ದೇವರದೆಂದ ಬಹೆಷಕರೆಸದೆರು ಮತತು ನೆನನ ಸಮಮುಖದೆಂದ ಅವರನನು ಹೂರದೂಡದೆರು. ಅಪೆರಯೋಜಕ ಘನವಾದ ಭೆರಮೆಯನನು ಹೂಗಲಾಡೆಸುವಂತೆ ಹಾಗೂ ಪೆಯರೆಥ ಕಲಪನೆಗಳ ಮತತು ಆಸೆಯ ಮುಸುಕನನು ಹರೆದು ಹಾಕುವಂತೆ ಅವರಿಗೆ ಸಹಾಯ ನೇಡು. ನಿಜವಾಗೆಯೂ, ನೇನು ಸರವೋನತವಾಗಿರುವೆ. ಸರವಶಕತನೂ, ಕೃಪಾಳುಮೂ ಆದ ನೇನಲಲದೆ ಬೇರೆ ದೇವರೆಲಲ.

Also in: az, bi, de, en, en, es, es, hu, ja, mt, sne, tvl, uk, ur

ABU0826WEA

ಓ ದೇವರೇ! ನಾಮ ಬಲಹೇನರು; ನಮಗೆ ಶಕತಿಯನನು ಕೂದು, ನಾಮ ದೇನರು, ನೆನನ ಅಮೆತ ಸಂಪತತನನು ನಮಮ ಮೇಲೆ ದಯಪಾಲೆಸು. ನಾಮ ರೂಗಗರಸೆತರು, ನಮಗೆ ನೆನನ ದೆವೆಯ ಉಪಶಮನವನನು ಕರುಣಿಸು. ನಾಮ ದುರೆಬಲರು, ನಮಗೆ ನೆನನ ಸೆವರೆಗೇಯ ಬಲವನನು ನೇಡು. ಓ ಪೆರಭುವೇ! ಈ ಪೆರಪಂಚದಾಲೆ ನಮಮನನು ಉಪಯುಕತರನನಾಗಿ ಮಾಡು. ನಮಮನನು ಸೆವರೆಥ ಹಾಗೂ ಆಸೆಗಳೆಂದ ಮುಕತರನನಾಗಿಸು. ಓ ಪೆರಭುವೇ! ನೆನನ ಪೆರೇತಿಯಾಲೆ ನಮಮನನು ಅಚಲರಾಗಿರುವಂತೆ ಮಾಡು ಮತತು ನಮಮನನು ಇಡೇ ಮಾನವ ಜನಾಂಗದ ಪೆರೇತೆ ಪಾತೆರನನಾಗೆಸಲು ಕಾರಣನಾಗು. ನಾಮ ನೆನನ ಸೇವಕರುಗಳ ಸೇವಕರಾಗುವಂತೆಯೂ, ನೆನನ ಸೃಷೆಟಿಯೆಲವನನೂ ಪೆರೇತೆಸುವಂತೆಯೂ ಮಾನವ ಪೆರಪಂಚದ ಸೇವೆಯಾಲೆ ನಮಮನನು ದೃಢಪಡೆಸು. ಓ ಪೆರಭುವೇ! ನೇನು ಸರವಸಮರೆಥ! ನೇನು ಕರುಣಾಳು! ನೇನು ಕೆಷಮಾದಾತ! ನೇನು ಸರವಶಕತ!

Also in: bi, ch, cnr, de, de, diu, diu, en, hi, hi, hr, hu, hy, hz, hz, iba, id, id, is, ja, ko, lg, lg, lt, ml, ms, ne, ny, pt, ro, ru, sq, sq, sw, ta, te, th, tvl, vi

ABU0826WEA

ಓ ಪರಮಾತೆಮ, ನಾಮ ದುರೆಬಲರು ನಮಮನನು ಶಕತರನನಾಗಿ ಮಾಡು. ಓ ದೇವರೇ, ನಾಮ ಅಜೆಇಾನೆಗಳು, ಜೆಇಾನೆಗಳನನಾಗಿ ಮಾಡು. ಓ ದೇವರೇ ನಾಮ ಬಡವರು, ಸಿರೆವಂತರನನಾಗಿ ಮಾಡು. ನಾಮ ಸತತವರು, ಮುಕತೆಗೂಳೆಸು. ಓ ಪೆರಭುವೇ, ನಾಮ ಕುಗೆಗೆಬಿಟೆಟೆಡೆದೇವೆ. ನೆನನ ಸಾಮರಾಜಯದಾಲೆ ಶೆರೇಷೆರನನಾಗಿ ಮಾಡು. ಪೆರಭುವೇ, ನೇನು ನಮಗೆ ಸಹಾಯವೆಸಗೆದರೆ ಮೆನುಗು ನಕೆಷತೆರಗಳಂತಾದೇಮ ಸಹಾಯವೆಸಗೆದೆದೆರೆ ಭೂಮೆಗೆಂತಲೂ ಕೇಳಾದೇಮ. ಪರಮಾತೆಮ, ನಮಮನನು ಶಕತಗೂಳೆಸು, ಯಶಸೆಸನನು ಅನುಗರೆಹೆಸು. ಅಹಂಕಾರವನನು ಗೆಲುವಂತೆ ಮಾಡು. ಆಶೆಯೆಂದ ಪಾರುಗಾಣಿಸು. ಇಹ ಪೆರಪಂಚದ ಬಂಧನದೆಂಡ ಮುಕತರನನಾಗಿ ಮಾಡು. ದೇವರೇ, ನೆನನನು ಸೇವೆಸಲು, ಪೂಜೆಸತೂಡಗಲು ನೆನನ ಸಾಮರಾಜಯದಾಲೆ ಶೆರದೆಧಾಸಕತೆಯೆಂದ ಶೆರಮೆಸಲು ಅನುಕೂಲೆಸುವಂತೆ ನೆನನ ಪವಿತೆರಾತಮದ ಮೂಲಕ ಉಡೆಯುಕತಗೂಳೆಸುವವನಾಗು ಪೆರಭುವೇ, ನೇನು ಶಕತಿಯ ಅಥೆದೇವತೆ, ಕೆಷಮಾದಾತ, ಕರುಣಾಶಾಲೆ.

Also in: bi, ch, cnr, de, de, diu, diu, en, hi, hi, hr, hu, hy, hz, hz, iba, id, id, is, ja, ko, lg, lg, lt, ml, ms, ne, ny, pt, ro, ru, sq, sq, sw, ta, te, th, tvl, vi

BB00015SUF

*“ಯಾರು ತನನ ನಂಬಿಕೆಯನನು ದೇವರಾಲೆರೆಸುವನೋ, ದೇವರು ಆತನೆಗೆ ಅವಶೆಯವಾದುದೆದನನು ಒದಗಿಸುವನು ಮತತು ಯಾರು ದೇವರಿಗೆ ಭಯಪಡುವನೋ, ದೇವರು ಆತನೆಗೆ ಪರೆಹಾರ ಕಳುಹೆಸುವನು.”

Also in: af, ar, az, bg, bn, bs, ca, co, cs, cy, da, de, el, en, eo, eu, fi, fr, hr, ht, hy, id, ik, is, it, ja, lg, med, mg, ml, mn, ms, nl, no, pap, pl, pt, ro, sk, sl, sm, sr, sv, ta, tet, th, tpi, tvl, uk, wam, zh-Hans, zh-Hant

BB00018ADJ

ಓ ನನನ ಭಗವಂತನೇ, ನೆನನ ಶಕತಿಯ ಬಲದೆಂದ ನಾನು ಪೆರಮಾಣಿಸುತೆಡೆದೇನೆ. ನನನ ಪರೇಕೆಷಾ ಸಮಯದಾಲೆ

ಯಾಮದೇ ಕೆಡುಕು ನನನನನು ಆಕರಮೆಸದಿರಲೆ ಹಾಗೂ ಅಜಾಗರೂಕತೆಯ ಕಷಣಗಳಲೆ ನೆನನ ಪರೋರಣಿಯ ಮೂಲಕ ನನನ ಹೆಜ್ಜೆಗಳಿಗೆ ಸರಿ ದಾರಿಯ ಮಾರ್ಗದರ್ಶನ ನೀಡು. ನೆನೋ ದೇವರು ನೆನನ ಅಪೋಕಷೆಯಂತೆಯೇ ಮಾಡಲು ನೆನು ಶಕತನಿರುವೆ. ನೆನನ ಸಂಕಲಪವನನು ಯಾರೂ ಎದುರಿಸಲಾರರು ಅಥವಾ ನೆನನ ಉಡದೇಶವನನು ಯಾರೂ ನೆಜ್ಜೆಫಲಗೊಳಿಸಲಾರರು.

Also in: az, bg, bi, bs, ca, ceb, cy, da, de, el, en, es, fa, fi, fr, hi, ht, hu, hy, id, is, it, kl, lg, mi, ml, mt, nl, pl, pt, ru, se, sk, sl, sq, sr, tet, tl, uk

BB0018FOR

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತವನನು ಸಮರಿಸುತತಾನೋ ಅವನು ಧನೆಯನು.” - ಬಾಜಿ ಓ ಪರಭುವೋ, ನಮಮ ದೇನ ಕೈಗಳು ನೆನನ ಕೃಪೆ ಹಾಗೂ ಔದಾರಯದ ಸವರಗದತತ ಚಾಚಿರುಮದನನು ನೆನು ನೋಡುತೆತೆರುವೆ. ನೆನನ ಕೊಡುಗೆ ಹಾಗೂ ಉದಾರತೆಗಳ ನೆಧಿಗಳಿಂದ ಅಮಗಳು ತುಂಬುವಂತೆ ಅನುಗರಹೆಸು. ನಮಮನನೂ ಮತತು ನಮಮ ತಂದೆ ತಾಯಂದಿರನನೂ ಕಷಮೆಸು, ಹಾಗೂ ನೆನನ ಮನೋಹರತೆ ಮತತು ದೈವೇ ಉದಾರತೆಯ ಸಾಗರದಿಂದ ನಾಮ ಬಯಸಿದುದೆಲವನನೂ ಈಡೇರಿಸು. ಓ ನಮಮ ಹೃದಯಗಳ ಪೆರೀತೆ ಪಾತರನೋ, ನೆನನ ಪಥದಲಿನ ನಮಮ ಎಲಲಾ ಕಾರಯಗಳನನೂ ಸೆವೀಕರಿಸುವವನಾಗು ನೆನು, ಸತಯವಾಗಿಯೂ, ಅತಯಂತ ಪೆರಬಲನೂ, ಮಹೋನತನೂ, ಅನುಪಮನೂ, ಕಷಮಾಶೀಲನೂ, ಕೃಪಾಕರನೂ ಆಗಿರುವೆ.

Also in: ar, az, bg, bs, ca, da, de, el, en, es, et, fa, fr, is, kl, mh, mt, nl, pl, pt, ro, ru, sne, ta, tl

BB00617

ಓ ನನನ ದೇವರೋ, ಓ ನನನ ಪರಭುವೋ, ಓ ನನನ ಒಡೆಯನೋ! ನಾನು, ನೆನನ ಪೆರೀತಿಯನನಲಲದೆ, ಬೇರಾಮದೋ ಆನಂದ, ಅಥವಾ ನೆನನ ಸಾಮೇಜಿಯವನನಲಲದೆ ಬೇರಾಮದೋ ಸುಖ ಅಥವಾ ನೆನನ ಸಂತ್ಯಪೆತಿಯನನಲಲದೆ ಬೇರಾಮದೋ ಸಂತೋಷ ಅಥವಾ ನೆನನೊಡನೆ ಭಾವೈಕೆಯವನನಲಲದೆ ಬೇರಾಮದೋ ಬದುಕನನು ಅರಸಿದುದೆದಕೆಕಾಗಿ, ನನನನನು ಮನನಿಸೆಂದು ನೆನನನನು ಬೇಡುವೆ. - ಬಾಜಿ ಓ ಸೆವಾಮೆಯೋ, ನೆನೋ ಜನರ ಆಶಾಕೆರಣ, ಈ ಎಲಲ ನೆನನ ಸೇವಕರ ರಕಷಕ. ರಹಸೆಯ ಹಾಗೂ ಪವಾಡಗಳನನು ನೆನು ಬಲಲೆ. ನಾವೆಲಲ ಪಾಪೆಗಳು ನೆನಾದರೋ ಇಂಥ ಪಾಪಗಳ ನೆವಾರಕ ಕರುಣಾಮಯೆ ಹಾಗೂ ಕೃಪಾಳು ಓ ಪರಭುವೋ ನಮಮ ಲೋಪದೋಷಗಳನನು ಗಮನಿಸಬೇಡ. ದಯೆ ಹಾಗೂ ಕರುಣೆಯಿಂದ ಕಾಣು. ನಮಮ ಲೋಪದೋಷಗಳು ಹಲಮ ಆದರೆ ನೆನನ ಕಷಮಾಗುಣದ ಸಾಗರ ಬಹು ವೆಶಾಲ. ಆಡೆದರಿಂದ ನಮಮನನು ದೃಢಗೊಳಿಸು ಬಲಪಡೆಸು ನಾಮ ನೆನಗೆ ಸಮರಪಣವಾಗುವಂತೆ ಸಹಾಯವೆಸಗು ನಮಮ ಆತಮಗಳನನು ಬೆಳಗಿಸು ಕಣಣುಗಳು ತೆರೆದು ನೋಡುವಂತೆ ಮಾಡು. ಕೆವೆಗಳು ಗಮನಿಸುವಂತೆ ಮಾಡು ಸತತವರನನು ಉಡೆದರಿಸು. ರೋಗಿಗಳನನು ಗುಣಪಡೆಸು ಬಡವರನನು ಸಿರಿವಂತರನನಾಗಿ ಮಾಡು. ನೆರಾಶರಿತರಲೆ ವೆಶವಾಸವನನು ಮೂಡಿಸು. ನೆನನಲೆ ನಮಮನನು ಅರೆಪೆಸಿಕೊಳಳು. ನೆನನ ಪೆರೀತಿಯ ಜಯೋತಿಯಿಂದ ನಮಮಲೆ ಬೆಳಕನನುಂಟುಮಾಡು. ನೆನು ಉದಾರಿ, ಕರುಣಾಶಾಲಿ, ವಾತಸಲಯಮಯೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00617

ಓ ನನನ ದೇವರೋ, ನನನ ಪರಭುವೋ ಮತತು ನನನ ಒಡೆಯನೋ! ನಾನು ನನನ ಬಂಧು ಬಳಗದವರಿಂದ ನೆರೆಲೆಪತನಾಗಿದೋನೆ ಮತತು ನೆನನ ಮೂಲಕ ಭೂ ನೆವಾಸಿಗಳೆಲರಿಂದ ಸೆವತಂತರನಾಗಲು ಕೋರುತೆತೆಡೆದೋನೆ ಹಾಗೂ ನೆನನ ದೃಷ್ಟಿಯಲೆ ಶಲಾಘನೀಯವಾದುದನನು ಪಡೆಯಲು ಸದಾ ಸಿದ್ಧನಿಡೆದೋನೆ. ನೆನನನನಲಲದೆ ಬೇರೆಲಲದರಿಂದ ಸೆವತಂತರನಾಗಿರುವಂತೆ ಒಳೆಯದನನು ಅನುಗರಹೆಸು ಮತತು ನೆನನ ಸೇಮಾತೀತ ಅನುಗರಹಗಳಲೆ ಪುಷೆಕಳಪಾಲನನು ನನಗೆ ದಯಪಾಲಿಸು. ನೆಜವಾಗಿಯೂ, ನೆನು ಸಮೃದ್ಧ ಅನುಗರಹದ ಪರಭುವಾಗಿರುವೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml,

BB00623

ಪರಮಾತಮನಲಲದೆ ಕಷಟನಿವಾರಕ ಮತತಯಾರಿದೆದಾರೆ? ಪರಮಾತಮನೆ ಘನವಂತ ಎಂದೆನನು. ಅವನೇ ದೇವರು ಎಂದು ಘೋಷಿಸು. ಎಲಲರೂ ಅವನ ಸೇವಕರು ಆಜ್ಞಾಧಾರಕರು ಎಂದು ನುಡೆ. - ಬಾಬಿ ಹೇಳು: ಪರಮಾತಮನೇ ಎಲಲರೆಗೂ ಅವಶಯವಾದುದನೆನು ಒದಗಿಸುವವನು. ಅಲಲದೆ ಎಲಲರ ಮೇಲೂ ವೆಯಾಷತೆಯುಳವನು. ಸೇವಕದಲಲಾಗಲೇ, ಅಥವಾ ಪೃಥವಿಯಲಲಾಗಲೇ ಪರಮಾತಮನ ವೆಯಾಷತೆಗೆ ಅತೇತವಾದುದು ಯಾಮದೂ ಇಲಲ. ಅರಿತವನೂ, ಆಧಾರಿಯೂ, ಸರವಶಕತನೂ ಆದ ಅವನು ನೆಜಕಕೂ ತನೆನೊಳಗೇ ಅಡಗಿರುವನು. - ಬಾಬಿ ಪರಭುವೇ, ಆರತರು ನಾಮ ಪೇರೇತಿಯ ಕೊಡುಗೆ ನೀಡು, ದಯೆತೋರು ನೆನನ ಸಂಪತತಿನ ಮಹಾ ಸಾಗರದಲಲೆ ಅಗತಯವಿರುವ ನಮಗೆ ಪಾಲು ದೊರಕಿಸು. ಕೇಳಾಗಿಸಲಪಟಿರಿರುವ ನಮಮನನು ಸಂತ್ಯೈಸು, ನೆನನ ಕೇರತೆಗೆ ನಮಮನನು ಭಗಸೆಧರನೆನಾಗಿ ಮಾಡು. ಆಕಾಶದ ಪಕಷಿಗಳೂ ತಮಮ ಆಹಾರವನನು ದೆನಂಪರತೆ ನೆನನೆಂದ ಪಡೆಯುವಮು. ಎಲಲ ವಸತುಗಳೂ, ಜೀವಿಗಳೂ ನೆನನ ಲಕಷಯ ಹಾಗೂ ಪೇರೇಮಮಯವಾದ ಪೇರೇತಿಯ ಆಸರೆಯಲಲಿರುವಮು. ಈ ಅಶಕತನನನು ನೆನನ ಅಗಾಧ ಕರುಣಿಯೆಂದ ದೂರಗೊಳಿಸಬೇಡ. ಈ ನೆಸಸಹಾಯಕ ಆತಮವನನು ನೆನನ ಉದಾರತೆಯೆಂದ ರಕಷಿಸುವ ಭರವಸೆ ನೀಡು. ನಮಮ ದೈನಂದಿನ ಆಹಾರವನನು ಒದಗಿಸು ಜೀವನದ ಅವಶಯಕತೆಗಳನನು ಹೆಚ್ಚಿಸುವಲಲೆ ಕೃಪೆಮಾಡು ನೆನನನಲಲದೆ ಬೇರೆಯವರನನು ಅವಲಂಬಿಸದಂತೆ, ನೆನನೊಡನೆ ಸಂಪೂರ್ಣವಾಗಿ ಸಂಪರಕವಿರುವಂತೆ ನೆನನ ಮಾರಗನುಯಾಯಿಯಾಗುವಂತೆ, ಹಾಗೂ ನೆನನ ಸರವಶಕತ, ಪೇರೇಮಮಯೆ, ಮಾನವ ಕೋಟಿಯ ಇಷಟಾರಥವನನು ಪೂರೈಸುವವನು.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BB00623

ಓ ದೇವರೇ, ನನನ ಪರಭುವೇ, ನಾನು ನೆನನನನು ಹೇಗೆ ಬೇಡುವೆ ಕಷಟ ಪರಿಹಾರಕ ಮಹಾಸಾಗರನೇ, ನೆನನ ಘನತೆಯ ದೆವೆಯ ಜಯೋತಿಯೆಂದ, ನೆನನ ಕೇರತಿಯ ಮೂಲಕ ನೆನನ ಸೇವಕರನನು ನಿಗರಹಿಸಿರುವುದರಿಂದ, ನೆನನ ಉನನತವಾದ ವಚನಗಳಿಂದ, ಶರೇಷರವಾದ ನೆನನ ಬರಹಗಳಿಂದ ನೆನನ ಕರುಣೆಗೆ ಪಾತರರಾದ ಸೇವಕದಲಲೆ ಹಾಗೂ ಭೂಮೆಯಲಲಿರುವ ಎಲಲರ ಮೇಲಿನ ದಯೆಯೆಂದ ಕೂಡಿದವನಾದ ನೇನು ನನನನನು ಎಲಲ ಕಷಟಗಳಿಂದ, ತೊಂದರೆಗಳಿಂದ ಅಲಲದೆ ಎಲಲ ದುರಬಲತೆಯೆಂದ, ನೆಶಕತಿಯೆಂದ ತೊಲಗಿಸುವವನಾಗು. ನೆನನ ದಯಾಪೂರಿತವಾದ ಜಲದೆಂದ ಮುಕತೆಗೆ ಕಾರಣನಾಗು. ಓ ನನನ ಸೇವಾಮೆಯೇ, ನೆನನ ಉದಾರತೆಯ ಡವಾರದಲಲೆ ಕಾಯುತೆತಿರುವ ಅಲಲದೆ ನೆನನ ದಯೆಯನನೇ ಹೆಡೆದು ಜೋಲಾಡುತೆತಿರುವ ಹಾಗೂ ನೆನನಲಲೆ ಆಸೆ ಭರವಸೆಯನನು ಹೊಂದಿರುವ ಈ ಕಿಂಕರನನನು ಕಂಡಿರುವೆ. ನೆನನ ಸಮುದರದಂತಹ ಘನತೆಯನನು ಆಶರಯಿಸಲು ಕಾತುರಪಡುತೆತಿರುವ ಮತತು ನೆನನ ಕರುಣಿಯನನು ಅಪೇಕಷಿಸುತೆತಿರುವ ಅವನ ಆಶಯವನನು ನಿರಾಕರಿಸಬೇಡವೆಂದು ನೆನನಲಲೆ ಅನನಯವಾಗಿ ಬೇಡುತೆತೇನೆ. ನನನನನು ಸಂತಸಗೊಳಿಸುವಂತೆ ಮಾಡಲು ಶಕತನಾಗೆಡೆದೇಯೇ, ನೆನನಲಲದೆ ಬೇರೆ ಯಾವ ದೇವರೂ ಇಲಲ. ಸದಾ ಕಷಮಿಸುವ ಹಾಗೂ ಔದಾರೆಯದ ಹೊಳೆಯನನು ಹರಿಸುವ ಭಗವಂತ ಇನನಾರೂ ಇಲಲ.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BB00630

ಓ ಪರಭುವೇ! ಪರತಿಯೊಂದು ಸಂಕಟದ ನಿವಾರಕನೂ, ಮತತು ಪರತಿಯೊಂದು ದುಃಖವನನು ಹೋಗಲಾಡಿಸುವವನೂ ನೀನೇ ಆಗಿರುವೆ. ಯರು, ಶೋಕವನನು ಹೊರಗಟಿತಿ ಪರತಿಯೊಂದು ಸೆರೆರೆಯಾಳನನು ಮುಕತಗೊಳಿಸುವನೋ, ಪರತಿಯೊಂದು ಆತಮವನನು ಉಡೆದರಿಸುವನೋ ಅವನೇ ನೀನಾಗಿರುವೆ. ಪರಭುವೇ!

ನೆನನ ಕರುಣಿಯ ಮೂಲಕ ವೆಮೋಚನೆಗೊಳಿಸು ಮತತು ಮೋಕಷ ಹೊಂದೆರುವ ಸೋವಕರುಗಳಲೆ ನಾನೂ ಒಬಬನಾಗಿರುವಂತೆ ಲೆಕಕಿಸು.

Also in: az, bg, ca, ceb, da, de, el, en, eo, es, et, fi, fr, hi, ht, hu, id, is, ja, kl, ko, lb, lg, mh, ml, mn, ms, mt, ne, nl, pl, pt, ro, ru, sk, sl, sne, sq, sr, te, tet, tl, tvl, uk, zh-Hant

BH0009HOW

ಓ ದೇವರೇ, ನನನ ದೇವರೇ, ನೆನೆಂದ ಅಗಲಿರುವ ಕಾರಣದಿಂದಾಗಿ ನೆನನನು ಹಂಬಲಿಸುವವರ ಕಣಿಣುಗಳು ಎಚ್ಚಿತೆತೆರುವಾಗ ನಾನು ಹೇಗೆ ನೆದರೆಸಲು ಆಯ್ದುಕೊಳ್ಳಲೆ, ನೆನನ ಪೋಮೆಗಳ ಆತಮಗಳು ನೆನನ ಸಮಮುಖದಿಂದ ದೂರ ಸರೆದಿರುವುದರಿಂದ ದುಃಖ ಪೇಡಿತರಾಗಿರುವಾಗ ನಾನು ಹೇಗೆ ವೆಶರಾಂತೆ ಪಡೆಯಲೆ? ಓ ನನನ ಪರಭುವೇ, ನೆನನ ಸಾಮಥರೆಯ ಹಾಗೂ ನೆನನ ರಕಷಣಿಯು ಬಲಗೈಯಲೆ ನನನ ಚೈತನೆಯ ಹಾಗೂ ನನನ ಸಂಪೂರ್ಣ ಅಸೆತೆತವನನೇ ಒಪೆಸೆಡೆದೇನೆ ಮತತು ನನನ ಶಿರಸನನು ನೆನನ ಶಕತಿಯ ಮೂಲಕ ನನನ ದೆಂಬಿನ ಮೇಲೆಸುತತೇನೆ ಮತತು ನೆನನ ಇಚ್ಚೆ ಹಾಗೂ ನೆನನ ಸಂತ್ಯಪೆತೆಗೆ ತಕಕಂತೆ ಮೇಲಿತತುತತೇನೆ. ನೇನು ಸತೆಯವಾಗಿಯೂ, ಸಂರಕಷಕ, ಕಾಪಾಡತಕಕವ, ಸರವಸಮರಥ, ಪರಮ ಬಲಶಾಲೆ. ನೆನನ ಸರವಶಕತಿಯ ಪರಮಾಣವಾಗಿ! ನಾನು ನೆದರೆಸುತೆರಲೆ ಅಥವಾ ಎಚ್ಚಿತೆರಲೆ, ನೇನು ಇಚ್ಚಿಸುಮದನನಲದೆ ಬೇರೇನನನೂ ಬೇಡೆನು. ನಾನು ನೆನನ ಸೋವಕ ಹಾಗೂ ನೆನನ ಕೈಯಾಳಾಗಿರುವೆ. ನೆನನ ಸಂತ್ಯಪೆತಿಯ ಸುಗಂಧವನನು ಯಾಮದು ಬೇರುವುದೋ ಅದನನು ನಾನು ಮಾಡುವಂತೆ ನನನನು ಉದಾರತೆಯಿಂದ ಸಹಾಯ ಮಾಡು. ನೆಜವಾಗಿಯೂ, ಇದು ನನನ ಹಾರೈಕೆಯಾಗಿದೆ ಹಾಗೂ ನೆನನ ಸಾಮೇಪೆಯವನನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪರಪಂಚಗಳ ಪರಭುವಾಗಿರುವ ನೆನಗೆ ಸೆತೋತರವಾಗಲೆ.

Also in: af, ar, az, bg, bi, bs, ca, ceb, cnr, cy, da, de, el, en, es, et, fi, fj, fr, gil, ha, hi, hr, ht, hu, id, is, it, kl, ko, lb, lg, lv, mg, ml, nl, no, pl, pt, ro, ru, sk, sq, srn, sv, ta, tl, tvl, zh-Hans

BH0009SER

ಓ ನನನ ಪರಮಾತಮನೇ, ಒಡೆಯನೇ, ನನನ ಆಕಾಂಕಷೆಯನನು ಪೂರೈಸಬಲವನೇ, ಈ ನೆನನ ಸೋವಕ ನೆನನ ಕರುಣಿಯ ರಕಷಣಿಯಲೆ ನೆದರೆ ಮಾಡಬಯಸುತತಾನೆ. ನೆನನ ಘನತೆಯ ಆಶರಯದ ಕೆಳಗೆ ವೆಶರಾಂತೆ ಪಡೆಯಲು ಇಚ್ಚಿಸುತತಾನೆ. ನೆನನ ಪೋಶಣಿ ಹಾಗೂ ಸಂರಕಷಣಿಗಾಗಿ ಮೂರೆಯೆಡುತತಾನೆ. ಓ ಪರಭುವೇ, ಎವೆಯೆಕಕದೆ ನೆನನ ಕಣಿಣುಗಳಿಂದ ನೆನನನಲದೆ ಬೇರೆ ಯಾರನನೂ ನೋಡದಂತೆರಲು ನನನ ಕಣಿಣನನು ರಕಷಿಸಬೇಕೆಂದು ಬೇಡುವೆ. ನೆನನ ಸಂಜಿಗಳನನು ಅಲದೆ ನೆನನ ಸಾಕಷಾತಕಾರವನನು ಗುರುತಿಸುವಂತೆ ನನನ ದೃಷೆಟಿಯನನು ದೃಢಪಡೆಸು. ಯಾರ ಅಖಂಡ ಸಾಕಷಾತಕಾರದ ಮುಂದೆ ಬಲದ ಪರಭಾವಮೂ ಕೂಡ ಬೆದರೆಬೆಚ್ಚೆಬೆಡೆದೇತೋ ಅಂಥಾ ಪರಮ ಪರಭಾವಶಾಲೆಯೂ ನೇನೇ. ಸರವಶಕತ, ಸರವವೆಜಯೆ, ನೆಯಮಾತೇತನಾದ ನೇನಲದೆ ಬೇರೆ ದೇವರೆಲಲ.

Also in: af, az, be, bg, bi, bn, ca, ch, cnr, cy, da, de, diu, el, en, eo, es, et, fi, fr, fy, haw, hr, ht, hu, is, it, kj, kl, ky, lt, lv, med, mg, mn, naq, naq, nl, no, pl, pt, ro, se, sk, sq, sv, ta, tl, tpi, tvl, ur

BH0009SHE

ಓ ಭಗವಂತ, ನೆನನ ರಕಷಣಿಯಲೆ ಎಚ್ಚರಗೊಂಡೆ, ಯಾರು ಈ ರಕಷಣಿಯನನು ಅಪೋಕಷಿಸುವರೋ ಅವರೆಗೆ ಅದು ಲಭಿಯೆ. ನೆನನ ರಕಷಣಿಯ ಪವೆತರ ನೆಲೆಯಲೆ, ನೆನನ ಆ ಬಲವತತರವಾದ ಕೊತಲದಲೆ ಯಾರು ನೆಲೆಸಲು ಇಚ್ಚಿಸುವರೋ ಅವರೆಗೂ ಅದು ಪೆರಾಪೆತಿಯಾದೇತು. ಓ ನನನ ಪರಭುವೇ, ನನನ ಅಂತರಾತಮವನನು ನೆನನ ಸಾಕಷಾತಕಾರದ ದೆವೆಯಜೆಯೋತೆಯಿಂದ ಬೆಳಗಿಸು. ನನನ ಬಾಹೆಯ ಸೆಥೆತಿಯನನು ನೆನನ ಪರಸನತೆಯ ಬೆಳಕಿನ ಕೆರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

Also in: af, ar, az, be, bg, bi, bn, bs, ca, ch, cnr, cy, da, de, diu, el, en, eo, es, et, fi, fr, fy, gil, hr, ht, hu, hz, id, ik, is, kj, kl, ky, lb, lg, mg, ml, mt, naq, ne, nl, no, ny, pl, pt, ro, ru, se, sk, sne, sq, srn, st, sv, sw, tl, tpi, tvl, vi

BH00238

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತೋ, ಅರೆಸುವ ಅಧಿಕಾರಮ ಪರಾಕರಮಶಾಲೆಯೂ, ಪರಬಲನೂ,

ಅನೇಕಬಂಧಿತನೂ ಆದ ದೇವರ ಮೇಲಿರುವುದೆಂಬ ಸತಯಮ ಸಧಾಪಿತವಾಗಿತೋ, ಯಾರ ಮೂಲಕ ಉದಾರತೆಯ ಸಾಗರದ ಅಲೆಗಳೆದಿದವೋ, ಮಾನವತೆಯ ಪರಭುವಾಗಿರುವ ದೇವರ ಶೋಭಾಯಮಾನ ಅನುಗ್ರಹದ ಸುಗಂಧಮ ಪಸರಿಸಿತೋ ಅಂತಹ ಭಗವದಧರ್ಮದ ಹಸತಕರ ಮೇಲೆ ಪರಕಾಶ ಹಾಗೂ ವೈಭವ, ನಮನ ಹಾಗೂ ಪರಶಂಸೆಯೆರಲಿ.

ಆತನ ಅತಿಥೇಯರ ಬಲದ ಮೂಲಕ ಅವರನನು ಕಾಪಾಡೆಂದು, ಅವರನನು ಆತನ ಪರಭುವತವದ ಸಾಮಥರೆಯದ ಮೂಲಕ ರಕ್ಷಿಸೆಂದು ಮತತು ಸೃಷ್ಟಿಸಿರುವ ಎಲಲದರ ಮೇಲೂ ಪಯಾಪಿಸಿರುವ ಅದನನು ಶಕತಿಯ ಮೂಲಕ ಅವರಿಗೆ ಬೆಂಬಲ ನೀಡೆಂದು ಆತನಲಲಿ -ಆತನು ಘನತವಿತವನು- ನಾಮ ಪರಾರಥಿಸುತೆಡೆದೇವೆ. ಪರಮಾಧಿಕಾರಮ ಸವರೆಗಳ ಸೃಷ್ಟಿಕರತನೂ ನಾಮಾವಳಿಯ ಸಾಮರಜಿಯದ ಪರಭುವೋ ಆಗಿರುವ ಭಗವಂತನದೇ ಆಗಿದೆ.

*ರವರ ಭರೂಣಾವಸಥೆಯಲಿರುವ ಜಾಗತಿಕ ಪರಜಾಪರಭುವತವದ ಪರಮುಖ ಪಾರುಪತಯಗಾರರಾಗಿರುವ, ಅವರ ಮೇಲೆ ಆತನ ಒಡಂಬಡಿಕೆಯ ಕೇಂದರದ ಸವಯಸಾಚಿ ಲೇಖನಿಯೆಂದ, ಆತನ ತಂದೆಯ ಧರ್ಮದ ರಕ್ಷಣೆಯನನು ಕಾಪಾಡುವ ಹಾಗೂ ಅದರ ಪರಸಾರ ಮಾಡುವ ಇಬಬಿಯ ಕರತವೆಯವನನು ವೆಧಿಸಲಾಗಿದೆ.” *- ಶೋಘೆ ಎಫೆಂಡೆ

Also in: cy, en, fi, fr, ht, hu, hy, is, it, mn, nl, no, ro, ru, tl, tvl, ur

BH00438

ನನನ ದೇವರೇ, ನನನ ಆರಾಧಯನೇ, ನನನ ದೂರೆಯೇ, ನನನ ಆಕಾಂಕ್ಷೆಯೇ! ಯಾವ ನಾಲಿಗೆ ತನನ ಕೃತಜ್ಞತೆಗಳನನು ನಿನಗೆ ಅರಪಿಸಬಲಲದಾಗಿದೆ? ನಾನು ಅಲಕಷಯನಾಗಿದೆ ನೇನು ನನನನನು ಎಚ್ಚರಗೊಳಿಸಿದೆಯೇ ನಾನು ನಿನೆಂದ ವೆಮುಖನಾಗಿದೆ, ನಾನು ನಿನತತ ತೆರುಗುವಂತೆ ನೇನು ನನಗೆ ಉದಾರವಾಗಿ ಸಹಕರಿಸಿದೆಯೇ. ನಾನೊಬ್ಬ ನೆರಜೀವಿಯಂತೆಡೆ ನೇನು ಜೀವಜಲದೆಂದ ನನನಲಲಿ ಜೀವ ತುಂಬಿದೆಯೇ. ನಾನು ಬಾಡೆ ಹೋಗಿದೆ, ಸರವ ಕೃಪಾಳುವೆನ ಲೇಖನಿಯೆಂದ ಹರಿದು ಬಂದಿರುವ ನಿನನ ವಾಣಿಯ ಸವರೆಗೇಯ ರ್ಪುರಿಯೆಂದ ನೇನು ನನನನನು ಪುನರುಜೀವಿತಗೊಳಿಸಿದೆಯೇ. ಓ ದೆವಯಾನುಗ್ರಹವೇ! ಸಕಲ ಸೃಷ್ಟಿಯೂ ನಿನನ ಉದಾರತೆಯೆಂದ ಉತಪನವಾಗಿಯೆಂದು! ನಿನನ ಔದಾರಯದ ಜಲದೆಂದ ಅದನನು ವಂಚಿತವನನಾಗಿಸಬೇಡ, ಅಷಟು ಮಾತರವಲಲ, ನಿನನ ಕರುಣಾ ಸಾಗರದೆಂದ ಅದನನು ತಡೆಹಡಿಯಲೂ ಬೇಡ. ಎಲಲಾ ಸಮಯದಲಲೂ ಮತತು ಎಲಲಾ ಸಧಿತೆಗಳಲಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನಿನನ ದೈವೇ ಉದಾರತೆಯ ಸವರೆಗದೆಂದ ನಿನನ ಪುರಾತನ ಅನುಗ್ರಹವನನು ಕೋರುವಂತೆ ನಾನು ನಿನನಲಲಿ ಮೂರೆಯೆಡುತತೇನೆ. ನೇನು, ಸತಯವಾಗಿಯೂ, ಔದಾರಯದ ಪರಭುವ ಹಾಗೂ ಚಿರಂತನ ಸಾಮರಜಿಯದ ಸಾರವಭೂಮನಾಗಿಯೆ.

Also in: af, az, az, bg, bi, bs, ca, ceb, de, el, en, es, et, fi, gil, hi, ho, hr, ht, iba, is, it, kl, ky, lv, ml, mn, ne, nl, pl, pt, ro, ru, sk, sl, sl, sne, sq, sv, ta, th, tl, tvl, uk, ur, vi, zh-Hans, zh-Hans

BH00662FLO

ಓ ನನನ ಪರಮಾತಮನೇ! ನಿನನ ಖಯಾತಿಯ ನಾಮದೆಂದ ನಾನು ನಿನನಲಲಿ ಪರಾರಥಿಸುಮದೆಟ್ಟಿ, ನಿನನ ಸೇವಕರ ವೆಚಾರಗಳಲಲಿ ಏಳಿಯನನುಂಟುಮಾಡು; ನಿನನ ಪರದೇಶಗಳು ಅಭಿವೃದ್ಧಿಗೊಳುವಂತೆ ಮಾಡು; ವಾಸತವವಾಗಿ ಜಗತಿನ ಎಲಲ ವಸತುಗಳ ಮೇಲೂ ನಿನಗೆ ಪರಮಾಧಿಕಾರ ಉಂಟು.

Also in: ar, be, bi, bn, bs, ch, cnr, cy, da, de, diu, en, es, fi, fr, gil, gil, ho, ht, hu, is, kl, lt, lv, ml, ne, no, pt, ro, ru, sk, sm, sne, sne, sne, sne, sne, sne, sne, sne, sq, sv, tl

BH00687

##ಅಗನೇಶಾಸನ ಪರಮ ಪರಾರಜೀನನೂ ಮಹಾಮಹಿಮನೂ ಆದ ದೇವರ ಹೆಸರಿನಲಲಿ. ನೆಶಚಯವಾಗಿಯೂ ಅಗಲಿಕೆಯ ಅಗನೆಯಲಲಿ ನೆಷಿರಾವಂತರ ಹೃದಯಗಳು ಧಗಧಗಿಸಿವೆ ಎಲಲಿಹುದು ನಿನನ ಮುಖಾರವೆಂದದ ಪರಭಿ, ಓ ಪರಪಂಚಗಳ ಪರಿಯತಮನೇ? ನಿನನ ಸಮೇಪದವರೆಲಲಾ ಅವಶೇಷದ ಕತಲಿಯಲಲಿ ಪರಿತಯಕರಾಗಿಹರು: ಎಲಲಿಹುದು ಪುನರೇವಲನದ ಸುಪರಭಾತದ ಕಾಂತಿ, ಓ ಪರಪಂಚಗಳ ಅಪೇಕ್ಷೆಯೇ? ನಿನನೆಂದ ಆರಿಸಲಪಟಿಟವರ ಶರೀರಗಳು ದೂರದ ಉಸುಕಿನಲಲಿ ಕಂಪಿಸುತತಾ ಬೆಡೆವೆ, ಎಲಲಿಹುದು ನಿನನ ಉಪಸಥಿತಿಯ ಸಾಗರ, ಓ ಪರಪಂಚಗಳ ಮೂಹಕನೇ? ಹೆಜ್ಜೆಯಕೆಯ ಕೈಗಳು ನಿನನ ಅನುಗ್ರಹ ಹಾಗೂ ಉದಾರತೆಯ ಸವರೆಗದೆಡೆ ಚಾಚಿಹಮ; ಎಲಲಿಹುದು

ನಿನ್ನ ಕೊಡುಗೆಯ ಸುರಮಳೆ, ಓ ಪರಪಂಚಗಳ ಹೊಣೆಗಾರನೇ? ದ್ರೌವ ಪರತೆಭಟಕರು ಎಲೆಡೆಯೆಂದಲೂ
ಪೇಡಿಸುತೆಹರು; ಎಲೆಹುದು ನಿನ್ನ ಅಜ್ಞಾಕಾರಕ ಲೇಖನಿಯ ನೆರಬಂಧಕಶಕತಿ ಓ ಪರಪಂಚಗಳ ಜಯಶಾಲಿಯೇ?
ಎಲಾ ದೆಕುಗಳಲೂ ಶವಾನಗಳ ಬೊಗಳಿಕೆಯು ಜೋರಾಗಿಹುದು; ಎಲೆಹನು ನಿನ್ನ ಪರಾಕರಮದ ಕಾಡಿನ
ಮೃಗರಾಜ, ಓ ಪರಪಂಚಗಳ ಶಿಕಷಿಸುವವನೇ? ನಿರಾಸಕತಿಯ ಚಳಿಯು ಮಾನವತೆಯನೆಲೆಲಾ ಬಿಗಿಯಾಗಿ ಹೆಡೆಹುದು:
ಎಲೆಹುದು ನಿನ್ನ ಪೋಮದ ಶಾಖ, ಓ ಪರಪಂಚಗಳ ಅಗನೆಯೇ? ದುರದೇಶಿಯು ತುತತ ತುದೆಗೇರಿಹುದು:
ಎಲೆಹಮು ನಿನ್ನ ನೆರವಿನ ಚಿಹನೆಗಳು, ಓ ಪರಪಂಚಗಳ ವೆಮೋಚಕನೇ? ಅಂಧಕಾರಮ, ಬಹಳಷೆಟು ಜನರನೆಲೆಲಾ
ಆವರೆಸೆಹುದು; ಎಲೆಹುದು ನಿನ್ನ ವೈಭವದ ಕಾಂತಿ, ಓ ಪರಪಂಚಗಳ ಪೆರಭಿಯೇ? ಮನುಷಿಯರ ಕೊರಳುಗಳು
ದೇವೇಷದಿಂದ ಚಾಚಿಹಮು: ಎಲೆಹಮು ನಿನ್ನ ಪೆರತೀಕಾರದ ಖಡೆಗಗಳು, ಓ ಪರಪಂಚಗಳ ವಿನಾಶಕನೇ? ಅಪಮಾನಮ
ಪಾತಾಳವನನು ಮುಟೆಹುದು: ಎಲೆಹಮು ನಿನ್ನ ವೈಭವದ ಸಂಕೋತಗಳು, ಓ ಪರಪಂಚಗಳ ಮಹಿಮನೇ? ನಿನ್ನ
ನಾಮವನನು ಸಾಕಷಾತಕರಿಸಿದ ಸರವಕೃಪಾಳುವನನು ದುಃಖಗಳು ಬಾಧಿಸಿಹಮು: ಎಲೆಹುದು ನಿನ್ನ ಸಾಕಷಾತಕರತ ದಿನ
ಚಿಲುಮೆಯ ಆನಂದ, ಓ ಪರಪಂಚಗಳ ಸಂತೋಷಕಾರಕನೇ? ಸಂಕಟಮ ಭೂಮಿಯ ಜನರನೆಲೆಲಾ ಆವರೆಸೆಹುದು:
ಎಲೆಹಮು ನಿನ್ನ ಹರುಷದ ಲಾಂಛನಗಳು, ಓ ಪರಪಂಚಗಳ ಉಲಾಸವೇ? ನಿನ್ನ ಚಿಹನೆಗಳ ಉದಯ ಸೆಥಳಮ
ಅನೆಷೆಟ ಸೂಚನೆಗಳಿಂದ ಮುಚೆಚಿರುಮದನನು ನೀನು ನೋಡುತೆತೆರುವೆ: ಎಲೆಹಮು ನಿನ್ನ ಬಲಿಷೆಠ ಬೆರಳುಗಳು, ಓ
ಪರಪಂಚಗಳ ಶಕತಿಯೇ? ಭಯಂಕರ ದಾಹಮ ಮನುಷಿಯರನೆಲೆಲಾ ಆವರೆಸೆಹುದು: ಎಲೆಹುದು ನಿನ್ನ
ಅನುಗರಹದ ನದೆ, ಓ ಪರಪಂಚಗಳ ಕರುಣಿಯೇ? ದುರಾಶಿಯು ಮಾನವ ಜನಾಂಗವನೆಲೆಲಾ ಬಂಧಿಸೆಹುದು:
ಎಲೆಹಮು ನಿನ್ನ ವೆರಕತಿಯ ಸಶರೀರಗಳು, ಓ ಪರಪಂಚಗಳ ಪೆರಭುವೇ? ದಬಿಬಾಳಿಕೆಗೊಳಪಟೆಟಿ ಈತನು
ಒಬಬಂಟಿಯಾಗಿರುಮದನನು ನೀನು ನೋಡುತೆತೆರುವೆ: ಎಲೆಹರು ನಿನ್ನ ಅಜ್ಞೆಯ ಸೆವರೆಗದ ಅತೆಥೇಯರು, ಓ
ಪರಪಂಚಗಳ ಸಾರವಭೂಮನೇ? ಪರಸೆಥಳದಲೆ ಪರಿತಯಜಿಸಲಪಟೆಟಿರುವೆ ನಾನು: ಎಲೆಹಮು ನಿನ್ನ ನೆಷೆಯ
ಸಂಕೋತಗಳು, ಓ ಪರಪಂಚಗಳ ನಂಬಿಸೆತನೇ? ಮೃತಿಯು -ವೇದನೆಗಳು ಮನುಜರನೆಲೆಲಾ ಹೆಡೆಹುದು: ಎಲೆಹಮು
ನಿನ್ನ ಅಮರ ಜೀವನದ ಭೋರೆಗರೆವ ಮಹಾಸಾಗರದಲೆಗಳು ಓ ಪರಪಂಚಗಳ ಜೀವವೇ? ಶೈತಾನನ ಪಿಸುಮಾತುಗಳು
ಪೆರತಿಯೊಂದು ಜೀವಿಯ ಮೇಲೂ ಪಿಸುಗುಟೆಟಿವೆ: ಎಲೆಹುದು ನಿನ್ನ ಬೆಂಕಿಯ ಉಲಕೆ, ಓ ಪರಪಂಚಗಳ ಬೆಳಕೇ?
ಉಡೆವೇಗದ ಅಮಲು ಹೆಚೆಚಿನ ಮಾನವ ಜನಾಂಗವನೆಲೆಲಾ ದುರಮಾರೆಗಕೆ ಒಯದೆಹುದು: ಎಲೆಹಮು ನಿನ್ನ
ಪರೆಶುಡೆಥತಿಯ ದಿನ ಚಿಲುಮೆಗಳು, ಓ ಪರಪಂಚಗಳ ಅಭಿಲಾಷೆಯೇ?

ದಬಿಬಾಳಿಕೆಗೊಳಪಟೆಟಿ ಈತನು ಸೆರಿಯನನರ ಮಥೆಯೆ ಜುಲುಮೆಯಲೆ ಮರೆಮಾಚಿರುಮದನನು ನೀನು
ನೋಡುತೆತೆರುವೆ: ಎಲೆಹುದು ನಿನ್ನ ಮುಂಬೆಳಗಿನ ತೇಜಸೆಸು, ಓ ಪರಪಂಚಗಳ ಬೆಳಕೇ? ನಾನು ಮಾತನಾಡಲು
ನೆಷೇಥೆಸಲಪಟೆಟಿರುವೆ ನೀನು ನೋಡುತೆತೆರುವೆ: ಎಲೆಂದ ಪುಟಿಯುಮದು ನಿನ್ನ ಶರುತಿ, ಓ ಪರಪಂಚಗಳ
ಕೋಗಲಿಯೇ? ಬಹಳಷೆಟು ಜನ ಭರಾಂತೆ ಹಾಗೂ ವೆಯರೆಥ ಕಲಪನೆಯಲೆ ಸುತತುವರೆದೆಹರು: ಎಲೆಹರು ನಿನ್ನ
ನೆಚೆಯತೆಯ ಪೆರತೆಪಾದಕರು, ಓ ಪರಪಂಚಗಳ ಭರವಸೆಗನೇ? ಯಾತನೆಗಳ ಸಾಗರದಲೆ ಮುಳುಗುತೆಹರು ಬಹಾ:
ಎಲೆಹುದು ನಿನ್ನ ವೆಮುಕತಿಯ ನೌಕೆ, ಓ ಪರಪಂಚಗಳ ಉಡೆಧಾರಕನೇ? ನಿನ್ನ ವಾಣಿಯ ದಿನ ಚಿಲುಮೆಯು
ಸೃಷೆಟಿಯ ಕಾರಗತಲಲೆರುಮದನನು ನೀನು ನೋಡುತೆತೆರುವೆ: ಎಲೆಹನು ನಿನ್ನ ದೆವೆಯಾನುಗರಹದ ಸೂರಯ, ಓ
ಪರಪಂಚಗಳ ಬೆಳಕುಗಾರನೇ? ಸತಯ ಹಾಗೂ ಪರೆಶುಡೆಥತಿ, ನೆಷೆಠ ಹಾಗೂ ಸನಮಾನದ ದೇಪಗಳ ನಂದೆಸಲಪಟೆಟಿವೆ:
ಎಲೆಹುದು ನಿನ್ನ ಸೇಡು ಭರೆತ ಕರೋಧದ ಸುಳಿಮ, ಓ ಪರಪಂಚಗಳ ಸಾರಥಿಯೇ? ನಿನಗಾಗಿ ವೇರರಾದವರನನು
ಯಾರನನಾದರೂ, ಅಥವಾ ನಿನ್ನ ಪೆರತೆಯ ಪಥದಲೆ ಸಂಭವಿಸಿರುಮದರ ಬಗೆಗೆ ಚಿಂತಿಸುವವರನನಾದರೂ ನೀನು
ಕಾಣಬಲೆಯಾ? ಈಗ ನನ್ನ ಲೇಖನಿಯು ಸೆತಬಿಧವಾಗುತೆಹುದು, ಓ ಪರಪಂಚಗಳ ಪೆರಿಯಕರನೇ, ದೆವೆಯ
ಕಲಪವೃಕಶದ ಕೊಂಬೆಗಳು ವೆಥಿಯ ಚಂಡಮಾರುತಗಳಿಗೆ ಸಿಕೆಕೆ ಮುರೆದು ಹೋಗಿಹಮು: ಎಲೆಹುದು ನಿನ್ನ
ಪೋಷಣಿಯ ನಿಶಾನೆ ಓ ಪರಪಂಚಗಳ ವೇರಾಗರೇಸರನೇ? ಈ ಮುಖಮ ನೆಂದೆಯ ಧೂಳಿನಲೆ ಅಡಗಿ ಹೋಗಿಹುದು:
ಎಲೆಹುದು ನಿನ್ನ ಅನುಕಂಪದ ತಂಗಾಳಿ, ಓ ಪರಪಂಚಗಳ ಕರುಣಾಳೇ? ಪವೆತರತೆಯ ನಿಲುವಂಗಿಯು ಕಪಟೆಗಳಿಂದ
ಮೈಲೆಗಿಯಾಗಿಹುದು ಎಲೆಹುದು ನಿನ್ನ ಮಡಿಯಾದ ವಸೆತೆರ, ಓ ಪರಪಂಚಗಳ ಶೃಂಗಾರಕನೇ? ಮನುಷಿಯರ

ಕೃತಿಯುಗಳಿಂದಾಗಿ ಅನುಗ್ರಹದ ಸಮುದರವು ಸತತವಾಗಿರುತ್ತದೆ: ಎಲೆಹಮು ನೆನನ ಔದಾರಯದ ಅಲೆಗಳು, ಓ ಪರಪಂಚಗಳ ಆಕಾಂಕ್ಷೆಯೇ? ನೆನನ ದೆವೆಯ ಸಾಸೆನಿಧೆಯುಕೊಯೆಯವ ದೆವಾರಮ ಶತರುಗಳ ಷಡಯಂತರ ದಿಂದಾಗಿ ಮುಚ್ಚಿಹುದು: ಎಲೆಹಮು ನೆನನ ಕೊಡುಗೈಯ ಚಾವೆ, ಓ ಪರಪಂಚಗಳ ಕೀಲಿಕಾರಕನೇ? ವೆಡೆರೋಹದ ವೆಷಪೂರಿತ ಗಾಳಿಯಿಂದಾಗಿ ಎಲೆಗಳು ಹಳದಿಯಾಗಿಹವು: ಎಲೆಹಮು ನೆನನ ಔದಾರಯದ ಮೇಘಧಾರೆ, ಓ ಪರಪಂಚಗಳ ದಾತನೇ? ಈ ವಿಶವಮ ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು: ಎಲೆಹಮು ನೆನನ ಕೆಷಮೆಯ ತಂಗಾಳಿ, ಓ ಪರಪಂಚಗಳ ಕೆಷಮಾದಾತನೇ? ನೆರಜನ ಸೆಥಳದಲೆ ಈ ಯುವಕನು ಏಕಾಂಗಿಯಾಗಿಹನು: ಎಲೆಹಮು ನೆನನ ದೆವೆಯಾನುಗ್ರಹದ ಮಳೆ, ಓ ಪರಪಂಚಗಳ ಕೊಡುಗೈ ದೊರೆಯೇ? ಓ ಪರಮ ಶಿರೋಷ್ಠಿ ಲೇಖನಿಯೇ, ಅಮರ ರಾಜಿಯದಲೆ ಅತಯಂತ ಸುಮಧುರವಾದ ನೆನನ ಕರೆಯನನು ನಾಮ ಆಲಿಸಿಹೆಮು ವೈಭವಯುಕತವಾದ ನಾಲಿಗೆಯ ನುಡಿಗೆ ನೇನು ಕಿವಿಗೊಡು, ಓ ಪರಪಂಚಗಳಲೆ ದಬಿಬಾಳಿಕೆಗೊಳಪಟಿಟವನೇ! ಚಳಿಯಿಂದಲಲದಿರೆ ನೆನನ ನುಡಿಗೆಗಳ ಶಾಖಮ ಹೇಗೆ ವೆರಾಜಿಸುತೆತೆತು, ಓ ಪರಪಂಚಗಳ ವೆಯಾಖೆಯಾಕಾರನೇ? ವೆಪತುಗಳಿಂದಲಲದಿರೆ ನೆನನ ಸಹನೆಯ ಸೂರೆಯನು ಹೇಗೆ ಪೆರಕಾಶಿಸುವನು. ಓ ಪರಪಂಚಗಳ ಬೆಳಕೇ? ಗೋಳಾಡದಿರು ದುಣಿಟರಿಂದಾಗಿ, ಸಹೆಸಲು ಮತತು ತಾಳಮೆಯೆಂದಿರಲು ನೇನು ಸೃಷ್ಟಿಸಲಪಟಿಟಿದೆಯೇ, ಓ ಪರಪಂಚಗಳ ಸಹನಾಶೀಲನೇ. ದೆರೋಹೆಗಳ ಮಡೆಯೆ ಒಡಂಬಡಿಕೆಯ ದೆಗಂತದಲೆನ ನೆನನ ಉದಯ ಹಾಗೂ ದೇವರೆಗಾಗಿ ನೆನನ ಹಂಬಲಿಕೆ ಎಣೆಟು ಮನೋಹರವಾಗಿತು. ಓ ಪರಪಂಚಗಳ ಪೆರೋಮವೇ? ಸೆವಾತಂತೆರೆಯದ ಪತಾಕೆ ಉನನತ ಶಿಖರದ ತುತತತುದೆಯಲೆ ನೆನನಿಂದಲೇ ನೆಡಲಾಗಿತು ಮತತು ಅನುಗ್ರಹದ ಸಮುದರವು ಭೋರಗರೆದಿತು. ಓ ಪರಪಂಚಗಳ ಆನಂದ ಪರವಶನೇ ನೆನನ ಒಂಟಿತನದಿಂದಲೇ ಏಕೆಯತೆಯ ಸೂರೆಯ ಬೆಳಗಿಹನು, ಹಾಗೂ ನೆನನ ಗಡೇಪಾರಿನಿಂದಲೇ ಏಕೆಯತೆಯ ಭೂಮೆಯು ಅಲಂಕೃತಗೊಂಡೆಹುದು ಸಹನೆಯೆಂದಿರು ಓ ಪರಪಂಚಗಳ ದೇಶಭೆರಣಿಟನೇ, ನಾಮ ಅಪಮಾನವನನು ವೈಭವದ ಉಡುಗಿಯನನಾಗಿಸಿಹೆಮು ಹಾಗೂ ಪೆಯಥೆಯನನು ನೆನನ ದೇಗುಲದ ಭೂಷಣವನನಾಗಿಸಿಹೆಮು ಓ ಪರಪಂಚಗಳ ಪೆರತೆಷೆಯೇ. ಹೃದಯಗಳು ದೆವೇಷಗಳಿಂದ ತುಂಬಿರುಮದನನೂ ನೇನು ನೋಡುತೆತೆರುವೆ ಮತತು ಅಮಗಳನನು ಲಕೆಷಿಸದಿರುಮದು ನೆನಗೆ ಸೇರಿಹುದು, ಓ ಪರಪಂಚಗಳ ಪಾಪಗಳನನು ಮರೆಮಾಚುವವನೇ. ಖಡೆಗಗಳು ಧಳಧಳಿಸಿದಾಗ ಮುನನುಗು! ಈಟಿಗಳು ಹಾರಿದಾಗ ಮುಂದಕೆ ಹೋಗು! ಓ ಪರಪಂಚಗಳ ತಯಾಗಮೆಯೇ, ನೇನು ರೋದಿಸುವೆಯಾ, ಅಥವಾ ನಾನು ರೋದಿಸಲೇ? ಇಲಲಾ, ನೆನನ ಕೆಲವೇ ಕೆಲಮ ಮುಂದಾಳುಗಳನನು ಕಂಡು ನಾನು ಗೋಳಾಡಲೇ, ಓ ಪರಪಂಚಗಳ ರೋದನೆಯ ಕಾರಣ ಕರೆತನೇ? ನೆಶಿಚಯವಾಗಿಯೂ ನಾನು ನೆನನ ಕರೆಯನನು ಆಲಿಸಿರುವೆ, ಓ ವೈಭವೋಪೇತ ಪೆರಿಯತಮನೇ ಮತತು ಬಹಾರ ಮುಖಾರವೆಂದಮ ಈ ಗ ಕಣಿಟಗಳ ಶಾಖದಿಂದ ಮತತು ನೆನನ ಪೆರಕಾಶಮಾನವಾದ ನುಡಿಗೆಗಳ ಜಿವಾಲೆಗಳಿಂದ ಉರಿಯುತೆತೆದೆ ಮತತು ಆತನು ಅಹುತಿಯ ಸೆಥಾನದಲೆ ನೆಷೆಯೆಂದ ಎಡೆದು ನೆನನ ಇಚ್ಛೆಯ ಕಡೆ ನೋಡುತೆಹನು, ಓ ಪರಪಂಚಗಳ ಆಚರಣಾಕಾರಕನೇ, ಓ ಅಲೆ ಅಕೆಬರೆ, ಈ ಶಾಸನದಲೆ ನೇನು ನೆನನ ಪೆರಭುವನನು ವಂದಿಸು, ಅದರಿಂದ ನೇನು ನೆನನ ಸೌಮ್ಯತೆಯ ಸುವಾಸನೆಯನನು ಆಘರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜೆಯನಾದ ದೇವರ ಪಥದಲೆ ಎಂಥ ಕಣಿಟಗಳು ನಮನನನಾವರೆಸೆರಬಹುದೆಂದು ತೆಳಿಯಬಹುದು. ಸೇವಕರೆಲಲಾ ಇದನನು ಪರೆಸೆ, ವೆಚಾರ ಮಾಡೆಡೆದೇ ಆದರೆ, ಸರೆವಲೋಕಗಳನೇ ಹತೆತೆ ಉರೆಸುವಂತಹ ಅಗನೆಯು ಅವರ ನರನಾಡಿಗಳಲೆ ಹೊತೆತೆಸಲಾಗುಮದು.

Also in: ar, az, bg, bn, bs, ca, da, de, el, en, es, fi, fr, fr, gil, hy, it, lv, mg, nl, no, pl, pt, ru, sv, tl, tvl, ur, vi

BH00870

##ದೇರಘ ಗುಣಕಾರಿ ಪೆರಾರಥನೆ

ಅವನೇ ರೋಗ ನೆವಾರಕ, ಪರಿಪೂರಕ, ಸಹಾಯಕ, ಕೆಷಮಾಶೀಲ, ಕರುಣಾಮಯೆ. ಓ ಘನತೆವೆತತವನೇ, ಓ ನೆಷೆತಾವಂತನೆ, ಓ ವೈಭವ ಪೂರಿತನೇ, ನೆನನಲೆ ನಾನು ಬಿನನವಿಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸಾರವಭಾಮನೇ, ಓ ಉನನತೆದಾತನೇ, ಓ ನೆಯಾಯಾಧೀಶನೇ, ನೆನನಲೆ ನಾನು ಬಿನನವಿಸುತೆತೆಡೆದೇನೆ! ನೇನೇ

ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಅನುಪಮನೇ, ಓ ಅನಂತನೋ, ಓ ಏಕಮೇವನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಶಿಲಾಘನೇಯನೋ, ಓ ಪೂಜೆಯನೋ, ಓ ಸಹಾಯಕನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಸರವಜ್ಞನೋ, ಓ ಮಹಾಪರಜ್ಞನೋ, ಓ ಮಹಾಮಹಿಮನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಸೌಮ್ಯನೋ, ಓ ಭವೆಯನೋ, ಓ ಪಿಧಾಯಕನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರಿಯತಮನೋ, ಓ ಪರೇತಿಪಾತರನೋ, ಓ ಸಂತೋಷಕಾರಕನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಮಹಾಬಲನೋ, ಓ ಜೀವಾಧಾರನೋ, ಓ ಸಾಮಥರೆಯವಂತನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಅಳುವರಸನೋ, ಓ ಸವಯಂ ಜೀವಿಯೋ, ಓ ಸರವಜ್ಞನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಚೈತನ್ಯನೋ, ಓ ಪರಕಾಶನೋ, ಓ ಮಹಾಪಯಕನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಸರವರಿಂದಲೂ ಸಂದರಶಿಷ್ಯಪಡುವವನೋ, ಓ ಸರವಜ್ಞಾತನನೋ, ಓ ನಿಗೂಢನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಗೋಪಿಯನೋ, ಓ ವೇಜೀತನೋ, ಓ ವರದಾತನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಶಕ್ತಿಶಾಲಿಯೆ, ಓ ಸಹಾಯಕನೋ, ಓ ಅಗೋಚರನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಸವರೂಪದಾತನೋ, ಓ ತೃಪ್ತಿಕಾರಕನೋ, ಓ ಸಂಹಾರಕರತನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ! ಓ ಉದಯನೋ, ಓ ಏಕತರಕತರನನೋ, ಓ ಘನತವೆತವನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರಿಪೂರಣನೋ, ಓ ಅನಿರಬಂಧಿತನೋ, ಓ ಔದಾರಯ ಮೂರತಿಯೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರೋಪಕಾರಿಯೋ, ಓ ತಡೆಹಿಡಿಯುವವನೋ, ಓ ಸೃಷ್ಟಿಕರ್ತನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರಮ ಉದಾತನೋ, ಓ ಸೌಂದರಿಯ ಮೂರತಿಯೋ, ಓ ಸಮೃದ್ಧನೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ನೆಯಾಯವಂತನೋ, ಓ ದಯಾಪೂರಿತನೋ, ಓ ಕೊಡುಗೈ ದೊರೆಯೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಸರವ ನೆರಬಂಧಕನೋ, ಓ ಚಿರಶಾಶವತನೋ, ಓ ಪರಮ ಜ್ಞಾನಿಯೋ, ನಿನನಲಿ ನಾನು ಬಿನ್ನವಿಸುತ್ತೇಡೆದೇನೆ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಭವಯನೋ, ಓ ಪರಾಚೀನನೋ, ಓ ಮಹಾನುಭಾವನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸುಸಂರಕ್ಷಿತನೋ, ಓ ಸಚ್ಚಿದಾನಂದನೋ, ಓ ಅಪೇಕ್ಷಿತನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವದಯಾಳುವೋ, ಓ ಸರವಕೃಪಾಳುವೋ, ಓ ಕಲಯಾಣಕಾರಕನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಆಶರಯದಾತನೋ, ಓ ಆಸರೆಯೋ, ಓ ಸರವಸುರಕ್ಷಿತನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವಸಹಾಯಕನೋ, ಓ ಸರವರೆಂದಲೂ ಪರಾರಥಿಸಲಪಡುವವನೋ, ಓ ಸ್ವೂರತಿದಾಯಕನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಕಟಕರತನೋ, ಓ ರುಡರನೋ, ಓ ಕರುಣಾಶಾಲಿಯೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನನನಾತಮನೋ, ಓ ನನನ ಪರಿಯತಮನೋ, ಓ ನನನ ನಂಬಿಕೆಯೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಬಾಯಾರಿದವರನನು ತಣಿಸುವವನೋ, ಓ ಸರವಾತಿಶಯ ಪರಭುವೋ, ಓ ಅತಯಮೂಲಯನೆ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಮಹಾಸ್ಮೃತಿಯೋ, ಓ ಸರವೋತತಮ ನಾಮಾಂಕಿತನೋ, ಓ ಮಹಾಪರಾಚೀನ ಮಾರಗವೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ಪರಶಂಸಾರಹವನೋ, ಓ ಪರಮ ಪಾವನನೋ, ಓ ಪರಮ ಪವಿತರನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆಬಂಧಕನೋ, ಓ ಸಲಾಹಾದಾರನೋ, ಓ ಮುಕಿತಿದಾತನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸನೋಹಿತನೋ, ಓ ಚಿಕಿತ್ಸಕನೋ, ಓ ಸಮಮೋಹಕನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವ್ಯಭವನೋ, ಓ ಸುಂದರನೋ, ಓ ಔದಾರಯನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ನಂಬಿಕೆತನೋ, ಓ ಸರವಾಧಿಕ ಪರೋಮೆಯೋ, ಓ ಅದಿತಯನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜಯೋತೀರದಾನೋ, ಓ ಪರತಿಭಾ ಶಾಲಿಯೋ, ಓ ಆನಂದದಾಯಕನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ದಾನಶೂರ ಪರಭುವೋ, ಓ ಕರುಣಾಮೂರತಿಯೋ, ಓ ಕೃಪಾಕರನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆಚಲನೋ, ಓ ಜೀವದಾತನೋ, ಓ ಸರವಾಸತಿತವ ಮೂಲನೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ವೆಷಯ ಭೇದಕನೋ, ಓ ಸರವದರಶಿ ದೋವರೋ, ಓ ದಿವೆಯವಾಣಿ ಪರಭುವೋ, ನಿನನಲಲಿ ನಾನು ಬಿನ್ನವಿಸುತ್ತೇಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವಯಕಿತನಾದರೂ ನಿಗೂಢನೋ, ಓ ಅದೃಶಯನಾದರೂ ಪರಸಿದ್ಧನೋ, ಓ ಸರವ ಪರತೀಕಷಕನೋ, ನಿನನಲಲಿ ನಾನು

ಬೆನವೆಸುತೆಡೆದೋನೇ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರೋಮೆಗಳ ಸಂಹಾರಕನೋ, ಓ ದುಷ್ಕಟರೆಗೂ ದಯಾಳು ಪರಭುವೋ, ನೆನನಲೆ ನಾನು ಬೆನವೆಸುತೆಡೆದೋನೇ! ನೇನೋ ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರಿಪೂರಕನೋ, ನೆನನಲೆ ನಾನು ಬೆನವೆಸುತೆಡೆದೋನೇ, ಓ ಪರಿಪೂರಕನೋ, ಓ ರೋಗ ನಿವಾರಕನೋ, ನೆನನಲೆ ನಾನು ಬೆನವೆಸುತೆಡೆದೇನೆ, ಓ ರೋಗನಿವಾರಕನೋ !

ಓ ಚಿರಂತನನೋ, ನೆನನಲೆ ನಾನು ಬೆನವೆಸುತೆಡೆದೋನೇ, ಓ ಚಿರಂತನನೋ! ನೇನೋ ಚಿರಶಾಶವತ, ಓ ಚಿರಂತನನೋ!

ಓ ನನನ ದೇವರೋ, ನೇನೋ ಪರಮ ಪಾವನ! ಯಾಮದರಿಂದ ನೆನನ ಕೃಪೆ ಮತತು ಉದಾರತೆಯ ಚೌಕಟಿಟುಗಳು ವೆಶಾಲವಾಗಿ ತೆರೆಯಲಪಟಿಟೆಡದವೋ, ಯಾಮದರಿಂದ ನೆನನ ಪವಿತರತೆಯ ಮಂದಿರಮ ಅನಂತತೆಯ ಸಿಂಹಾಸನದ ಮೇಲೆ ಸೆಧಾಪೆಸಲಪಟಿಟೆತತೋ, ಅಂತಹ ನೆನನ ಔದಾರತೆಯನದಿಂದ ನೆನನಲೆ ನಾನು ಯಾಚಿಸುತೆಡೆದೋನೇ, ಯಾಮದರಿಂದ ನೆನನ ಕೃಪೆ ಮತತು ಉದಾರತೆಗಳ ಸಹಭೋಜನಕೆ ಸಮಸತ ಸೃಷ್ಟಿಯನನು ನೇನು ಆಮಂತರೆಸೆಡೆದೇಯೋ ಅಂತಹ ನೆನನ ಅನುಗರಹದಿಂದ ನೆನನಲೆ ಯಾಚಿಸುತೆಡೆದೋನೇ, ಯಾಮದರಿಂದ ನೆನನ ಸಾಮರಾಜ್ಯ ಮತತು ನೆನನ ಭವೆಯತೆಯು ಪರತೆಯಕಷಗೊಂಡೆಡದ, ನೆನನ ಚಕರಾಧಿಪತೆಯದ ಬಲ ವೆಯಕತವಾಗೆಡದ ಮುಂಜಾನೆಯಲೆ ಸೆವರಗ ಮತತು ಭೂಮೆಯಲೆರುವವರ ಪರವಾಗಿ ನೇನು ನೆನನ ಆತಮ ಸೆವರೂಪದಲೋ, ನೆನನದೇ ವಾಣಿಯಾದ “ಸ್ಯ” (ಹಾಗೆಯೇ ಆಗಲಿ) ಎಂದು ನೇನು ಉತತರೆಸೆಡೆದೇಯೋ ಅಂತಹ ನೆನನ ಕೃಪಾಕಟಾಕಷದಿಂದ ನೆನನಲೆ ನಾನು ಯಾಚಿಸುತೆಡೆದೋನೇ. ಈ ಅನುಗರಹತ ಶಾಸನವನನು ಹೊಂದಿರುವವರನನೂ, ಇದನನು ಪರಿಸುವವರನನೂ, ಇದನನು ಸಮೇಪಿಸುತೆತೆರುವವರನನೂ, ಇದನನು ಹೊಂದಿರುವ ಮನೆಯ ಸುತತಮುತತ ಹಾದು ಹೋಗುವವರನನೂ ಪರತೆ ಬೆಳೆಗೆಗೆ ಮತತು ಸಂಜೆ ಕಷಟಿಗಳ ವಸೆತರದೆಂಡ ಸುತತಲಪಟಿಟೆವರನನು ನೆನನ ಈ ಅತೆ ಸುಂದರ ನಾಮಗಳ ಮೂಲಕ, ನೆನನ ಈ ಉದಾತತ ಗುಣಗಳ ಮೂಲಕ ಮತತು ನೆನನ ಮಹೋನತ ಸಮರಣಿಯ ಮೂಲಕ, ನೆನನ ಪವಿತರ ಹಾಗೂ ನೆರಮಲ ಸೌಂದರಿಯದ ಮೂಲಕ, ನೆನನ ಮಹಾ ನೆಗೂಡತೆಯ ಗುಡಾರದಲೆ ಮರೆಯಾಗಿರುವ ಪರಕಾಶದ ಮೂಲಕ ಮತತು ನೆನನ ನಾಮದ ಮೂಲಕ ರಕಷಿಸೆಂದು ನಾನು ಮತತೋಮೆವೆ ನೆನನನನು ಯಾಚಿಸುತೆಡೆದೋನೇ. ಇದರ ಮೂಲಕ ಪರತೆಯೊಬ್ಬ ರೋಗಿಯನನೂ ಗುಣಪಡೆಸು. ಪರತೆಯೊಬ್ಬ ರೋಗಗರಸತನನನು ಸಂಕಟ ಮತತು ಯಾತನೆಯೆಂದಲೂ, ದುಶಬಲನನನು ಪರತೆಯೊಂದು ಶೋಕ ಮತತು ದುಃಖದಿಂದ ಮುಕತಗೊಳೆಸು. ನೆನನ ಮಾರಗದರಶನದ ಪಥದಲೆ ಮತತು ನೆನನ ಕಷಮೆ ಹಾಗೂ ಕೃಪೆಯ ಹಾದಿಯಲೆ ಪರವೇಶಿಸಲು ಯಾರು ಇಚ್ಛಿಸುವರೋ ಅವರಿಗೆ ಇದರಿಂದ ಮಾರಗದರಶನ ನೇಡು. ನಿಜವಾಗಿಯೂ ನೇನು ಸರವಶಕತ, ಪರಿಪೂರಕ, ರೋಗ ನಿವಾರಕ, ರಕಷಕ, ದಾನಿ, ಕರುಣಾಳು, ಪರಮ ಉದಾರಿ, ಸರವಕೃಪಾಳು.

Also in: ar, bg, bi, bn, bs, ca, da, de, el, en, eo, es, fa, fi, fr, ht, hu, hy, iba, kl, ky, lt, me, mg, ml, ms, nl, no, pl, pt, ro, sk, sq, sv, ta, tk, tl, vi

BH00987

*ದೇಶಘ್ನ ಅನಿವಾರಯ ಪರಾರಥನೆ (24 ಗಂಟೆಗಳಲೆ ಒಂದು ಸಲ ಹೇಳಬೇಕಾಗಿರುಮದು)

ಯಾರು ಈ ಪರಾರಥನೆಯನನು ಪರಿಸಲು ಇಚ್ಛಿಸುವನೂ, ಅವನು ಎಡೆದು ನೆಲಲೆ ಮತತು ದೇವರ ಕಡೆ ತಿರುಗಲಿ, ಹಾಗೂ ಅವನು ತನನ ಜಾಗದಲೆ ನೆಲಿತತೆಡೆದಂತೆ ಕೃಪಾಳುಮೂ, ದಯಾಳುಮೂ ಆದ ಪರಭುವಿನ ಕೃಪೆಯನನು ನೆರೀಕಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲಿ. ನಂತರ ಅವನು ಹೇಗೆ ಹೇಳಲಿ: ಓ ಸರವ ನಾಮಾಂಕಿತಗಳ ಪರಭುವೋ ಮತತು ಸೆವಗಗಳ ಸೃಷ್ಟಿಕರತನೋ! ನನನ ಪರಾರಥನೆಯನನು ನೆನನ ಸೌಂದರಿಯದಿಂದ ನನನನನು ಮರೆ ಮಾಡಿರುವ ಪರದೆಗಳನನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನೆನನ ಸಮಮುಖದ ಸಾಗರದ ಬಳಿಗೆ ಕರೆದೊಯ್ಯುವ ಪರಕಾಶದಂತೆಯೂ ಮಾಡು ಎಂದು ಸರವೋತಕರಷ ಹಾಗೂ ಮಹಾಮಹೇಮಾನೇವತ ನೆನನ ಅದೃಶ್ಯಯ ಸಾರದ ದಿನ ಚಿಲುಮೆಗಳ ಮೂಲಕ ಪರಾರಥಿಸುತೆಡೆದೋನೇ.

ಪೂಜೆಯನೂ ಮತತು ಸರವೋತಕರಷನೂ ಆದ ದೇವರನನು ಯಾಚಿಸಲು ಅವನು ತನನ ಕೈಗಳನನಿತೆ ಹೇಗೆ ಹೇಳಲಿ:

ಓ ಪರಪಂಚಗಳ ಆಕಾಂಕ್ಷೆಯೇ ಮತತು ರಾಷ್ಣಿರಗಳ ಪರಿಯನೋ! ನೆನನ ಹೊರತು ಎಲಲಾ ಮೋಹಗಳಿಂದ

ವೆಮುಕತನಾಗಿ ನೆನನೆಡೆಗೆ ತೆರುಗೆರುಮದನೆನು ಹಾಗೂ ಯಾಮದರ ಚಲನೆಯಿಂದ ಸಮಸತ ಸೃಷ್ಟಿಯೇ ಕಲಕೆ ಹೋಯಿತೋ, ಅಂತಹ ನೆನನ ಪಾಶಕೆ ನಾನು ಅಂಟಿಕೊಂಡಿರುಮದನೆನು ನೀನು ನೋಡುತ್ತಿರುವೆ. ನಾನು ನೆನನ ಸೇವಕ, ಓ ನನನ ಪರಭುವೇ, ಮತತು ನೆನನ ಸೇವಕನ ಪುತ್ರ ನೆನನ ಇಚ್ಛೆ ಹಾಗೂ ಅಕಾಂಕ್ಷೆಯಂತೆ ನಡೆಯಲು ಸಿದ್ಧನಾಗಿರುಮದನೆನೂ ಮತತು ನೆನನ ಸಂತೋಷವನಲದೆ ಮತತೇನನನೂ ಆಶಿಸದೆ ನಿಂತಿರುಮದನೆನೂ ನೀನು ನೋಡು. ನೆನನ ಸೇವಕರ ಜೊತೆ ನೆನನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನೆನನ ಕೃಪಾಸಾಗರ ಹಾಗೂ ನೆನನ ಅನುಗರಹದ ದಿನ-ನಕಷತರದ ಮೂಲಕ ನೆನನಲಲಿ ಮೂರೆ ಇಡುತ್ತೆಡೆದೇನೆ. ಎಲಲಾ ಹೇಳಿಕೆ ಮತತು ಪರಶಂಸೆಗೂ ಮೇರೆದ ನೆನನ ಶಕತಿಯಾಣಿ! ನೆನನಿಂದ ಪರಕಟಗೊಂಡಿರುಮದೆಲಲಮೂ ನನನ ಹೃದಯದ ಬಯಕೆ ಮತತು ನನನ ಆತಮದ ಅಕಕರೆಯಾಗಿದೆ. ಓ ದೇವರೇ, ನನನ ದೇವರೇ! ನನನ ನಿರೀಕ್ಷೆ ಮತತು ಕೃತಿಗಳತತ ನೋಡಬೇಡ, ಬದಲಾಗಿ ಭೂಮಿ ಮತತು ಸೆವರೆಗಳನನು ಆವರಿಸುವಂತಹ ನೆನನ ಇಚ್ಛೆಯತತ ನೋಡು. ನೆನನ ಮಹಾಮಹಿಮೆ ನಾಮಾಂಕಿತದ ಮೂಲಕ, ಓ ಎಲಲಾ ರಾಣಿರಗಳ ಪರಭುವೇ, ನೀನು ಏನನನು ಆಶಿಸಿದೆಯೋ ಅದನನೇ ನಾನು ಆಶಿಸಿದೇನೆ, ಮತತು ನೀನು ಏನನನು ಪರೀತಿಸುವೆಯೋ ಅದನನೇ ನಾನು ಪರೀತಿಸುವೆ. ಅವನು ಮೂಣಕಾಲೂರೆ, ಹಣಿಯನನು ನೆಲಕೆ ಬಾಗಿಸಿ ಹೇಗೆ ಹೇಳಲಿ: ನೆನನ ಹೊರತು ಬೇರೆಲಲಾ ವಿವರಣೆಗಳಿಗಿಂತಲೂ ಮತತು ನೆನನ ಹೊರತು ಬೇರೆಲಲದರ ಗರಹಣ ಶಕತೆಗಿಂತಲೂ ನೀನು ಮಹಾಮಹಿಮನೆಡೆದೇಯೇ. ನಂತರ ಅವನು ನಿಂತು ಹೇಗೆ ಹೇಳಲಿ : ಓ ನನನ ಪರಭುವೇ, ನನನ ಪರಾರ್ಥನೆಯನನು ಜೀವಜಲದ ಕಾರಂಜಿಯನನಾಗಿಸು. ಅದರೆಂಡ ನಾನು ನೆನನ ಸಾರವಭೂಮತವವೆರುವ ತನಕ ಬಾಳುವಂತಾಗಲಿ ಮತತು ನೆನನ ಪರಪಂಚಗಳ ಪರತಿಯೊಂದು ಪರಪಂಚದಲಲೂ ನೆನನ ಸೆಮರಣಿ ಮಾಡುವಂತಾಗಲಿ ಪುನಃ ಅವನು ತನನ ಕೈಗಳನನು ಮೇಲಿತೆ ಬೇಡುತ್ತಾ ಹೇಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತತು ಆತಮಗಳು ಕರಗಿದವೋ ಹಾಗೂ ಯಾರ ಪರೇಮದ ಅಗನೆಯಿಂದ ಇಡೀ ಪರಪಂಚವೇ ಜವಲಿಸಿತೋ ಅವನೇ ನೀನು! ಎಲಲ ಜನರನಾಳುವವನೇ!

ನೆನನಲಲಿರುಮದೆಲಲವನನೂ ನನನಿಂದ ತಡೆಗಟ್ಟಿದೆರೆಂದು ಸಮಸತ ಸೃಷ್ಟಿಯನನೇ ನಿಗರಹಿಸಿರುವ ನೆನನ ನಾಮದ ಮೂಲಕ ನಾನು ನೆನನಲಲಿ ಮೂರೆಯೆಡುತ್ತೆಡೆದೇನೆ. ಓ ಪರಭುವೇ, ಈ ಅಪರಿಚಿತನು ನೆನನ ಭವಯತೆಯ ಮೇಲಕಟ್ಟಿನ ಆಶರಯದಲಲಿರುವ ಹಾಗೂ ನೆನನ ಕೃಪೆಯ ಆವರಣದಲಲಿರುವ ಅವನ ಮಹೋನತವಾದ ಬೀಡಿಗೆ ತವರೆಯಾಗಿ ಹೋಗುಮದನೆನೂ, ಈ ಅತಿಕರಮೆಯು ನೆನನ ಕಷಮಾ ಸಾಗರವನನರಸುಮದನೆನೂ; ಈ ದೇನನೂ ನೆನನ ವೈಭವದ ಆಸೆಧಾನವನನೂ ಹಾಗೂ ಈ ಬಡಪಾಯಿಯು ನೆನನ ಐಶಿವರೆಯವನನು ಅರಸುಮದನೆನೂ ನೀನು ನೋಡುತ್ತಿರುವೆ. ನೆನನ ಅಪೇಕ್ಷೆಯಂತೆಯೇ ಅಪೆಪಣಿ ನೀಡುವ ಅಧಿಕಾರ ನೆನನದಾಗಿರುಮದು. ನೆನನ ಕೃತಿಗಳಲಲಿ ನೀನು ಪರಶಂಸಿಸಲಪಡಬೇಕಾಗಿರುಮದಕಕೂ, ನೆನನ ಅಪೆಪಣಿಗೆ ಎಲಲರೂ ಬಡಧರಾಗಿರಬೇಕೆಂಬುದಕಕೂ ಹಾಗೂ ನೆನನಾಜ್ಞೆಯಲಲಿ ನಿರಬಂಧದಲಲಿರಬೇಕಾಗಿರುಮದಕಕೂ ನಾನು ಸಾಕಷಿಯಾಗಿದೆದೇನೆ. ನಂತರ ಅವನು ತನನ ಕೈಗಳನನು ಮೇಲಿತಲಲಿ ಹಾಗೂ ಮೂರು ಸಲ ಮಹೋನತ ನಾಮ (ಅಲಹಾ-ಓ-ಅಭಾ)ವನನು ಉಚ್ಚರಿಸಲಿ, ನಂತರ ಅವನು ಕೈಯನನು ಮೂಣಕಾಲ ಮೇಲಿರೆಸಿ ದೇವರ ಮುಂದೆ – ಆತನು ಅನುಗರಹಿತನು ಮತತು ಮಹೋನತನು -ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ಪೂಜಿಸುವ ಹೆಜಿಬಯಕೆ ಮತತು ಸೆಮರಿಸುವ ಹಾಗೂ ಸೆತುತಿಸುವ ಹಂಬಲಿಕೆಯಲಲಿ ಹಾಗೂ ನನನ ಚೈತನೆಯಮ ನನನ ಕೈಕಾಲುಗಳಲಲಿ ಮತತು ಅಂಗಾಂಗಗಳಲಲಿ ಹೇಗೆ ಕಲಕಿದೆ ಎಂಬುದನೆನೂ, ನೆನನ ನುಡಿಯ ಸಾಮರಾಜಯದಲಲಿ ಮತತು ನೆನನ ಜಿಜಾನದ ಸೆವರೆಗದಲಲಿ ನೆನನ ಆಜ್ಞೆಯ ನಾಲಿಗೆಯು ಸಾಕಷಿ ನುಡಿದೆಡೆದಂತೆ ಅದು ಹೇಗೆ ಸಾಕಷಿ ನುಡಿದೆಡೆ ಎಂಬುದನೆನು ನೀನು ನೋಡುತ್ತಿರುವೆ. ಓ ನನನ ಪರಭುವೇ, ನಾನು ನನನ ಬಡತನವನನು ನಿರೂಪಿಸಿ, ನೆನನ ಉದಾರತೆ ಮತತು ಸಿರಿವಂತಿಕೆಯನನು ದೊಡಡದಾಗಿರುವಂತೆಯೂ ಮತತು ನನನ ದುರಬಲತೆಯನನು ಘೋಷಿಸಿ ನೆನನ ಶಕತಿ ಮತತು ವೈಭವವನನು ಪರತೆಪಾದಿಸುವಂತಾಗಲೆಂದು ನೆನನಲಲಿರುಮದೆಲಲವನನೂ ಪರಾರ್ಥಿಸುವಂತೆ, ನಾನೇ ಸೆಥಿತಿಯಲಲಿರಲು ಇಚ್ಛಿಸುತ್ತೇನೆ. ನಂತರ ಅವನು ನಿಂತು ಕೈಗಳನನು ಎರಡು ಬಾರೆ ಮೇಲಿತೆತಿಯಾಚಿಸುತ್ತಾ ಹೇಗೆ ಹೇಳಲಿ: ನೀನಲಲದೆ ಬೇರೆ ದೇವರೆಲಲ, ಸರವಶಕತನೂ, ಸರವ ಉದಾರಿಯೂ ಆದ, ಆದಿಯಲಲೂ ಮತತು ಅಂತೆಯದಲಲೂ, ವೆಧೇಯಕನಾಗಿರುವ ನೀನಲಲದೆ ಬೇರೆ ದೇವರೆಲಲ. ಓ ದೇವರೇ ನನನ ದೇವರೇ! ನೆನನ ಕಷಮೆಯು ನನಗೆ

ಧೈರಿಯವನನು ತಂದು ಕೊಟ್ಟಿದೆ ಮತ್ತು ನಿನನ ಕರುಣೆಯು ನನಗೆ ಶಕಿತಿಯನನು ಕೊಟ್ಟಿದೆ ಮತ್ತು ನಿನನ ಕರೆಯು
 ನನನನನು ಎಚ್ಚರಿಸಿದೆ ಮತ್ತು ನಿನನ ಅನುಗ್ರಹವು ನನನನನು ಮೇಲಿತೆ ನಿನನನನನಿಗೆ ಕರೆತಂದಿದೆ. ಇಲಲವಾದರೆ
 ನಿನನ ಸಾಮೇಷಯದ ನಗರದ ಡವಾರದಲೆ ನೆಲಲಲು ಅಥವಾ ನಿನನ ಇಚ್ಚೆಯ ಸವರಗದಿಂದ ಪರಕಾಶಿಸುತ್ತಿರುವ
 ಬೆಳಕಿನೆಡೆಗೆ ನನನ ಮುಖವನನು ತಿರುಗಿಸುವ ಧೈರಿಯ ಮಾಡಲು ನಾನೆಯಾರು? ಓ ನನನ ಪರಭುವೇ, ಈ ಅನಿಷ್ಠೆ
 ಜೀವಿಯು ನಿನನ ಅನುಗ್ರಹದ ಬಾಗಿಲನನು ತಟಿಟುತೆತೆರುಮದನನೂ ಮತ್ತು ಈ ಅಸಥಿರ ಆತಮಮ ನಿನನ
 ಅನುಗ್ರಹದ ಕೈಗಳಿಂದ ಅವಿನಾಶಿ ಜೀವನದಿಯನನು ಹುಡುಕುತ್ತಿರುಮದನನೂ ನೀನು ನೋಡುತ್ತಿರುವೆ. ಎಲಲಾ
 ಕಾಲದಲಲೂ ನಿನನದೆ ಅಧಿಪತಿಯ. ನೀನೇ ಎಲಲಾ ನಾಮಾಂತಕಗಳ ಪರಭುವಾಗಿರುವೆ; ಮತ್ತು ಓ ಸವರಗಗಳ
 ಸೃಷ್ಟಿಕರ್ತನೇ, ನಿನನ ಇಚ್ಛೆಗೆ ನನನದೆಲಲಮೂ ಒಪ್ಪಿಸಲಪಟಿಟಿದೆ ಹಾಗೂ ಮನಸಾರೆ ಸಮರಪಿತವಾಗಿದೆ. ಅವನು
 ತನನ ಕೈಗಳನನು ಮೂರು ಬಾರೆ ಮೇಲಿತೆ ಹೇಗೆ ಹೇಳಲಿ: ಪರತಿಯೊಂದು ಹಿರಿಮೆಗಿಂತಲೂ ದೇವರು
 ಮಹಾಮಹಿಮನಾಗಿರುವನು! ನಂತರ ಅವನು ಮೋಣಕಾಲೂರಲೆ ಮತ್ತು ಹಣಿಯನನು ನೆಲಕೆ ಬಗೆಗಿಸಿ ಹೇಗೆ ಹೇಳಲಿ:
 ನಿನನ ಸಾಮೇಷಯದ ಸವರಗವನನೇರಲೆಕೆಕಾಗಲೇ ಅಥವಾ ನಿನನ ಭಕತರ ಹೃದಯ ಪಕಷಿಗಳು ನಿನನ ಮಹಾಡವಾರದ
 ಬಾಗಿಲ ಬಳಿ ಬರಲೆಕೆಕಾಗಲೇ, ನಿನನ ಸಾಮೇಷಯದಲೆರುವವರ ಪರಶಂಸೆಗೂ ಮೇರಿದವನು ನೀನು. ನೀನು ಎಲಲಾ
 ಗುಣಗಳನನೂ ಮೇರಿದ ಪರಮ ಪಾವನನು, ಎಂದು ನಾನು ಸಾಕಷಿ ನುಡಿಯುತ್ತೇನೆ. ಮಹೋನತನೂ, ಸರವ
 ಮಹಾಮಹಿಮನೂ ಆದ ನೀನಲಲದೆ ಬೇರೆ ದೇವರೆಲಲ. ನಂತರ ಅವನು ಕುಳಿತುಕೊಂಡು ಹೇಗೆ ಹೇಳಲಿ:
 ಯಾಮದನನು ಸಮಸತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರವೋಚ್ಛ ಸವರಗದ ನೆವಾಸೆಗಳು,
 ಎಲಲದಕೆಕಿಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸವಯಂ ವೈಭವದ ಜಿಹವೆಯೂ ನೀನೇ ದೇವರು ಮತ್ತು
 ನೀನಲಲದೆ ಬೇರೆ ದೇವರೆಲಲ ಹಾಗೂ ಪರಕಟಿಗೊಂಡಾತನು ಒಂದು ಗುಪತ ರಹಸೆಯವೆಂದೂ, ಅತಯಮೂಲಯವಾದ
 ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕಷರಗಳು ಒಂದುಗೂಡಿ ಹೆಣೆದುಕೊಂಡಿರುಮದನನೂ
 ಪರಮಾಣಿಸಿದವೋ ಅದಕೆ ನಾನು ಸಾಕಷಿ ನುಡಿಯುತ್ತೇಡೆದೇನೆ. ಯಾರ ಹೆಸರನನು ಸರವೋಚ್ಛ ಲೇಖನಿಯು
 ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮೆಯ ಪರಭುವಾಗಿರುವ ದೇವರ ಗರಂಧಗಳಲೆ
 ಉಲಲೇಖಿತಯತೆತೋ ಅದು ಆತನೆಂದು ನಾನು ಸಾಕಷಿ ನುಡಿಯುತ್ತೇಡೆದೇನೆ. ನಂತರ ಅವನು ನೆಟ್ಟಿಗೆ ನಿಂತು ಹೇಗೆ
 ಹೇಳಲಿ: ಓ ಸರವಾಸತೆತವಗಳ ಪರಭುವೇ, ಸದೃಶಿಯ ಮತ್ತು ಅದೃಶಿಯ ವಸತುಗಳ ಒಡೆಯನೇ! ನೀನು ನನನ
 ಕಣಿಣೀರನನು ಮತ್ತು ನನನ ನೆಟ್ಟಿಸಿರನನು ನೋಡುತ್ತಿರುವೆ ಮತ್ತು ನನನ ನರಳಾಟವನನೂ ಮತ್ತು
 ಗೋಳಾಟವನನೂ ಹಾಗೂ ನನನ ಹೃದಯದ ಶೋಕವನನೂ ಅಲಿಸುತ್ತಿರುವೆ. ನಿನನ ಪರಾಕರಮದ ಸಾಕಷಿಯಾಗಿ!
 ನನನ ಅಪರಾಧಗಳು ನನನನನು ನಿನನ ಸಮೇಪ ಬಾರದಂತೆ ತಡೆಗಟ್ಟಿವೆ; ಮತ್ತು ನನನ ಪಾಪಗಳು ನನನನನು ನಿನನ
 ಪವಿತರತೆಯ ಆಸಥಾನದಿಂದ ಬಹುದೂರವೆಟ್ಟಿವೆ; ಓ ನನನ ಪರಭುವೇ, ನಿನನ ಪರೀತಿಯು ನನನನನು
 ಸಿರಿವಂತನನನಾಗಿಸಿದೆ, ಮತ್ತು ನಿನನ ಅಗಲೆಕಿಯು ನನನನನು ನಾಶಪಡಿಸಿದೆ. ಹಾಗೂ ನಿನನಿಂದ ದೂರವಿರುವೆಕಿಯು
 ನನನನನು ಶೋಷಿಸಿದೆ. ನಾನಿಲಲಿರುವೆ, ನಾನಿಲಲಿರುವೆ, ಎಂದು ನಿನನ ಆರಿಸಲಪಟಿಟಿವರು ಈ ಅಗಾಧತೆಯಲಲೆ
 ನುಡಿದರೋ ಆ ನುಡಿಗಳಿಂದ ಮತ್ತು ನಿನನ ಸಾಕಷಾತಕಾರದ ಉಸಿರಿನಿಂದ ಹಾಗೂ ನಿನನ ಅವತಾರದ ಮುಂಜಾನೆಯ
 ತಂಗಾಳಿಯಿಂದ ನಾನು ನಿನನ ಸೌಂದರಿಯವನನು ನೋಡುವಂತೆಯೂ ಮತ್ತು ನಿನನ ಗರಂಧದಲೆರುವದೆಲಲವನನೂ
 ಪರಿಪಾಲಿಸುವಂತೆಯೂ ಆಜಿಞಾಪಿಸು ಎಂದು ನಾನು ನಿನನಲಲೆ ನಿನನ ಹೆಜ್ಜೆಗಳೊಂದಿಗೆ ಈ ನಿಸ್ಸಾರತೆಯಲಲೆ
 ಪರಾರಥಿಸುತ್ತೇಡೆದೇನೆ. ಅವನು ಬಳಿಕೆ ಮೂರು ಬಾರೆ 'ಮಹೋನತ ನಾಮ' (ಅಲಹಾ-ಓ-ಆಭಾ)ವನನು ಉಚ್ಚರಿಸಲೆ
 ಮತ್ತು ತನನ ಕೈಯನನು ಮೋಣಕಾಲ ಮೇಲೆಟ್ಟು ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ನಿನನನನು
 ಸಮರಿಸುವಂತೆ ಮತ್ತು ಸುತ್ತಿಸುವಂತೆ ನೀನು ನನಗೆ ಸಹಾಯ ನೀಡಿದಕೆಕಾಗಿ ಮತ್ತು ನಿನನ ಚಿಹನೆಗಳ ದಿನ
 ಚಿಲುಮೆಯನನು ನಾನು ತಿಳಿಯುವಂತೆ ಮಾಡಿದಕೆಕಾಗಿ ಮತ್ತು ನಾನು ನಿನನ ಪರಭುವತವಕೇ ಶರಣಾಗುವಂತೆ
 ಮಾಡಿದಕೆಕಾಗಿ ಮತ್ತು ನಿನನ ದೈವತವದ ಮುಂದೆ ವಿನಮರನಾಗಿ ಮಾಡಿದಕೆಕಾಗಿ ಮತ್ತು ನಿನನ ವೈಭವದ
 ಜಿಹವೆಯ ನುಡಿಗಳನನು ಸವೀಕರಿಸುವಂತೆ ಮಾಡಿದಕೆಕಾಗಿ ನಿನಗೆ ಪರಶಂಸೆಯಾಗಲಿ. *ನಂತರ ಅವನು ಎಡೆದು ಹೇಗೆ
 ಹೇಳಲಿ: ಓ ದೇವರೇ, ನನನ ದೇವರೇ! ನನನ ಬೆನನು ನನನ ಪಾಪದ ಹೊರೆಯಿಂದ ಬಾಗಿಹುದು ಮತ್ತು ನಿನನ

ನೆಲಕಷಿತೆಯು ನನನನನು ನಾಶ ಮಾಡೆಹುದು. ಯಾವಾಗ ನಾನು ನನನ ಕೆಟಿಟ ಕಾರೆಯಗಳನನು ಮತತು ನೆನನ ಔದಾರೆಯವನನು ವೆಮರಶೆಸುತತೇನೋ ಆಗ ನನನ ಹೃದಯಮ ನನನಲಲೇ ಕರಗೆ ಹೋಗುಮದು ಮತತು ನನನ ರಕತಮ ನನನ ನಾಡಿಗಳಲಲೆ ಕುದಿಯುಮದು. ಓ ಪರಪಂಚಗಳ ಆಕಾಂಕಷೆಯೇ! ನೆನನ ಸೌಂದರಿಯದಾಣಿ! ನನನ ಮುಖವನನು ನೆನನೆಡೆಗೆ ಎತತಲು ನಾನು ನಾಚಿಕೆಯೆಂದ ಬಣಣಗುಂದೆರುವೆ ಮತತು ನನನ ಹೆಬಬಯಕೆಯ ಕೈಗಳು ನೆನನ ಅನುಗರಹದ ಸವರಗದೆಡೆ ಚಾಚಲು ಲಜಜಿತವಾಗಿವೆ. ಓ ನನನ ದೇವರೇ, ನೆನನನನು ಸಮರಿಸಲು ಹಾಗೂ ನೆನನ ಗುಣಗಾನ ಮಾಡಲು ನನನ ಕಣಣೀರು ಹೇಗೆ ನನನನನು ತಡೆಯುತತೆದೆ ಎಂದು ನೇನು ನೋಡುತತೆರುವೆ, ಓ ಇಹಲೋಕ ಮತತು ಪರಲೋಕದ ಸಿಂಹಾಸನಾಧಿಕಾರಿಯೇ! ನೆನನ ಸಾಮರಾಜ್ಯದ ಚಿಹನೆಗಳಿಂದ ಮತತು ನೆನನ ಪರಭುತವದ ರಹಸೆಯಗಳ ಮೂಲಕ ನೆನನ ಔದಾರೆಯದಂತೆ ನೆನನ ಪರೀತಿಪಾತರನನು ನಡೆಸಿಕೋ ಎಂದು ನಾನು ನೆನನಲಲೆ ಬೇಡುವೆನು. ಓ ಸರವಾಸತಿತವದ ಪರಭುವೇ, ಮತತು ನೆನನ ಅನುಗರಹಕೆ ಪಾತರನು, ಓ ಗೋಚರ ಮತತು ಅಗೋಚರ ಸಾಮರಾಟನೇ! ನಂತರ ಅವನು 'ಮಹೋನತ ನಾಮ' (ಅಲಹಾ-ಓ -ಆಭಾ)ವನನು ಮೂರು ಸಲ ಉಚಿಚರಿಸಲಿ ಮತತು ತನನ ಹಣಿಯನನು ನೆಲಕಕೆ ಮುಟಿಟಿಸಿ ಹೇಗೆ ಹೇಳಲಿ: ಓ ನಮಮ ದೇವರೇ, ನೇನು ನಮಮನನು ನೆನನ ಸಾಮೇಷೆಯಕಕೆ ಸೆಳೆಯುವಂತಹದನನು ಕರುಣಿಸಿದೆದಕಕಾಗಿ ಮತತು ನೆನನಿಂದ ಕಳುಹೆಸಲಪಟಿಟಿ ನೆನನ ಪುಸತಕಗಳು ಮತತು ನೆನನ ಗೆರಂಥಗಳಲಲಿರುವ ಪರತೆಯೊಂದು ಒಳೆಯ ವಸತುವನನೂ ನೇನು ಪೂರೈಸೆರುಮದಕಕಾಗಿ ನೆನಗೆ ಪರಶಂಸೆಯಾಗಲಿ. ಓ ನನನ ಪರಭುವೇ, ಅಪರಯೋಜಕ ಕಲಪನೆಗಳಿಂದ ಮತತು ವೆಯರಥ ಅಲೋಚನೆಗಳಿಂದ ನಮಮನನು ರಕಷಿಸೆಂದು ನಾಮ ನೆನನಲಲೆ ಬೇಡಿಕೊಳುವೆಮ. ನೆಜವಾಗಿಯೂ, ನೇನು ಪರಾಕರಮೆ ಮತತು ಸರವಜಿ. ನಂತರ ಅವನು ತನನ ತಲೆಯನನು ಎತತಲಿ ಮತತು ಕುಳಿತುಕೊಂಡು ಹೇಗೆ ಹೇಳಲಿ ನೆನನಿಂದ ಆರಿಸಲಪಟಿಟಿವರು ಸಾಕಷಿ ನುಡಿದೆದಕಕೂ, ಮತತು ಒಪೆಕೊಂಡೆರುಮದಕಕೂ, ಸರವೋಚಿಚ ಸವರಗದ ನೆವಾಸಿಗಳು ಮತತು ನೆನನ ಮಹಾಸಿಂಹಾಸನದ ಪರದಕಷಿಣಿ ಮಾಡಿದವರು ಒಪೆಕೊಂಡೆದಕಕೂ ನಾನು ಸಾಕಷಿ ನುದೆಯುತತೇನೆ. ಭೂಮೆ ಮತತು ಸವರಗದಲಲಿರುವ ಸಾಮರಾಜ್ಯಗಳೆಲಲಮೂ ನೆನನವೇ, ಓ ಪರಪಂಚಗಳ ಪರಭುವೇ!

Also in: af, am, ar, bg, bi, bn, bs, ca, ch, cy, da, de, el, en, eo, es, fa, fj, fr, gil, ha, ht, hu, hy, id, is, it, kl, ky, ky, lo, lv, mg, ml, mn, mn, mr, mt, naq, naq, naq, naq, naq, naq, naq, ne, nl, no, pl, pt, ro, ro, ru, sk, sne, sq, srn, ta, th, tk, tl, tvl, tvl, ur, zh-Hant

BH01313NAM

*“ಉಪಶಮನಕಕಾಗಿ ಕೋರಿ ಸಾಕಷಾತಕರಿಸಲಪಟಿಟಿ ಪರಾರಥನೆಗಳು ಶಾರೀರಿಕ ಹಾಗೂ ಆಧ್ಯಾತಮಿಕ ಉಪಶಮನಗಳೆರಡಕಕೂ ಅನವಯವಾಗುತವೆ. ಆದದರಿಂದ, ಆತಮ ಹಾಗೂ ಶರೀರ ಎರಡರ ಉಪಶಮನಕಕಾಗಿ ಅಮಗಳನನು ಪರಿಸಿರಿ. . . .”

ನೆನನ ಹೆಸರೇ ನನನ ಗುಣಕಾರಿ, ಓ ನನನ ದೇವರೇ, ಮತತು ನೆನನ ಸಮರಣಿಯೇ ನನನ ಚಿಕಿತಸೆ, ನೆನನ ಸಾಮೇಷೆಯವೇ ನನನ ಭರವಸೆ, ಮತತು ನೆನನ ಬಗೆಗೆ ಪರೀತಿಯೇ ನನನ ಒಡನಾಡಿ. ನೆನನ ಕರುಣಿ ನನನ ರೋಗ ನೆವಾರಕ ಮತತು ಈ ಜಗತತು ಹಾಗೂ ಮುಂಬರುವ ಜಗತತುಗಳೆರಡರಲಿಯೂ ನನನ ಕಷಿಟರಲಲಿ ಸಹಾಯಕಾರಿ. ನೇನು ಸತೆಯವಾಗಿಯೂ, ಸರವ ಉದಾರಿ, ಸರವಶರುತ, ಸರವಜಿ.

Also in: af, ar, az, be, bg, bi, bla, bla, bn, bs, ca, ceb, ch, chn, cnr, co, cs, cy, da, dak, de, dgz, dih, diu, en, eo, es, et, eu, fa, fi, fj, fo, fo, fr, fy, ha, haw, hi, hr, ht, hu, hu, hur, hur, hy, hz, hz, iba, id, ik, is, it, ja, kgf, kl, ko, ksd, ky, lb, lg, lkt, lo, lt, lv, med, meu, mg, mi, ml, mn, moh, moh, mr, ms, mt, nal, naq, naq, ne, nl, no, nv, nv, ny, pl, pt, ro, ru, sk, sl, sq, sr, srn, srn, srn, st, sv, sw, ta, ta, te, th, th, th, th, th, th, th, tk, tl, uk, ur, zh-Hans, zh-Hant

BH01352

ಇಡೇ ಭೂಮೆಯನೇನೇ ಅವರಿಸುವಂತಹ ಐಕಯತೆಯ ಬೆಳಕನನು ದೇವರು ದಯಪಾಲಿಸಲಿ. “ದೇವರದೇ ಸಾಮರಾಜ್ಯ”ವೆಂಬ ಮುದೆಯು ಎಲಲ ಜನಗಳ ಹುಬುಬುಗಳ ಮೆಲೂ ಒತತುವಂತಾಗಲಿ.

Also in: bi, bn, ch, cy, diu, diu, en, hi, hz, hz, kj, ko, ml, ms, ne, sq, sq, sr, sw, tpi

BH02307

* (ಈಗ ಶಾಸನವನು ಬಾಬಿ ಹಾಗೂ Baha'u'llah ರವರ ಪವಿತ್ರ ಸಮಾಧಿಗಳ ಬಳಿ ಪಠಿಸಲಾಗುತ್ತದೆ. ಆಗಾಗ್ಗೆ ಅವರ ಜಯಂತಿಗಳ ಸಮರಣೋತ್ಸವದಂತೆ ಇದನ್ನು ಉಪಯೋಗಿಸಲಾಗುತ್ತದೆ.) ಓ ಮಹಾವ್ಯಭವದ ಅವತಾರವೇ ಮತು ಚಿರಂತನತೆಯ ದೊರೆಯೇ ಹಾಗೂ ಭೂಮಿ ಮತು ಸವರಗದಲಿರುವವರೆಲ್ಲರ ಪರಭುವೇ, ನಿನನ ಪರಮ ಶರೋಷರ ಆತಮದಿಂದಲೇ ಉದಯಿಸಿರುವ ಪರಶಂಸೆ ಹಾಗೂ ನಿನನ ಪರಕಾಶಮಾನವಾದ ಸೌಂದರಿಯದಿಂದ ಕಂಗೊಳಿಸಿರುವ ವ್ಯಭವಮ ನಿನನ ಮೇಲಿರಲಿ! ನಿನನಿಂದಲೇ ದೇವರ ಪರಭುತವ ಮತು ಆತನ ಸಾಮ್ರಾಜ್ಯ, ಹಾಗೂ ದೇವರ ಭವಯತೆ ಮತು ಆತನ ಗಾಂಭೀರಿಯ ಪರಕಟಗೊಂಡಿರುವವೆಂದೂ, ಹಾಗೂ ನಿನನ ಬದಲಾಯಿಸಲಾಗದ ಶಾಸನದ ಸವರಗದಲಿ ಪುರಾತನ ವ್ಯಭವದ ದಿನ ನಕಷತರಗಳು ತಮಮ ಕಾಂತಿಯನು ಪಸರಿಸಿವೆಯೆಂದೂ ಹಾಗೂ ಅದೃಶ್ಯ ಸೌಂದರಿಯಮ ಸೃಷ್ಟಿಯ ದಿಗಂತದ ಮೇಲೆ ಪರಕಾಶಿಸಿರುವುದೆಂದೂ ನಾನು ಸಾಕಷಿ ನುಡಿಯುತ್ತೇನೆ. ಅದೂ ಅಲ್ಲದೆ, ನಿನನ ಲೇಖನಿಯ ಕೇವಲ ಒಂದು ಚಲನೆ ಮಾತರದಿಂದ ನಿನನಾಜ್ಞಿಯಾದ 'ನೀನಿರು' ಜಾರಿಗೆ ಬಂದಿರುವುದಕೂ ಮತು ದೇವರ ನಿಗೂಢ ರಹಸಿಯಮ ಪರಕಟಗೊಂಡಿರುವುದಕೂ; ಮತು ಎಲಲಾ ಸೃಷ್ಟಿಗಳು ಅಸಿತೆವಕೆ ಬರುವಂತೆ ಕರೆ ನೀಡಿರುವುದಕೂ ಹಾಗೂ ಎಲಲಾ ಪರಕಟಣಿಗಳನು ಭೂಮಿಯ ಮೇಲೆ ಕಳುಹಿಸಲಾಗಿದೆದೂ ನಾನು ಸಾಕಷಿ ನುಡಿಯುತ್ತೇನೆ.

ಇಷ್ಟೆಲ್ಲ ಅಲ್ಲದೆ, ನಿನನ ಸೌಂದರಿಯದಿಂದಲೇ ಪೂಜಿಸಲಪಟಿವನ ಸೌಂದರಿಯಮ ಅನಾವರಣವಾಯಿತೆಂದೂ, ನಿನನ ಮುಖದಿಂದಲೇ ಅಪೋಕಷಿಸಲಪಟಿವನ ಮುಖಾರವೆಂದಮ ಶೋಭಿತಗೊಂಡಿತೆಂದೂ, ಹಾಗೂ ಸೃಷ್ಟಿಗಳ ಮಧ್ಯೆ, ನಿನನ ಭಕತರು ವ್ಯಭವದ ಶಿಖರಕೇರುವ ಹಾಗೂ ದೈವ ಪರತಿಭಟಕರು ಪಾತಾಳಕೆಳಿಯವ ನಿರಣಯಮ ನಿನನ ಒಂದು ನುಡಿಯ ಮೂಲಕ ಆಯಿತೆಂಬುದಕೂ ನಾನೇ ಸಾಕಷಿಯಾಗಿದೆದೇನೆ. ಯಾರು ನಿನನನು ಅರಿತೆದ್ದಾನೋ ಅವನು ದೇವರನು ಅರಿತೆದ್ದಾನೆ, ಹಾಗೂ ಸಾನೆನಿಧಿಯವನು ಪಡೆದಿದ್ದಾನೆ, ಎಂಬುದಕೆ ನಾನೇ ಸಾಕಷಿ. ಆದರೆಂದ, ಯಾರು ನಿನನಲಿ ಮತು ನಿನನ ಚಿಹನೆಗಳಲಿ ವಿಶವಾಸವಿಟ್ಟಿರುವನೋ, ಹಾಗೂ ನಿನನ ಸಾರವಭೂಮತವದ ಮುಂದೆ ವಿನೀತನಾಗಿರುವನೋ, ನಿನನನು ಭೇಟಿ ಮಾಡುವ ಗೌರವವನು ಪಡೆದಿರುವನೋ, ಹಾಗೂ ನಿನನ ಇಚ್ಛೆಯ ಆನಂದವನು ಪಡೆದಿರುವನೋ, ಹಾಗೂ ನಿನನ ಪರದಕಷಿಣಿ ಮಾಡಿರುವನೋ, ಮತು ನಿನನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನಯತೆಯೇ ಮಹಾನೆ, ಯಾರು ನಿನನನು ಉಲಂಘಿಸಿರುವನೋ, ನಿನನನು ಅಲಲಗಳಿರುವನೋ, ನಿನನ ಚಿಹನೆಗಳನು ನಿರಾಕರಿಸಿರುವನೋ, ನಿನನ ಪರಭುತವವನು ವೆರೋಧಿಸಿರುವನೋ, ನಿನನ ವೆರುಡೆದಿ ಎಡೆದಿರುವನೋ, ನಿನನ ಮುಖಾರವ್ಯಂದದೆದುರು ಅಹಂಕಾರವನು ತೋರಪಡಿಸಿರುವನೋ, ನಿನನ ಸಾಕಷಿಯಾಧಾರಗಳನು ಖಂಡಿಸಿರುವನೋ, ನಿನನ ಶಾಸನ ಮತು ನಿನನ ಸಾಮ್ರಾಜ್ಯದಿಂದ ದೂರ ಸರಿದಿರುವನೋ, ನಿನನ ಪವಿತ್ರ ಶಾಸನಗಳಲಿ ನಿನನ ಆಜ್ಞೆಯ ಬೆರಳುಗಳಿಂದ ಕೊರೆಯಲಪಟಿ ದೈವಪರತಿಭಟಕರಲಿ ಯಾರ ಹೆಸರು ಎಣಿಸಲಪಟಿದೆಯೋ ಅಂಥವರೆಗೆ ಸಂಕಟಗಳು ಬರಲಿ. ಓ ನನನ ದೇವರೇ ಮತು ನನನ ಪರಿಯತಮನೇ, ನಿನನ ಕರುಣಿಯ ಬಲಗೈಯಿಂದ ಮತು ನಿನನ ಪರೋಮಪೂರಿತ ದಯೆಯಿಂದ ನಿನನ ಅನುಗರಹಗಳ ಉಸಿರಿನ ತಂಗಾಳಿಯನು ನನನ ಮೇಲೆ ಹರಿಸು ಅದರಿಂದ ಅಮ ನನನನು ನನನಿಂದ ಮತು ಈ ಲೋಕದಿಂದ ದೂರ ಮಾಡಿ ನಿನನ ಸಾಮೇಷಯ ಹಾಗೂ ನಿನನ ಸಾನೆನಿಧಿಯದ ಆಸೆಧಾನಗಳೆಡೆ ಕರೆದೊಯಲಿ, ನಿನನಿಚ್ಛೆಯಂತೆಯೇ ಮಾಡುವ ಸಾಮಥೇಯಮಗಳವನು ನೀನೇ. ನಿಜವಾಗಿಯೂ, ನೀನು ಎಲಲಾ ವಸತುಗಳ ಮೇಲೂ ಶರೋಷರನಾಗಿದೆದೇಯೇ. ದೇವರ ಸಮರಣಿ, ಆತನ ಪರಶಂಸೆ, ದೇವರ ಜಿಯೋತಿ ಹಾಗೂ ಆತನ ಭವಯತೆಯು ಆತನ ಸೌಂದರಿಯನಾಗಿರುವ ನಿನನ ಮೇಲಿರಲಿ! ಸೃಷ್ಟಿಯ ಕಣಿಣುಗಳು ದಜಿಬಾಳಿಕೆಗೊಳಪಟಿಟಿ ನಿನನಂಥವವನು ಎಂದೂ ನೋಡಿರಲಿಕೆಕಿಲ ಎಂಬುದಕೆ ನಾನೇ ಸಾಕಷಿ. ನಿನನ ಬಾಳಿನ ಎಲಲಾ ದಿನಗಳಲೂ ನೀನು ಯಾತನೆಗಳ ಸಾಗರದ ತರದಲಿ ಮುಳುಗಿದೆದೆ. ಒಂದು ಸಮಯದಲಿ ನೀನು ನಿನನ ಶತರುಗಳ ಖಡಗಗಳಿಂದ ಬಿದರಿಸಲಪಟಿದೆದೆ. ಇಷ್ಟೆಲ್ಲ ಆದರೂ, ನಿನಗೆ ಸರವಜ್ಞ ಹಾಗೂ ಸರವಪರಜ್ಞನು ವೆಧಿಸಲಪಟಿಟಿರುವುದನು ಮನುಷ್ಯರೆಲ್ಲರೂ ಆಚರಿಸುವಂತೆ ನೀನು ಆಜ್ಞೆ ಮಾಡಿರುವೆ. ನನನ ಜ್ಯೋತನಯಮ ನೀನುಭವಿಸಿದ ನೆಂದನೆಗೆ ಅಹುತಿಯಾಗಲಿ ಮತು ನನನ ಆತಮಮ ನೀನು ಸಹಿಸಿರುವ ವೆಪತುಗಳ ವೆಮುಕತಿಯ ಬೆಳೆಯಾಗಲಿ. ನಿನನಿಂದ ಹಾಗೂ ನಿನನ ಮುಖಾರವೆಂದದ ಪರಕಾಶದ ವ್ಯಭವದಿಂದ ಯಾರ ಮುಖಗಳು ಪರಕಾಶಿತಗೊಂಡವೋ, ಅವರಿಂದ

ಹಾಗೂ ಯಾರು ನಿನನ ಪರೀತೆಗೋಷಕರವಾಗಿ ಅವರಿಗೆ ಆಜಿಞಾಪಿಸೆರುಮದನೆಲೆಲಾ ಆಚರಿಸುವರೋ ಅವರಿಂದ, ನೀನು ಮತತು ನಿನನ ಸೃಷ್ಠಿಗಳ ನಡುವೆ ಬಂದೆರುವ ಪರದೆಗಳನೆನು ತೆಗೆದುಹಾಕುವಂತೆಯೂ ಹಾಗೂ ಈ ಪರಪಂಚ ಮತತು ಮುಂದಿನ ಪರಪಂಚದ ಒಳೆಯದನೆನು ದಯಪಾಲಿಸೆಂದು ನಾನು ದೇವರಲೆ ಪರಾರಥಿಸುತೆಡೆದೇನೆ. ನೀನು ಸತೆಯವಾಗಿಯೂ ಸರವಶಕತನೂ, ಪರಮೋತತಮನೂ, ಸಕಲ ವೈಭವಪೂರಿತನೂ, ಸದಾ ಕಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ. ಓ ಪರಭುವೇ, ನನನ ದೇವರೇ, ದಿವೆಯ ಕಲಪವೃಷ ಮತತದರ ಎಲೆಗಳು, ಮತತದರ ಟ್ರಿಂಗಿಗಳು, ಮತತದರ ರೆಂಬಿಗಳು, ಮತತದರ ಕಾಂಡಗಳು, ಮತತದರ ಉಪಶಾಖೆಗಳು ನಿನನ ಮಹಾಉಪಾಧಿಗಳಿರುವ ತನಕ ಹಾಗೂ ನಿನನ ಪರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕರಮಣಕಾರರ ಹಾವಳಿ ಮತತು ನಿರಂಕುಶಾಧಿಕಾರಮಳಳ ಅತೆಥೇಯರೆಂದ ಅದನೆನು ರಕಷಿಸು. ನೀನು, ಸತೆಯವಾಗಿಯೂ, ಪರಾಕರಮಶಾಲಿಯೂ, ಮಹಾಬಲನೂ ಆಗಿರುವೆ. ನಿನನನೆನು ಪಡೆದ ನಿನನ ಸೇವಕರನೆನು ಹಾಗೂ ನಿನನ ಸೇವಕಿಯರನೆನು ಹರಸು, ಓ ಪರಭುವೇ ನನನ ದೇವರೇ, ಸತೆಯವಾಗಿಯೂ ನೀನು ಸರವ ಉದಾರಿ, ನಿನನ ಅನುಗರಹ ಅಪಾರ. ಸರವಕಷಮಾಶೀಲನೂ ಪರಮದಾನಿಯೂ ಆದ ನೀನಲದೆ ಬೇರೆ ದೇವರೆಲಲ.

* (ಟಿಹರಾನೆನ ಸೆಯಾಚಾಲ ಕಷೆಮಗುಂಡೆಯಲೆ ಬಂಧಿತ ಬಾಬಿಗಳು ಪರಿಸುತೆಡೆದ ಮಂತರ: ದೇವರು ನನಗೆ ತೃಪತೆಪಡೆಸುವಷೆಟೆದಾನೆ; ನೆಶಚಯವಾಗಿಯೂ, ಆತನು ಸರವಸಂತ್ಯಜಿತದಾತನು! ವೆಶವಾಸವೆರುವವರು ಆತನಲೆ ವೆಶವಾಸವನೆಡಲೆ.

Also in: az, bg, bi, bn, bs, ca, ceb, da, el, en, fa, fi, fr, gil, gl, ha, ht, hu, id, is, it, kl, mg, ml, nl, pl, pt, ro, sk, sne, sq, ta, tl, tpi, tvl, ur

BH02777RIS

ಓ ನನನ ಭಗವಂತನೇ, ನನನ ಸೆವಾಮೆಯೇ! ನಾನು ನಿನನ ಸೇವಕನು, ನಿನನ ಸೇವಕನ ಮಗನು, ನಿನನ ಸಂಕಲಪವೆಂಬ ಅರುಣೋದಯದೆಂದ ನಿನನ ಏಕತೆಯೆಂಬ ದೆನಮಣಿಯು ಈ ಉಷಃ ಕಾಲದಲೆ ಉದಯಿಸೆ ಪರಕಾಶಿಸುತತ, ಅಲಲದೆ, ಇಡೀ ಜಗತತೆನ ಮೇಲೆ ತನನ ಪರಭೆಯನೆನು ನಿನನಾಜಿಞೆಯ ಗರಂಧಗಳಲೆ ವೆಧಿಸೆರುವಂತೆಯೇ ಬೀರೆರುವಾಗ, ನಾನು ನನನ ಹಾಸೆಗೆಯೆಂದ ಎಡೆದಿರುವೆನು. ನೀನ ಪರಶಂಸೆಯಾಗಲೆ, ಓ ನನನ ಭಗವಂತನೇ! ನೀನ ಜಿಞಾನವೆಂಬ ಬೆಳಕಿನ ಪರಭೆಗೆ ನಾಮ ಬೇರೆಲಲದರೆಂದಲೂ ನಾಮ ವೆಮುಕತರಾಗುವಂತೆ ಮಾಡುಮದು ಯಾಮದು ಇದೆಯೋ ಅದನೆನು ನಮಗೆ ಕಳುಹಿಸಿಕೊಂಡು. ಹಾಗೆಯೇ, ನೀನ ವಿನಾ ಇತರ ಎಲಲಾ ಮೋಹ ಪಾಶಗಳಿಂದಲೂ ನಾಮ ಬಿಡುಗಡೆ ಹೊಂದುವಂತೆ ಮಾಡು. ಇದಲಲದೆ, ನನಗಾಗಿಯೂ, ನನನ ಪರೀತೆಪಾತರರೆಗಾಗಿಯೂ ಅಲಲದೆ, ಅವರು ಸೆತರೀಯರಾಗಿರಲೇ, ಪುರುಷರಾಗಿರಲೇ ನನನ ಬಾಂಧವರಾದ ಇವರೆಲಲರೆಗೂ ಈ ಪರಪಂಚಕೆಕೂ ಮತತು ಮುಂದೆ ಬರುವ ಪರಪಂಚಕೆಕೂ ಯಾಮದು ಒಳೆಯದೋ ಅದನೆಲಲ ಬರೆದೆಡು. ಇಡೀ ಸೃಷ್ಠಿಯೇ ಪರೀತಿಸುವ ಮತತು ಇಡೀ ಜಗತತೇ ಆಶೆ ಪಡುತೆತೆರುವ ಓ ಸೆವಾಮೆಯೇ! ಮಾನವ ಹೃದಯಗಳಲೆ ಪೆಸುಗುಟೆಟುತತ ಮಾತನಾಡುವ ಆ ಕೆಡುಕನು ಏನನೆನು ನೀನ ಸಂಕಲಪದಂತೆಯೇ ವೆಯಕತಪಡಿಸಿದನೋ, ಅಂಧಮಗಳಿಂದ ಎಂದೂ ಅಪಜಯ ಪಡೆಯದ ನೀನ ಸಂರಕಷಣಿಯನೆನು ಕೊಟೆಟು ನಮಮನೆನು ಸುರಕಷಿತವಾಗಿಡು. ನೀನ ಸಂತೋಷದಂತೆಯೇ ಏನನೆನು ಬೇಕಾದರೂ ಮಾಡುವ ಸಾಮಥರೆಯ ನಿನಗಿದೆ. ನೆಜವಾಗಿಯೂ ಸರವಶಕತನೂ, ಕಷೆಟೆದಲೆ ಸಹಾಯಕನೂ, ಸೆವಯಮಾಧಾರಿಯೂ ನೀನೇ ಆಗಿರುವೆ. ಯಾವ ವೆಯಕತೆಗೆ ನೀನ ಪರಮ ಶರೇಷ್ಠವಾದ ಬೆರುದುಗಳನೆನು ದಯಪಾಲಿಸೆರುವೆಯೋ ಯಾವ ವೆಯಕತೆಯ ಮುಲಕ ಸಚೆಚನರನೆನು ಮತತು ದುರಜನರನೆನು ನೀನು ವೆಂಗಡನೆ ಮಾಡಿರುವೆಯೋ ಅಲಲದೆ, ನೀನು ಪರೀತಿಸುಮದನೆನು ಮತತು ಇಚೆಫಿಸುಮದನೆನು ನಾಮ ಮಾಡುವಂಟೆ ನಮಗೆ ಸಹಾಯ ಒದಗಿಸು. ಓ ನನನ ಭಗವಂತನಾದ ನನನ ಸೆವಾಮೆಯೇ, ಅಂತಹವರನೆನು ಆಶೇರವಾಡಿಸು ಅದಲಲದೆ, ಓ ನನನ ಸೆವಾಮೆಯೇ, ನೀನ ನುಡಿಗಳಲೆಯೂ ಮತತು ನೀನ ಅಕಷರಗಳಲೆಯೂ ಇರುವವರನೆನೂ, ಅಲಲದೆ, ನೀನ ಕಡೆಗೆ ಮುಖಮಾಡೆ ನೋಡುತೆತೆರುವವರನೆನೂ, ನೀನ ಕರಿಗೆ ಕೆವೆಗೊಟೆಟವರನೆನೂ ಆಶೇರವಾಡಿಸು. ನೆಜವಾಗಿಯೂ, ನೀನು ಪರಭುಮ ಮತತು ಮಾನವರೆಗೆಲಲ ದೊರೆಯಾಗಿರುವೆ. ಅಲಲದೆ, ಎಲಲ ವಸೆತುಗಳ ಮೇಲೆಯೂ ನೀನು ನೀನ ಸಾಮಥರೆಯವನೆನು ಉಳೆವನಾಗೆಡೆದೇಯೆ.

Also in: ar, ca, da, es, fj, gil, gu, hz, id, is, it, ja, lg, lo, ne, pt, sm, uk

* (ಕಷಟದಲೆಡೆದಾಗ ಅಥವಾ ತೊಂದರೆಯಲೆಡೆದಾಗ ಇದನನು ಪರಿಸೆದರೆ ಪರಿಹಾರ ನೇಡುವ ವೆಶೇಷ ಶಕತಿ ಈ ಶಾಸನಕೆಡೆ.) ಅವನು ದೊರೆ, ಸರವಜ್ಞ, ಸುಜ್ಞಾನಿ, ಆಲಿಸಿ, ಅನಂತ ಸವರೂಪದ ಕೊಂಬೆಗಳ ಮೆಲೆ ಕುಳಿತು ಪವಿತರ ಹಾಗೂ ಸುಮಧುರ ಧವನೆಗಳಲೆ ಭಕತಸಮೂಹಕೆ ಪರಮಾತಮನ ಸಾಮೇಷೆಯದ ಸಂತಸದ ಸುಡೆದೆಯನನು ಸಾರುತತ, ದೈವಿಕ ಏಕತೆಯಲೆ ವೆಶವಾಸಮಳವರನೆಯಲ ಔದಾರಯ ಮೂರತಿಯ ಸಾನೆನಿಧಯಕೆ ಕರೆಯುತತಾ, ವೆಯೋಗಿಗಳಿಗೆ, ದೊರೆ, ಮಹಾಪುರುಶ ಹಾಗೂ ಅಸಮಾನೆಯ ದೇವರು ಪರಕಟಿಸಿದ ಸಂದೇಶವನನು ತಿಳಿಸುತತಾ, ಪರೋಮೆಗಳಿಗೆ ಪವಿತರ ಜಾಗದ ದಾರೆ ತೋರುತತಾ, ಅಷೆಟೇ ಅಲಲ, ಈ ಮಹೋಜವಲ ರಮೆಯತೆಯತತ ನಡೆಸುತತಾ ಸವರಗದ ನೈಟಿಂಗೇಲ ಪಕಷಿಯು (ಬುಲ ಬುಲ) ಹಾಡುತತೆಡೆ. ಯಾರ ಮೂಲಕ ಸತಯ ಮತತು ಮೆಥೆಯೆಗಳು ವೆಮರೆಶಿಸಲಪಟಿಟು ಪರತಿಯೊಂದು ಆದೇಶದ ಯುಕತಾಯುಕತೆಯು ಪರೀಕಷಿಸಲಪಡುಮದೋ ಅಂಥ ದೇವದೂತರ ಗೆರಂಥಗಳಲೆ ಉಲಲೇಖಿಸಲಾಗಿರುವ ಮಹಾ ಸೌಂದರೆಯವೇ ಇದು. ಸತಯ ವೆಚಾರ, ಭಗವಂತನ ಪರಸಾದರೂಪವಾದ ಫಲವನನು ಬಿಡುವ ಜೀವಿತದ ಗಿಡವೇ ನಿಜಕಕೂ ಅವನು. ಇಷೆಟು ಮಾತರವಲಲ, ಅವನು ಉನನತ, ಬಲಶಾಲಿ ಹಾಗೂ ಶರೇಷೆರ. ಓ ಅಹಮಡೆ, ಅವನೇ ಪರಮಾತಮ, ನಿಜಕಕೂ ಅವನಲಲದೇ ಬೇರೆ ದೇವರೆಲಲ ಎಂಬುದಕೆ ನೇನೇ ಸಾಕಷೆ, ದೊರೆ, ರಕಷಕ, ಅನುಪಮ ಹಾಗೂ ಸರವಶಕತ ಎಂಬುದಕಕೂ ಪರಮಾಣ, “ಅಲಿ” (ಭಗವಾನೆ ಬಾಜಿ) ಎಂಬ ಹೆಸರೆನಲೆ ಯಾವಾತನನನು ಅವನು ಕಳುಹಿಸಿರುವನೋ ಅವನೆ ಪರಮಾತಮನೆಂದ ಬಂದ ನಿಜ ವೆಯಕತಿಯಾಗಿರುವನು. ಈತನ ಆಜ್ಞೆಗೆ ನಾವೆಲಲ ಬಡೆದರು. ಹೇಳು: ದೆವೆಯ ಜ್ಞಾನಿಗಳ ಮೂಲಕ ಬಯಾನೆನಲೆ ವೆಧಿಸಲಾಗಿರುವ ಪರಮಮಾನ ಆಜ್ಞೆಗಳನನು, ಓ ಜನರೇ, ಪಾಲಿಸೆರೆ, ಸತಯವಾಗಿಯೂ ಅವನು ದೇವದೂತರ ದೊರೆ. ಅವನು ಗೆರಂಥ ಮಾತೃಸವರೂಪದ ಗೆರಂಥವಾಗಿದೆ ಎಂಬುದನನು ತಿಳಿಯೆರೆ. ಈ ಪರಕಾರವಾಗಿ ನೈಟಿಂಗೇಲ ಪಕಷಿಯು (ಬುಲ ಬುಲ) ಈ ಸೆರೆಮನೆಯೆಂದ ನೆಮಗೆ ಕರೆಕೊಟಿಟಿದೆ. ಈ ಖಚಿತ ಸಂದೇಶವನನು ಸಾರುಮದು ಅದರ ಕರತವೆಯ. ಈ ಉಪದೇಶದೆಂದ ದೂರ ಸರಿಯಬೇಕೆಂಬ ಇಚ್ಛೆಯೆಡೆದವನು ಹಾಗೆ ಮಾಡಲೆ. ಬೇಕೆಡೆದವರು ಪರಮಾತಮನ ಹಾದೆ ಹೆಡೆಯಲೆ. ಓ ಜನರೇ, ಈ ಮಾತುಗಳನನು ತೃಣೀಕರೆಸುವೆರಾದರೆ ನೇಮ ಯಾವ ಆಧಾರದ ಮೆಲೆ ಪರಮಾತಮನನನು ನಂಬೆರೆ? ಓ ಕಪಟಿಗಳ ಗುಂಪೇ, ಆ ಆಧಾರಗಳನನು ಮುಂದೆ ತನನಿ. ಸಾಧೆಯವೆಲಲ ಯಾರ ಹಸೆತದಲೆ ನನನ ಆತಮವೆದೆಯೋ ಅಂತಹವರೆಂದಲೂ ಅವರೆಲಲರೂ ಒತತಟಿಟಿಗೆ ಕಲಿತು ಒಬಬರೆಗೊಬಬರು ಸಹಾಯವೆಸಗಿದರೂ ಆಗದ ಕಾರೆಯವೇ ಹೌದು. ಓ ಅಹಮಡೆ, ನಾನೆಲಲದೆಡೆದರೂ ಸಹ ನನನ ಕೊಡುಗೆಯನನು ಮರೆಯಬೇಡ. ನೆನನ ಕಾಲದಲೆ ನನನ ದಿನಗಳನನು ಸಮರೆಸಿಕೋ, ಈ ಸೆರೆಮನೆಯಲೆನ ನನನ ಸಂಕಟ ಹಾಗೂ ದೇಶ ಭರಷೆಟಿತೆಯ ಪಾಡನನು ಜ್ಞಾಪಿಸಿಕೋ. ನೆನನ ಮೇಲೆ ಶತ್ರುಗಳ ಖಡೆಗಗಳು ಪೆಟಿಟಿನ ಮೇಲೆ ಪೆಟಿಟುಗಳನನು ಹಾಕುತೆಡೆದರೂ, ಸವರಗ ಹಾಗೂ ಭೂಮೆ ನೆನನ ಮೆಲೆ ಎರಗಿಬಿಡೆದು ಘಾತಿಸುತೆಡೆದರೂ ನನನ ಬಗೆಗೆ ನೆನನ ಪರೇಮ ಅಚಲವಾಗಿರಲೆ. ನೆನನ ಹೃದಯ ಚಂಚಲವಾಗದೆರೆ. ನನನ ಶತ್ರುಗಳಿಗೆ ನೇಮ ಬಿಂಕಿಯ ಜವಾಲಿಯಂತೆರೆ. ನನನ ಪರೀತಿಪಾತರೆಗೆ ಅನಂತ ಜೀವ ಸಂಶಯಪಡುವಂತಹ ಜನರಂತಾಗದೆರೆ. ನನನ ಹಾದೆ ಹೆಡೆದಾಗ ನೆಮಗೆ ಕಷೆಟಪರಾಪೆತವಾದರೆ ಅಥವಾ ನನನ ದೆಶೆಯೆಂದ ಅಪಮಾನಿತರಾದಾಗ ಅದಕಕಾಗಿ ವೆಯಥೆ ಪಡದೆರೆ. ಭಗವಂತನನನು, ನೆಮಮ ಭಗವಂತನನನು ಹಾಗೂ ನೆಮಮ ಪೂರವಜರ ಪರಭುವನನು ನಂಬೆ. ಎಕೆಂದರೆ ಜನರು ಭರಮೆಯ ಮಾರಗದಲೆ ಅಲೆದಾಡುತೆಡೆದು, ತಮಮ ಕಣಿಣುಗಳೆಂದ ಭಗವಂತನನನು ದರೆಶಿಸುವ ಭಾಗೆಯವೆಹೇನರಾಗಿ ಅಥವಾ ತಮಮ ಕೆವೆಗಳೆಂದ ಅವನ ಸುಮಧುರ ಧವನೆಯನನು ಕೇಳುವ ಸದಾವಕಾಶವನನು ಕಳೆದುಕೊಂಡೆಡೆದಾರೆ. ಹೇಗೆ ನಾಮ ಅವರನನು ಕಂಡೆಡೆದೇವೆ. ನೇನೂ ಸಹ ಸಾಕಷೆಭೂತನಾಗಿದೆದೆಯೇ. ಈ ತೆರನಾಗಿ ಅವರ ಅಂಥಶರಡೆದೆ ಅವರ ಮತತು ಅವರ ಅಂತರಂಗಗಳ ಮಥೆಯೆ ಮುಸುಕಿನ ಪರದೆಯಂತಾಗಿದೆದು, ಸರವೋತತಮ ಹಾಗೂ ಮಹಾಮಹೆಮನಾದ ಭಗವಂತನ ಮಾರಗದೆಂದ ದೂರ ಸರಿಯುವಂತೆ ಮಾಡೆದೆ. ಯಾವನು ಈ ಸೌಂದರೆಯದೆಂದ ಅತೀತನಾಗುವನೋ ಅವನು ಗತಕಾಲದ ದೇವದೂತರೆಂದಲೂ ಅತೀತನಾಗುವನೆಂದು ಭರವಸೆ ಹೊಂದೆ. ಅನಂತದೆಂದ ಅನಂತ ದೆಶೆಯವರೆಗೂ, ಅವನು ಭಗವಂತನ ಬಗೆಗೆ ಹೆಮಮೆಯನನು ವೆಯಕತಪಡೆಸಿದಂತೆಯೇ, ಇದು ಸತಯ. ಈ ಶಾಸವನನು ಓ ಅಹಮಡೆ, ಚೆನನಾಗಿ ಕಲೆ, ಅಭೆಯಾಸ ಮಾಡು. ಉಚೆಚರೆಸು, ಕೈಬಿಡಬೇಡ. ಏಕೆಂದರೆ ಪರಮಾತಮ ಹೇಗೆ ವೆಧಾಯಕ ಮಾಡೆಡೆದಾನೆ. ಯಾರು ಇದನನು ಪರಿಸುವರೋ

ಅಂಥವರಿಗೆ ನೂರು ಹುತಾತಮರ ಬಹುಮಾನವನನೂ ಎರಡು ಲೋಕಗಳ ಸೇವಾವಕಾಶವನನು ದಯಪಾಲಿಸುವನು. ನಾಮ ನೆಮಗೆ ಈ ಕರುಣೆಯನನು ಅನುಗೃಹಿಸಿಡೆದೇವೆ. ನಮಮ ಸಾನಿಧಿಯದೆಂದ ದಯೆ ತೋರೆಡೆದೇವೆ. ಕೃತಜ್ಞತಾ ವೆಯಕತೆಗಳಲೆ ನೇಮ ಒಳಗೊಂಡೆರೆ ಯಾರು ಕಷಟ ಹಾಗೂ ಸಂಕಟಕೊಳಗಾಗಿರುವವರು ಸಂಪೂರ್ಣ ನೆಷೆಯೆಂದ ಈ ಶಾಸವನನು ಪರಿಸುವನೋ ಅವನ ದುಃಖವನನು ಭಗವಂತ ದೂರ ಮಾಡುವನು, ಅವನ ಕಷಟಗಳನನು ನೆವಾರಿಸುವನು, ತೊಂದರೆಗಳನನು ಪರಿಹರಿಸುವನು. ವಾಸತವವಾಗಿ ಅವನು ದಯಾನಿಧಿ, ಕರುಣಾಮಯೆ ಸಕಲ ಲೋಕದೊಡೆಯನಾದ ಪರಮಾತಮ ಧನೆಯ ಪರಶಂಸನೇಯ.

BH03262

ಓ ನನನ ದೇವರೇ, ಯಾರು ಎಲಲ ವ್ಯಭವ ಮತತು ಭವಯತೆಯ, ಮಹತವ ಮತತು ಗೌರವದ, ಸೌರವಭೌಮತವ ಮತತು ಪರಭುತವದ, ಔನನತೆಯ ಮತತು ದಯೆಯ, ಗಂಭೀರತೆ ಮತತು ಶಕತಿಯ ಮೂಲನಾಗಿರುವನೋ, ಅವನ ಸರವ ಪರಶಂಸೆಯಾಗಲೆ. ನೇನು ಯಾರನನು ಇಚ್ಛಿಸುವೆಯೋ ಅವರನನು ಅತೆಯಂತ ಮಹಾಸಾಗರದ ಬಳಿಗೆ ಕರೆದೊಯೆಯುವಂತೆ ಮಾಡುವೆ, ಹಾಗೂ ಯಾರನನು ನೇನು ಇಚ್ಛಿಸುವೆಯೋ ಅವರ ಮೇಲೆ ನೆನನ ಅತಿ ಪುರಾತನ ನಾಮವನನು ಗುರುತಿಸುವ ಗೌರವವನನು ನೇನು ಅನುಗೃಹಿಸುವೆ. ಸೆವರೆಗದಲೆರುವವರಾಗಲೇ ಮತತು ಭೂಮೆಯಲೆರುವವರಾಗಲೇ, ಯಾರು ನೆನನ ಸಾರವಭೌಮ ಇಚ್ಛಿಯನನು ಪೂರೈಸುಮದನನು ತಡೆಹೆಡೆಯಲಾರರು. ಚಿರಂತನ ಸಮಯದೆಂದಲೂ ಸಮಸತ ಸೃಷ್ಟಿಯನನು ನೇನು ಆಳುತೆತೆರುವೆ ಹಾಗೂ ಎಂದೆಂದೆಗೂ ಎಲಲಾ ಸೃಷ್ಟಿಯ ಮೇಲೂ ನೆನನ ಪರಭುತವವನನು ಚಲಾಯಿಸುವೆ. ಸರವಶಕತನೂ, ಮಹೋನನತನೂ, ಸರವಪರಬಲನೂ, ಸರವವೇವೇಕೆಯೂ ಆದ ನೇನಲಲದೆ ಅನೆಯ ದೇವರೆಲಲ. ಓ ಪರಭುವೇ, ನೆನನನನು ನೋಡುವಂತೆ ನನನ ಸೇವಕರ ಮುಖಗಳನನು ಬೆಳಗಿಸು ನೆನನ ಸೆವರೆಗೇಯವಾದ ಕೃಪೆಗಳತತ ಅವರು ತೆರುಗುವಂತೆ ಹಾಗೂ ಸೆವಯಂ ನೆನನ ಪರಕಟಿಣಿ ಹಾಗೂ ನೆನನ ಸಾರಸತವದ ದಿನ ಚಿಲುಮೆಯಾಗಿರುವವನನನು ಗುರುತಿಸುವಂತೆ ಅವರ ಹೃದಯಗಳನನು ಸೆವಚಿಫಗೊಳಿಸು. ಸತಯವಾಗಿಯೂ, ಎಲಲಾ ಪರಪಂಚಗಳ ಪರಭು ನೇನಾಗಿರುವೆ. ಅನಿರೆಬಂಧಿತನೂ, ಸರವನೆಗರಹೆಯೂ ಆದ ನೇನಲಲದೆ ಬೇರೆ ದೇವರೆಲಲ.

Also in: bi, bn, fi, hy, ko, ky, lg, ta

BH03908

*(ಮಾರಚಿ 21ನೇ ತಾರೇಖು ನೌರೂರೊಗಿ ಇದು ಬಹಾಯೆ ವರಷದ ಪರಥಮ ದಿನ ಇದು ಸಂಭರವದ ದಿನವಾಗಿದೆ.) ಓ ನನನ ಪರಮಾತಮನೇ, ನೇನು ಧನೆಯ. ನೆನನ ಪರೇತಯರಥವಾಗಿ ಹಾಗೂ ನಿನಗೆ ಅಸಹೆಯವೆನಿಸುವ ಎಲಲ ವಿಚಾರಗಳಿಂದಲೂ ದೂರದೆಂದೆರಲು ಸಂಕಲಪಿಸೆ ಉಪವಾಸ ಮಾಡಿದವರೆಗೋಸಕರ ನೇನು ನೌ-ರೂರೊಗಿ ಸಂಭರಮದ ಹಬಿಬವನನು ಗೊತತುಪಡಿಸಿರುವೆ. ನೆನನ ಪರೇತಿಯ ಅಗನಿ ಮತತು ಉಪವಾಸದೆಂದ ಉತಪನನವಾದ ಶಾಖ ನೆನನ ಧಯೇಯೋಡೆದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲೆ. ಅದು ಮಾತರವಲಲ, ಅಮ ನೆನನನನು ಸೆತುತೆಗೈಯುಮದರಲೆ ಹಾಗೂ ಸೆಮರಣಿ ಮಾಡುಮದರಲೆ ನಿರತವಾಗುವಂತೆ ಕೃಪೆ ಮಾಡು, ಓ ಪರಭುವೇ, ನೇನೋ ವಿಧಾಯಕಪಡಿಸಿದ ಉಪವಾಸದ ಆಭರಣದೆಂದ ಅವರನನು ಸಿಂಗರಿಸಿರುವೆಯಾದ ಕಾರಣ ನೆನನ ದಯೆ ಹಾಗೂ ಔದಾರೆಯದ ಉಪಕಾರದೆಂದಲೂ ಮನನಣಿಯೆಂದಲೂ ಕೂಡೆದಾ ಆಭರಣದೆಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲಲ ನೆನನ ಸಮಾಧಾನ ಹಾಗೂ ಸಂತೋಷಚಿತತದ ಅವಲಂಬನೆಯಾಗುತತದೆ. ಅಷೆಟೇ ಅಲಲ, ನೆನನ ಆಜ್ಞೆಯ ಆಧಾರದ ಮೇಲೂ ನಿಂತಿರುತತದೆ. ಯಾರು ಉಪವಾಸವನನು ಆಚರಿಸಿ, ಸತಯಸಂಧನಾಗಿ ಮುಕತಾಯಗೊಳಿಸುವನೋ ಅಂಥವನು ಚಿರಕಾಲದೆಂದಲೂ ಉಪವಾಸ ಮಾಡುತೆತೆರುವವರ ಗುಂಪಿಗೆ ಸೇರಿಸಲಪಡುವನು. ಅದೆಲಲದೆ ನೆನನ ಭಾವನೆಯಲೆ ಯಾವನು ಉಪವಾಸವನನು ಆಚರಿಸಿ ನೆಲಿಸಿ ಬಿಡುವನೋ ಅವನು ನೆನನ ಪವಿತರ ಉಡೆದೇಶಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದೆಂದ ಅವನು ಹೊರದೂಡಲಪಡುವನು. ನೆನನ ಮೂಲಕವೇ ನೆನನ ಪರಶಂಸನೇಯ ಕರತವೆಯ ಪರಕಟವಾಗಿದೆ. ನೆನನ ಆಜ್ಞೆಯ ಧವಜವನನೂ ಹಾರಿಸಿದೆ. ಇದನನು ನೆನನ ಆಜ್ಞಾಪಾಲಕರಿಗೆ ತಿಳಿಸು ಪರಭುವೇ. ಎಲಲ ವಸತುಗಳ ಪವಿತರತೆಯು ನೆನನ ಇಚ್ಛೆ ಹಾಗೂ ಆದೇಶವನನು ಅವಲಂಬಿಸುಮದೆಂದೂ ಅವರಿಗೆ ಗೊತತು

ಪಡೆಸು. ಅವರ ಪರತೆ ಆಚಾರವೂ ನೆನನ ಅನುಮತೆ ಮತತು ಸಂತೋಷದ ವೆಧೆ ಬಡೆಧವಾಗಿದೆ. ಮಾನವರ ನಡವಳಿಕೆಗಳೆಲ್ಲವೂ ನೆನನ ಸಮಮತೆ ಮತತು ಅಜ್ಜಿಗೆ ಅನುಸಾರವಾಗಿ ಉಳಳಡದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲೆ ನೆನನ ಸೌಂದರಯದ ನೆಲೆಯೆಂದ ಯಾಮದೂ ಅವರನೆನು ಮರೆಮಾಚಲು ಸಾಧಯವೆಲಲವೆಂದು ಅವರಿಗೆ ಸೆಪಪಟಪಡೆಸು. ಕರೆಸತ ಈ ದಿನಗಳಲೆ ಹೇಗೆ ಹೇಳಿದ : “ಎಲಲ ರಾಜಯಗಳೂ ನೆನನಮ “ಓ ಚೈತನಯ ಕರತನೇ” ನೆನನ ಮೆತರ ಮೂಹಮಮಡ ಹೇಗೆ ಸಾರಿದ: “ ಓ ಉತತಮೋತತಮ ಪೆರೇತಿಗೆ ಪಾತರನಾದವನೇ, ನೆನನ ಸೌಂದರಯವನನು ಬಹೆರಂಗಪಡೆಸಿರುವೆ. ನೆನನ ವೆಶವಾಸ ಪಾತರರಿಗೆ, ಅತಿ ವೈಭವದ ನೆನನ ಸಾಕೆಷಾತಕಾರದಲೆ ಸೆಧಾನ ಗಳೆಸುವ ಮಾರಗವಾಮದು ಎಂಬುದನನು ಖಚಿತಪಡೆಸಿರುವೆ. ಹೇಗೆ ನೆನನ ಹೊರತು ಮೆಕೆಕೆಲಲ ವಸತುಗಳೆಂದಲೂ ಬಾಹೆರರಾದವರನನು ಬೆಟೆಟು ಉಳೆದವರೆಲಲ ದುಃಖಿಗಳಾಗಿರುವರು. ಯಾರು ನೆನನ ಸಾಕೆಷಾತಕಾರದ ದರಶನಕರತನೋ ಮತತು ನೆನನ ಸುಗುಣಗಳ ಪರಕಾಶಕನೋ ಅಂಧವನತತ ಅವರು ತಮಮ ದೃಷೆಟಿಯನನು ನೆಟೆಟಿರುವರು.” ಯಾವನು ನೆನನ ಶಾಖೆಯಂತೆರುವನೋ ಅಲಲದೆ ನೆನನ ಒಡನಾಡಿಯಂತೆರುವನೋ, ಓ ಸೆವಾಮೆಯೇ, ಅವನು ಈ ದೆವಸ ತನನ ಉಪವಾಸವನನು ಮುಕೆತಾಯಗೊಳಿಸಿರುವನು. ನೆನನ ಸಮಕೆಷಮದಲೆಯೇ, ನೆನನನನು ಸಂತೋಷಗೊಳಿಸಲು ಕೈಗೊಂಡ ಇದು ಮುಕೆತಾಯವಾಗಿದೆ. ಅವನೆಗೂ, ಅವರೆಗೂ, ಅಲಲದೆ ಈ ದಿನಗಳಲೆ ನೆನನ ಸಮಮುಖದಲೆ ನೆನನ ವೆಧೆವತತಾದ ಸತಕರಮಗಳನನು ನಡೆಸಿದವರೆಲಲರೆಗೂ ಗೌರವೆಸು. ಆತನ ಇಂದೆನ ಜನಮದಲೆ ಹಾಗೂ ಭವೆಷೆಯ ಜನಮಗಳಲೆ ಅನುಕೂಲಿಸುವಂಥಮಗಳನನು ಒದಗಿಸು. ವಾಸೆತವಕಕೂ ನೇನೋ ಎಲಲವನನೂ ಬಲಲವ, ಸರವಜ್ಜ.

Also in: am, ar, az, bg, bs, ca, da, de, el, en, eo, es, fi, fr, fy, ht, id, is, kgf, lv, mg, ml, ne, nl, no, pl, pt, ro, ru, sk, sne, sq, ta, tl, tpi, vi

BH04421HEA

ನನನಲೆ ಒಂದು ಪವೆತರ ಹೃದಯವನನು ಸೃಷೆಟಿಸು, ಓ ನನನ ದೇವರೇ, ಹಾಗೂ ಪರಶಾಂತವಾದ ಒಂದು ಅಂತಃಶಿಚೇತನವನನು ನವೇಕರಿಸು, ಓ ನನನ ಭರವಸೆಯೇ! ಚೈತನಯಶಕತೆಯ ಮೂಲಕ ನೆನನ ಧರಮದಲೆ ನನನನನು ದೃಢಪಡೆಸು, ಓ ನನನ ಪರಮ ಪರಿಯತಮನೇ! ಹಾಗೂ ನೆನನ ವೈಭವದ ಬೆಳಕಿನಿಂದ ನೆನನ ಪಥವನನು ನನಗೆ ಪರಕಟಿಸು, ಓ ನನನ ಆಸೆಯ ಗುರಿಯೇ! ನೆನನ ಸರವಾತಶಯ ಶಕತೆಯ ಮೂಲಕ ನೆನನ ಪವೆತರತೆಯ ಸೆವರಗಕೆ ನನನನನು ಮೇಲಿತತು. ಓ ನನನ ಆಸೆತೆವದ ಮೂಲನೇ ಹಾಗೂ ನೆನನ ಚಿರಂತನತೆಯ ತಂಗಾಳಿಯೆಂದ ನನನನನು ಸಂತೋಷಪಡೆಸು. ಓ ನನನ ದೇವರೇ! ನೆನನ ಅಮರ ಶರುತಿಗಳು ನನನ ಮೇಲೆ ಪರಶಾಂತತೆಯನನುಂಟುಮಾಡಲೆ, ಓ ನನನ ಒಡನಾಡಿಯೇ ಹಾಗೂ ನೆನನ ಪುರಾತನ ದರಶನದ ಸಿರಿಯೆಂದ ನೆನನ ಹೊರತು ಮತತೆಲಲದರೆಂದ ನನನನನು ಮುಕೆತೆಗೊಳಿಸು. ಓ ನನನ ಒಡೆಯನೇ, ನೆನನ ಶುಡೆಧವಾದ ಸಾರಸತವದ ಪರಕಟನೆಯ ಸುವಾರತೆಗಳು ನನಗೆ ಆನಂದವನನು ತಂದೇಯಲೆ. ವೆಯಕತರಲೆ ಸರವಾಧಿಕ ವೆಯಕತನೂ ಹಾಗೂ ಗುಪೆತರಲೆ ಅತಯಂತ ಗುಪೆತನೂ ನೇನಾಗಿರುವೆ. –

Also in: af, az, be, bg, bn, bs, ca, cnr, co, cs, da, de, diu, el, en, eo, eo, es, et, fi, fj, fo, fr, fy, gil, gu, ha, ha, hi, hr, ht, hu, hy, hz, iba, iba, iba, is, it, ja, kj, ko, ky, ky, lb, lg, lt, mg, mi, ml, ms, mt, ne, ne, nl, pl, pt, ro, ru, se, se, sm, sne, sne, sq, sr, st, sv, ta, ta, tet, tet, th, tl, tvl, tvl, tvl, vi, zh-Hans, zh-Hant

BH04475

ನನನ ಪರಮಾತಮ, ಓ ನನನ ಪರಮಾತಮ, ನೇನೇ ನನನ ಆಶಾದೇವೆಗೆ, ಪೆರೇಮೆ, ನನನ ಗುರೆ, ಇಚೆಛಾಪೂರೈಕೆಯ ಮೂಕೆತೆ. ಅತಿ ನಮರತೆಯೆಂದ, ಪೂರಣತನಮಯ ಭಾವದೆಂದ ಪೆರಾರಥಿಸುಮದೆಷೆಟೆ - ನೆನನ ಆಸರೆಯ ಜಗತೆನಲೆ ನನನನನು ಪೆರೇಮದ ಶಿಖರವನನಾಗಿ ನೆರವೆಸು. ನೆನನ ಸೃಷೆಟಿಯ ಜೀವೆಗಳಲೆ ನನನನನು ನೆನನ ಜಿಞಾನದೇವೆಗೆಯಂತೆ ಮಾಡು. ನೆನನ ಕೃಪೆಯ ಧವಜವನನಾಗಿ ಏರಿಸು. ನೆನನ ಹೊರತು ಮತತೆಲಲ ವಸತುಗಳೆಂದಲೂ ದೂರವೆರುವ, ಈ ಪರಪಂಚದ ಎಲಲ ವಸತುಗಳೆಂದಲೂ ಅತೀತರಾಗಿ ಪವೆತರವಾಗಿರುವ ಹಾಗೂ ಶಂಕೆಗೊಳಪಟೆವರ ದೋಷದೆಂದ ಹೊರತಾಗುಳಳ ನೆನನ ಭಕತರಲೆ ನನನನನು ಒಬಬನನನಾಗಿ ಸೇರಿಸಿಕೋ. ನೆನನ ಜಗತೆನ ಭಾವನಾತಮಕ ಹೆಗೆಗಳಿಕೆಯ ಮೂಲಕ ಹೃದಯ ಹೆರೆಹೆಗೆಲೆ. ನೆನನ ಸರವಾಂತರಯಾಮೆತವದೆಂಡ ಒಂದರ

ಮೇಲೊಂದರಂತೆ ಎರಗುವ ಯಶಸಿನ ತರಂಗಗಳನ್ನು ಕಾಣುವಂತೆ ನನ್ನ ದೃಷ್ಟಿಯನ್ನು ಬೆಳಗಿಸು. ನೀನು ಸರವಸಮರಥ, ಪೆರಬಲ, ಅಜೇಯ

Also in: af, bs, ca, co, de, en, es, fi, ha, hi, iba, it, ja, ko, lg, ms, ms, ne, ne, nl, ny, pt, sv, sv, tl, uk, zh-Hant

BH04569

ಓ ಪೆರಭು ನನ್ನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನೆನೆನೆಗೆ ತೆರುಗುವ ಅಸಹಾಯಕರ ಉದ್ಧಾರಕನೂ ನೀನೇ. ಪರಮ ದೀನನಾಗಿ, ನೆನೆನ ಸೌಂದರಿಯದ ಸಾಮಾಜ್ಯದತೆ ನನ್ನ ನಮರ ಕೈಗಳನ್ನು ಚಾಚಿ ನನ್ನ ಅಂತರ ನಾಲಿಗೆಯಿಂದ ನೆನೆನಲೆ ಅತಯುತಸಾಹದಿಂದ ಈ ರೀತಿ ಬೆನೆನವಿಸುತೆಡೆದೇನೆ. ಓ ದೇವರೇ, ನನ್ನ ದೇವರೇ! ನೆನೆನನು ಆರಾಧಿಸುವಂತೆ ನನಗೆ ಸಹಾಯನೀಡು. ನೆನೆನ ಸೇವೆಗೈಯುವಂತೆ ನನ್ನ ಟೊಂಕವನ್ನು ಭಡರಪಡಿಸು; ನೆನಗಾಗಿ ನನ್ನ ಸೇವೆಯಲೆ ನೆನೆನ ಅನುಗರಹದ ನೆರಮ ನೀಡು; ನೆನಗೆ ವೆಧೇಯನಾಗಿರುವಲೆ ನಾನು ದೃಢನಾಗಿರುವಂತೆ ನನಗೆ ಕಷಟಗಳನ್ನೊದಗಿಸು; ನನ್ನ ಮೇಲೆ ನೆನೆನ ಉದಾತತ ಔದಾರೆಯವನು ಉಕಕೆ ಹರಿಯುವಂತೆ ಎಸಗು. ನೆನೆನ ಪೆರೇಮಪೂರಿತ ದಯಾದೃಷ್ಟಿಯನ್ನು ನನ್ನತೆ ಬೇರು ಹಾಗೂ ನೆನೆನ ಕೃಪಾಸಾಗರದಲೆ ನನ್ನನನ್ನು ಮುಳುಗಿಸು. ನೆನೆನ ಧರಮದಲೆ ನನ್ನ ಸೆವಾಮೆನೆನೆಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹಿಸು. ನೆನೆನಯತೆ ಹಾಗೂ ಭರವಸೆಯ ಪೂರಣ ಪೆರಮಾಣವನು ನನ್ನ ಮೇಲೆ ಕರುಣಿಸು, ಆದರೆಂದ ನಾನು ಈ ಪೆರಪಂಚದಿಂದ ಸಂಪೂರಣವಾಗಿ ಮುಕತನಾಗಬಹುದು, ನೆನೆನ ಮುಖಾರವೆಂದದೆ ನನ್ನ ಪೂರಣ ಭಕತಿಯ ಮುಖವನು ತೆರುಗಿಸಬಹುದು, ಸಾಕಷೆಯ ಮತತು ಪುರಾವೆಗಳ ನೆರೆಬಂಧಿತ ಶಕತಿಯಿಂದ ಬಲಯುತಗೊಳೆಬಹುದು, ಹಾಗೂ ಭವಯತೆ ಮತತು ಬಲದಿಂದೊಡಗೂಡಿ ಭೂಲೋಕ ಮತತು ಸೆವರೆಗದ ಪೆರತೆಯೊಂದು ಪೆರದೇಶವನು ಮೇರೆ ಹೋಗಬಹುದು. ಸತೆಯವಾಗಿಯೂ ನೀನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪೆರಭುವೇ! ಇವರು ಹುತಾತಮರ ಜೊತೆಗೆದ ಬದುಕುಳೆದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನ್ನೂ ಸಹಿಸೆದರಲದೆ ಘೋರ ಅನೆಯಾಯವನು ಎದುರಿಸುವಲೆ ಸಹನೆಯನ್ನು ಪೆರದರೆಶಿಸೆದರು. ಅವರು ಸಕಲ ಸೌಕರೆಯ ಹಾಗೂ ಸಮೃದ್ಧಿಯನ್ನು ಪರಿತಯಜಿಸಿರುವರು. ನೆನೆನ ಪೆರೇತಿಯ ಮಾರಗದಲೆ ದಾರುಣ ವೇದನೆ ಮತತು ವೆಪತತುಗಳಿಗೆ ಸೆವಇಷೆಫೆಯಿಂದ ಒಳಪಡಿಸಿರುವರು, ನೆನೆನ ನೇರವಾದ ಪಥದಲೆ ಅವರು ದೃಢವಾಗಿ ನಡೆಯುತೆತೆರುಮದರೆಂದ ಅವರೆನ್ನೂ ಶತರುಗಳ ಬೆಗೆ ಹೆಡಿತದಲೆ ಬಂಧಿಯಾಗಿದೆದು. ಸತವಾದ ಭಯಂಕರ ಯಾತನೆಗೊಳಪಟೆಟು ಹೆಂಸಿಸಲಪಟೆಟಿರುವರು. ಅವರಿಗೆ ನೆರಮ ನೀಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚೆಫ ಮತತು ಅಧರಮೆಗಳಲಲದೆ ಅವರೊಡನೆ ಬೆರೆಯಲು ಮತತು ಸಮರಸದೆಂದೆರಲು ಯಾರೊಬೆಬರೂ ಇಲಲ. ಓ ಪೆರಭುವೇ! ಈ ಆತಮಗಳು ಈ ಪೆರಾಪಂಚಿಕ ಜೀವನದಲೆ ಕಹೆಯಾದ ವೆಯಥೆಯನ್ನು ಸವೆದಿರುವರು ಮತತು ನೆನೆನ ಸೆವರೆಗೇಯ ಸಾಮಾಜ್ಯವನು ಸೇರುವ ತವಕದಲೆ, ನೆನೆನ ಮುಖಾರವೆಂದದ ಕಂಗೊಳಿಸುವ ಸೌಂದರಿಯದ ಪೆರೇತಿಯ ಕುರುಹಾಗಿ, ಪೆಡಕರು ಅವರ ಮೇಲೆ ಹೇರೆದ ಭೇಭತಸ ಅಪಮಾನವನು ಅವರು ಸಹಿಸಿರುವರು. ಓ ಪೆರಭುವೇ! ಅವರ ಕಿವಿಗಳನ್ನು ದೈವೇ ನೆರವೆನ ಹಾಗೂ ಶೀಘರ ವೆಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕತಿಯಿಂದ ಅಧಿಕಾರ ಚಲಾಯಿಸುವವರ ಹೆಂಸೆಯಿಂದ ಅವರನ್ನು ಮುಕತಗೊಳಿಸು. ಅಧರಮೆಗಳ ಕೈಗಳನ್ನು ತಡೆಹೆಡಿ, ಈ ಆತಮಗಳನ್ನು ಅನಾಗರಿಕ ಕರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನೆನೆನ ಮೇಲಿನ ಪೆರೇತಿಯಿಂದ ಅವರು ಮರುಳಾಗಿರುವರು, ನೆನೆನ ಪವಿತರತೆಯ ರಹಸೆಯಗಳನ್ನು ಒಪೆಪೆಕೊಂಡಿರುವವರಾಗಿ, ನೆನೆನ ದೆವಾರದಲೆ ವೆನೇತರಾಗಿ ನೆಂತಿರುವರು ಹಾಗೂ ನೆನೆನ ಪರಮೋತಮ ಆವರಣವನು ಸೇರೆದವರಾಗಿರುವರು. ಓ ಪೆರಭುವೇ! ನವ ಜೈತನೆಯದೆಂದ ಅವರನ್ನು ಉದಾರವಾಗಿ ಬಲಪಡಿಸು; ರಾತೆರೆಯ ಮಜಬು ಕತತಲೆನಲೆ ನೆನೆನ ಅದೆಭುತವಾದ ಪುರಾವೆಗಳನ್ನೂ ವೇಕೆಷಿಸುವಂತೆ ಮಾಡಲು ಅವರ ಕಣಣುಗಳನ್ನು ಪೆರಜವಲಿಸು; ಸನಾತನ ರಹಸೆಯಗಳಿಂದ ತುಂಬಿದ ನೆನೆನ ಸಾಮಾಜ್ಯದಲೆ ಸಮೃದ್ಧವಾಗಿರುವ ಎಲಲಾ ಒಳೆಯದನು ಅವರಿಗಾಗಿ ಗೊತತುಪಡಿಸು; ಎಲಲಾ ಪೆರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮೃದ್ಧ ವ್ಯಕಷಗಳಂತೆಯೂ ಹಾಗೂ ಮುಂಜಾವೆನ ತಂಗಾಳಿಯಲೆ

ಅಲುಗಾಡುವ ಕೊಂಬೆಗಳಂತೆಯೂ ಮಾಡು. ನಿಜವಾಗಿಯೂ, ನೀನು ಉದಾರಿಯೂ, ಪರಬಲನೂ, ಸರವಶಕತನೂ, ಅನಿರಬಂಧಿತನೂ, ಆಗಿರುವೆ. ಪೆರೀತೆ ಹಾಗೂ ಸುಕೋಮಲ ಕರುಣಿಯ, ಸರವ ವ್ಯಭವಶಾಲೆ, ಸರವದಾ ಕಷಮಾಶೀಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, es, eu, fa, fi, ht, id, is, ky, ml, nl, no, pt, ro, sk, sq

BH05849

* (ಅಧಿಕ ಮಾಸದ ದೇವಸಗಳಲಲೆ ಫೆಬ್ರವರಿ 26ರಿಂದ ಮಾರ್ಚ್ 1ರ ತನಕ ಉಪವಾಸ, ದಾನ, ಧರ್ಮ ಹಾಗೂ ಸತಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು) ನನನ ದೇವರೇ, ನನನ ಅಗನಿ ಮತತು ಜಯೋತಿಯೇ, ನನನ ಗರಂಧವಾದ ಅಯ್ಯಾಮ್ -ಇ-ಹಾ (ಹಾ ದೇವಸಗಳು ಅಧಿಕ ಮಾಸದ ದಿನಗಳು)ದಲಲೆ ಹೇಳಿರುವ ದಿನಗಳು ಆರಂಭವಾಗಿವೆ. ವ್ಯಭವದ ದೊರೆಯೆನಿಸಿರುವ ಎಲಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನನಿಹಿತವಾಗುತ್ತಿವೆ. ಓ ಪರಭುವೇ, ನನನಲಲೆ ನಾನು ಬೇಡುಮದಿಷೆಟಿ ಈ ದಿನಗಳಲಲೆ, ನನನ ಅಜ್ಞಾಧಾರಕರಾಗಿರುವರೆಲಲ. ನನನ ಮಾರಗಾನುವರೆತಿಗಳಾಗಿ ಇರುವರೆಲಲ ನನನ ಪೆಯಾಪತಿಗೆ ಒಳಪಡುವಂತೆ ಅವರ ಆತಮಗಳಿಗೆ ಸಧಾನ ಕಲಪಿಸು. ನನನ ದೇವಯ ಜಯೋತಿಯ ಪರಭಾವವನನು ಅವರಿಗೆ ಕರುಣಿಸು. ಓ ಸವಾಮೆಯೇ, ಇವರೆಲಲ ನನನ ಸೇವಕರು ನನನ ಉಪದೇಶಗಳನನು ತಯಜಿಸುವಂಥ ಯಾವ ಕೆಟಿಟಿ ಯೋಚನೆಯೂ ಇವರ ಬಳಿ ಸುಳಿದಿಲಲ. ನನನ ಧಯೇಯಕಕಾಗಿ ಶರಣಾಗಿರುವರು. ನನನ ಆದೇಶಗಳನನು ಮನಸಾರೆ ಅಂಗೀಕರಿಸಿರುವರು. ನನನ ಗುಣಕನುಸಾರವಾಗಿ ನಿರಧಾರ ಕೈಗೊಂಡಿರುವರು. ಅವರ ಮುಂದೆಟಿಟಿರುವ ವೆಧಿಗಳನನು ಅಚರಿಸುತ್ತಿರುವರು. ನೀನು ವಿಧಾಯಕಗೊಳಿಸಿರುವ ನೀತಿಯನನು ಪಾಲಿಸುತ್ತಿರುವರು. ಓ ದೇವರೇ, ನನನ ಧರ್ಮಗರಂಧದಲಲೆ ನಿರೂಪಿಸಿರುವದನನಿಲಲ ಅವರು ಒಪಪಿರುವದಲಲದೆ, ಮಾನೆಯ ಮಾಡಿರುವದನನೂ ನೀನು ಕಂಡಿರುವೆ. ಪರಭುವೇ, ನನನ ಅಮೃತ ಹಸತದಿಂದ ನನನ ಅನಂತಕಾರಕ ಜಲವನನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವೆಧಿಸಿರುವ ಪರತಿಫಲವನನು ಸಪಷಟಿಪಡಿಸು. ನನನ ಸಮಕಷಮದಿಂದ ಹಾಗೂ ಸಮಾಗಮದಿಂದ ಅವರು ಹರಷೋನಮಾದರಾಗಲಿ. ಓ ದೊರೆಗಳ ದೊರೆಯೇ, ದೇನದಲಿತರ ಸಹಾನುಭೂತಿಪರನೇ, ಅವರಿಗೆ ಈ ಪರಪಂಚದ ಹಾಗೂ ಮುಂದಿನ ಪರಪಂಚದ ಒಳಳಿಯದೆಲಲವನನೂ ಕರುಣಿಸೆಂದು ಸೆರಗೊಡಡಿ ಬೇಡುವೆ. ನನನ ಸುತತ ಯಾರು ಇಡಿದು ಅನಸರಿಸುವರೋ ಅಂಧವರೊಡನೆ ನನನ ಜೀವಿಗಳು ಬಿರೆಯುವಂತೆ ಮಾಡು. ನಿಜಕಕೂ ನೀನು ಮಹಾಶಕತೆವಂತ, ಸರವಜ್ಞಾನಿ, ಎಲಲ ಬಲಲವನು.

Also in: ar, az, bg, bi, ca, cy, da, de, el, en, eo, es, fa, fi, fr, hi, hu, hy, iba, id, is, it, ja, kl, ko, lv, mg, ml, mt, ne, nl, pl, pt, ro, ru, sk, sm, sq, sv, ta, tl, uk, ur, vi, zh-Hans, zh-Hant

BH07426FOO

ಓ ನನನ ಪರಭುವೇ! ನನನ ಸೌಂದರಿಯವನನು ನನನ ಆಹಾರವನನಾಗಿಯೂ, ನನನ ಸಾನನಿಧಯವನನು ನನನ ಪಾನೀಯವನನಾಗಿಯೂ, ನನನ ಗುಣಾಗಾನವನನು ನನನ ಕೃತಿಯನನಾಗಿಯೂ, ನನನ ಸಮರಣಿಯನನು ನನನ ಸಂಗಾತಿಯನನಾಗಿಯೂ, ನನನ ಸಾಮರಾಜಯದ ಶಕತಿಯನನು ನನನ ನೆರವನನಾಗಿಯೂ, ನನನ ವಾಸಸೆಥಳವನನು ನನನ ಮನೆಯನನಾಗಿಯೂ ಹಾಗೂ ನನನ ವಾಸಸೆಥಳವನನು ನನನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು ಹೇರಿರುವ ನಿರಬಂಧಗಳಿಂದ ಶುಡಧೀಕರಿಸಿದ ಪೀಠವನನಾಗಿಯೂ ಮಾಡು. ನೀನು ನಿಜವಾಗಿಯೂ ಸರವಶಕತ, ಮಹಮಾನವಿತ, ಅತಿ ಪರಾಕರಮಶಾಲಿಯಾಗಿರುವೆ.

Also in: af, ar, az, bg, bn, bs, ceb, cy, da, de, el, en, eo, es, et, eu, fi, fr, gu, hi, ht, hy, iba, id, is, it, ja, kl, lb, mg, mi, ml, mn, ms, mt, ne, nl, no, ny, pl, pt, ro, sl, sm, sne, sq, sq, tet, th, tl, tvl, ur, vi, zh-Hans, zh-Hant

BH08600TES

ಓ ಸವಾಮೆಯೇ, ನನನ ಸಾಮೇಪಿಯವಿರುವವರಿಗೆ ನನನ ಪರೀಕಷೆಯೇ ಗುಣಗೊಳಿಸುವ ಔಷದಿಯೆಡೆದಂತೆ. ನನನನನು ಪರೀತಿಸುವವರಿಗಲಲ ನನನ ಖಡಗವೇ ಉತಸಾಹಪೂರವಕ ಆಕಾಂಕಷೆ ನನನನನು ಕುರಿತು ಹಂಬಲಿಸುವವರಿಗೆ ನನನ ಈಟಿಯೇ ಪರಿಯವಾದ ಇಚ್ಛೆ. ನನನ ಸತಯವನನು ಗರಹಿಸುವವರಿಗೆ ನನನ ನಿರಧಾರವೇ ಅವರ ಆಶೆ. ನನನ ದೈವಿಕ ಮಾಧುರಯ ಹಾಗೂ ನನನ ಫಿಯಾತಿಯ ದೇವಯ ಪರಕಾಶದಿಂದ ನನನ ಸಾಮೇಪಿಯಕೆ ಬರಮಾಡಿಕೊಳ್ಳುವಂತೆ

ಬೇಡುತ್ತೇನೆ. ಓ ದೇವರೇ, ನಮ್ಮ ಹೃದಯಗಳನ್ನು ನಿನೆನ ಜಿಜ್ಞಾಸ ಸಾಗರದಿಂದ ಜಾಗೃತಗೊಳಿಸು. ನಿನೆನ ಕೇಳತಿಯ ಪರಕಾಶದಿಂದ ನಮ್ಮ ಎದೆಗಳನ್ನು ಬೆಳಗಿಸು. -

Also in: af, ar, ar, az, bg, bs, ca, ceb, ceb, cs, da, de, el, en, es, et, fi, fr, hu, hy, iba, id, is, it, ja, ja, ky, lv, mg, ml, mt, ne, nl, pl, pt, ro, ru, sk, sm, sq, sv, ta, te, th, tk, tl, tvl, uk, vi, zh-Hans

BH09024

ಓ ಪರಭು, ನಿನೆನ ಭಗವಂತನೇ, ನೀನು ಪರಶಂಸಾರಹ ನಿನೆನ ಕೋಮಲ ಕರುಣಿಯತೆತ ನಿನೆನ ದೃಷ್ಟಿ ನೆಟಿಟಿರುಮದನೆನು ನೀನು ಗಮನಿಸಿರುವೆ. ನಿನೆನ ದೆವೆಯ ದೆಗಂತದತೆತ ನಿನೆನ ಕಣಿಣುಗಳು ಬಾಗಿರುಮದನೆನು ತಿಳಿದಿರುವೆ. ಅಷ್ಟೇ ಅಲ್ಲ, ನಿನೆನ ಕೊಡುಗೈ ಸವರೆಗದತೆತ ನಿನೆನ ಕೈಗಳು ಹೇಗೆ ಚಾಚಿವೆ ಎಂಬುದನೆನು ಬಲೆ. ನೀನೇ ನನಗೆ ಸಾಕೆ ನಿನೆನ ಶರೀರದ ಪರತೆಯೊಂದೂ ಅವಯವಮೂ ನಿನೆನಲೆ ಗೋಳಿಡುತ್ತಾ ಹೇಗೆ ಹೇಳುಮದು: “ವೆಶವದ ಪೇರೇತಿ ಪಾತರನಾದ ಹಾಗೂ ಸವರೆಗ ಮತತು ಭೂಮೆಯಲೆಲಿರುವ ಎಲಲ ವಸತುಗಳ ಮೇಲೂ ಪರಭುವಾಗಿರುವೆ ಮತತು ಭಕತರಾಗಿರುವವರ ಅಂತರಂಗದ ಆಶೋತತರದ ಪರತೆಬಿಂಬಮೂ ನೀನಾಗಿರುವೆ. ಸವರೆಗ ಮತತು ಭೂಮೆಯಲೆ ವಾಸಿಸುವ ಎಲಲರನೆನು ನಿನೆನ ಸಾಗರ ಸದೃಶಿಯವಾದ ಕರುಣಾಕಟುಕಕೆ ಆಹವಾನಿಸಿ ಈ ಕರುಣಿಯ ಬೇಡೆಗೆ ದೂರವಾಗಿರೆಸಪಟಿಟು ದಡವನೆನು ಮುಟಿಟಿಲು ಆಸವದವೆಲಲದಂಟೆ ಮಾಡಲಾಗಿರುವ ನಿನೆನ ಸೇವಕರಿಗೆ ಸಹಾಯವೆಸಗು. ಓ ಪರಮಾತಮನೇ, ಅವರನೆನು ನಿನೆನ ಸಂಪರಕವಲಲದೆ ಬೇರಾಮದರಿಂದಲೂ ಬೇರಪಡಿಸು. ನಿನೆನ ಗುಣಗಾನ ಹಾಗೂ ಪರಶಂಸೆ ಮಾಡುವಂತೆ ನೋಡು. ಅಲ್ಲದೆ, ಓ ದೇವರೇ, ಅವರಿಗೆ ನಿನೆನ ಕರುಣಿಯೆಂಬ ದೆರಾಕಷಾರಸವನೆನು ಒದಗಿಸಿ ಆ ಮೂಲಕ ನಿನೆನನಲಲದೆ ಮೆಕೆಕವರನೆನು ಮರೆಯುವಂತೆಯೂ, ನಿನೆನ ಧಯೇಯೋದೇಶಗಳನೆನು ಕುರೆತು ಸೇವೆ ಸಲಿಸುವಂತೆಯೂ ಮತತು ನಿನೆನ ಬಗೆಗೆ ಅವರು ಪೇರೇತಿ, ನೆಷೆಯೆಂದಿರುವಂತೆಯೂ ಅನುಗರಹೆಸು. ನೆಜಕೂ ಅವರ ಬೇವೆತಗಳ ಮೇಲೆ ಅಧಿಪತಿ ನೀನಾಗಿದೇಯೇ. ಅವರು ನಿನೆನಿಂದ ತಯಜಿಸಲಪಟಿಟರೆ ಅವರನೆನು ನೋಡುವವರಾರು? ನಿನೆನಿಂದ ದೂರಕೆ ಸರೆಸಲಪಟಿಟರೆ ನಿನೆನ ಸಾಮೇಷೆಯಕೆ ಬರಲು ಅವರಿಗೆ ಸಹಾಯ ನೀಡುವವರಾರು? ನಿನೆನ ಶಕತಿಯ ಬಗೆಗೆ ನನಗೆ ಅಪಾರ ನಂಬಿಕೆಯಿದೆ. ನೀನ ಬಳಿಯಲಲದೆ ಬೇರೆಯಲಿಯೂ ಸುಳಿಲಿಯುವ ನೆರಾಶೆರೆತನನೆನು ನಾಕಾಣೆ. ನೀನ ರಕಷಣಿಯಲಲದೆ ಬೇರೆ ರಕಷಣಿಯನೆನು ಅರಸಲು ಶಕೆಯವೆಲಲ. ನೀನ ಸುರಕಷತೆಯಲಲದೆ ಬೇರೆ ಯಾವ ಸುರಕಷತೆಯೂ ಇಲ್ಲ. ನೀನನನಲದೆ ಬೇರೆ ಯಾರನೇ ಆಗಲೆ ತನನ ಪರಭುವೆಂದು ಸೇವೆಕರೆಸಿದವನೆಗೆ ಸಂಕಟ ಪರಾಪತವಾಗಲೆ, ಭೂಮೆಯ ನೆವಾಸೆಗಳ ಮೇಲಿನ ಎಲಲ ಮಮತೆಯನೆನು ನೀಗಿದವರು ಪಾವನರು. ನೀನ ದಯಾಪರತೆಯ ಅಂಚನೆನು ಅಂಟಿಕೊಂಡಿರುವವರು ಧನೆಯರು. ಬಹಾರ ಈ ಜನರೇ ಸವರೆಗದಲಲಾಗಲೇ, ಭೂಮೆಯಲಲಾಗಲೇ ವಾಸಿಸುವ ಜನರ ಮೇಲಿನವರು. ನೀನಲಲದೆ ಇನನಾವ ದೇವರೆಯಲ ನೀನು ಅನಂತ, ಸರವ ಸಂಪನೆನ” ವೆಶವಗಳೆಲಲದರ ಪರಭುವಾಗಿರುವ ನಿನೆನಗೆ ವಂದನೆ.

Also in: af, az, bg, ca, da, de, el, en, eo, es, fj, fr, hr, hy, is, it, kl, lv, mg, ml, mt, nl, pl, pt, ro, ru, sm, sne, sv, ta, tl, uk, vi

BH09085

ಈ ಪರಾರ್ಥನೆಗಳನೆನು ಹದಿನೈದು ವರಷ ಮೇಲಪಟಿಟಿ ಬಹಾಯೆಗಳಗಾಗಿ ಉಪಯೋಗಿಸಬೇಕು. “ಧಾರವೆಕ ಸಮೂಹದಲೆ ಪರಿಸುವಂತಹ ಏಕೈಕ ಬಹಾಯೆ ಅನಿವಾರಯ ಪರಾರ್ಥನೆ ಇದಾಗಿದೆ, ಇದನೆನು ಒಬ್ಬರು ಪರಿಸುತೆರೆವಾಗ ಉಪಸೆಥೆತರೆಯಲರೂ ನೆಂತುಕೊಳಬೇಕು. ಈ ಪರಾರ್ಥನೆಯನೆನು ಹೇಳುವಾಗ ಸಂಪೂಜನಾ ಸೆಥೆಥೆಡೆ ಮುಖ ತೆರುಗಿಸುವ ಅವಶಯಕತೆಯೆರುಮದೆಲಲ.” ಓ ನಿನೆನ ದೇವರೇ! ನೀನ ಹೊರತು ಉಳಿದೆಲಲಮಗಳಿಂದ ಅಲಿಪತನಾಗಿ ತನನ ಮುಖವನೆನು ನಿನೆನಿಡೆಗೆ ತೆರುಗಿಸಿರುವ, ನೀನನೆನು ಮತತು ನಿನೆನ ಸಂಕೇತಗಳನೆನು ನಂಬಿರುವ ಈತ ನೀನ ಸೇವಕ. ನೀನ ಸೇವಕನ ಮಗ ನೆಜವಾಗಿಯೂ ನೀನೇ ಕರುಣಿ ತೋರುವವರಲೆ ಮಹಾ ಕರುಣಾಶಾಲಿಯಾಗಿದೇಯೆ. ಮಾನವರ ತಪೆಪುಗಳನೆನು ಮರೆಯಾಗಿಟಿಟು ಅವರ ಪಾಪಗಳನೆನು ಮನೆನಿಸುವಾತನೇ, ನೀನ ಔದಾರಯದ ಸವರೆಗಕೆ ಮತತು ನೀನ ಅನುಗರಹದ ಸಾಗರಕೆ ಯೋಗಿಯವಾಗಿರುವಂತೆ ಇವನೊಡನೆಯೂ ಷೆಯವಹರೆಸು. ಭೂ ಸವರೆಗಳ ಮೂಲಕೆಂತಲೂ ಮೊದಲಿನ ನೀನ

ಸರವಶರೇಷ್ಠ ದಯೆಯ ಆವರಣದೊಳಗೆ ಅವನಿಗೆ ಪರವೇಶ ನೀಡು. ಎಂದೆಂದೆಗೂ ಕಷಮಾಶೀಲನಾಗಿರುವ, ಮಹಾ ಉದಾರಿಯಾಗಿರುವ ನೀನಲದೆ ಬೇರೆ ದೇವರೆಲಲ. (ಆ ತರುವಾಯ 'ಅಭಾ ಓ ಅಭಾ' ಎಂಬ ಶುಭಾಶಯವನನು ಆತ ಆರು ಸಲ ಪುನರುಚ್ಚರಿಸಲಿ ನಂತರ ಈ ಕೆಳಗಿನ ಪರತೆಯೊಂದು ಶಲೋಕವನನು ಹತತೊಂಬತತು ಸಲ ಪುನರುಚ್ಚರಿಸಲಿ) ನಾವೆಲರೂ, ನೆಜವಾಗಿಯೂ, ದೇವರನನು ಆರಾಧಿಸುವೆಮ. ನಾವೆಲರೂ, ನೆಜವಾಗಿಯೂ, ದೇವರ ಮುಂದೆ ತಲಿಬಾಗಿಸುವೆಮ ನಾವೆಲರೂ, ನೆಜವಾಗಿಯೂ, ದೇವರಲಲೆ ಭಕತಿಯುಳವರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಸತುತಿಯನನು ಸಲಿಸುತತೆರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಕೃತಜ್ಞತೆಯನನು ಅರಪೆಸಲು ಶರಣಾಗತರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರಲಲೆ ತಾಳಮೆಯುಳವರಾಗಿರುವೆಮ. (ಮೃತರು ಸತರೇ ಆಗಿಡೆದರೆ ಹೇಗೆ ಹೇಳಲಿ : ಈಕೆ ನೆನನ ಸೇವಕೆ, ಸೇವಕಿಯ ಮಗಳು ಇತಯಾದೆ)

Also in: af, am, ar, ar, az, bg, bi, bn, ca, ch, cy, da, de, dgz, diu, el, en, eo, es, fa, fi, fj, fr, gil, haw, hi, ht, hu, hy, hz, hz, iba, id, ik, is, it, ja, kgf, kiw, kiw, kj, ksd, ky, ky, lb, med, meu, mg, ml, ml, mn, mr, nal, naq, naq, ne, nl, pl, pt, ro, ru, sk, sq, srn, sv, sw, ta, th, th, tk, tk, tl, tpi, tvl

BH09952

ಓ ಪರಭು ನನನ ದೇವರೇ, ನೆನನ ನಾಮದ ಸತುತಿಯಾಗಲಿ! ಯಾವ ನಾಮದ ಮೂಲಕ ಕಾಲಮ ನೆಂತು ಹೋಗಿತತೋ, ಪುನರಜೀವನ ಸಾಧಯವಾಗಿತತೋ, ಭೂಮೆ ಮತತು ಸವರಗದಲೆರುವವರೆಲಲರೂ ಭಯದೆಂದ ಕಂಪಿತರಾಗಿದೆದರೋ ಅದರೆಂದ, ನೆನನ ಬಳಿ ತೆರುಗೆ ನೆನನ ಧರಮಕಕೆ ಸಹಾಯ ಮಾಡಿದವರ ಹೃದಯಗಳನನು ಸಂತೋಷಪಡಿಸುವಂತಹ ನೆನನ ಕೃಪಾಸವರಗ ಹಾಗೂ ನೆನನ ಸುಕೋಮಲ ಕರುಣಿಯ ಮೋಡಗಳಿಂದ ವರಷಿಸುವಂತೆ ಮಾಡೆಂದು ನಾನು ನೆನನಲಲಿ ಪರಾರಥಿಸುತತೆಡೆದೇನೆ. ಓ ನನನ ಪರಭುವೇ, ನೆನನ ಸೇವಕರು ಮತತು ಸೇವಕಿಯರನನು ವೆಯರಥ ಭರಮೆ ಮತತು ತೋರೆಕಿಯ ಕಲಪನೆಗಳಿಂದ ಕಷೇಮವಾಗಿರೆಸು ಹಾಗೂ ಅವರೆಗೆ ನೆನನ ಅನುಗರಹದ ಕರಗಳಿಂದ ಮೃದುವಾಗಿ ಹರಿಯುವ ನೆನನ ಜಿಜಾನ ಬಲದ ಗುಟುಕನನು ನೀಡು. ನೀನು, ನೆಜವಾಗಿಯೂ, ಸರವಶಕತ, ಮಹೋನತ, ಸರವ ಕಷಮದಾತ, ಅತೆಯಂತ ಉದಾರಿಯೂ ಆಗಿರುವೆ.

Also in: ky, ml, ne, zh-Hans, zh-Hans, zh-Hans, zh-Hans, zh-Hant

BH10505

ಓ ನನನ ದೇವರೇ, ಓ ನನನ ದೇವರೇ, ನೆನನ ಸೇವಕರ ಹೃದಯಗಳನನು ಮೆಲನಗೊಳಿಸು. ನೆನನ ಘನ ಉಡೆದಿಶೆಯವನನು ಅವರೆಗೆ ಪರಕಟಿಸು. ಅವರು ನೆನನ ಆಜಿಇಯನನು ಪಾಲಿಸಲಿ. ನೆನನ ಶಾಸನಗಳನನು ಅನುಸರಿಸಲಿ. ಭಗವಂತನೇ, ಅವರ ಪರಯತನಗಳಿಗೆ ಸಹಾಯವೆಸಗು. ನೆನನ ಸೇವೆ ಸಲಿಸಲು ಶಕತಿಯನನು ಕೊಡು. ಅವರನನು ಅವರಷಟಕಕೇ ಬಿಡಬೇಡ. ಜಿಜಾನದೇವೆಗೆಯೆಂದ ಅವರ ಹೆಜಬೆಯನನು ಮುನನಡೆಸು. ಪರೇತಿಯೆಂದ ಅವರ ಹೃದಯಗಳನನು ಸೆಫೂರತೆಗೊಳಿಸು. ಸತೆಯವಾಗಿಯೂ ನೀನು ಅವರ ಸಹಾಯಕ ಮತತು ಪರಭು.

Also in: af, bn, bs, ch, chn, chr, co, cs, cy, da, dak, dgz, diu, diu, el, en, eo, et, fj, fo, fr, fy, gu, hi, hi, hr, ht, hur, hur, hy, hz, hz, id, ik, is, it, ja, kl, ko, ko, ksd, lb, lg, lkt, lv, med, med, meu, mh, mi, mic, mic, ml, mn, mn, ms, mt, nal, naq, ne, nl, no, nv, nv, ny, pap, pl, pt, ro, shh, sk, sl, sm, sne, sq, sr, srn, srn, srn, sv, sw, ta, te, th, tk, tl, tpi, tvl, tvl, tvl, tvl, uk, ur, ur, ur, vi, zh-Hans, zh-Hant

BH10688

ಓ ದೇವರೇ, ನನನ ದೇವರೇ, ನೆನನ ಪರೇಮಪಾಶವನನು ಬೆಗಿದಪೆಪೆಕೊಂಡು ನನನ ಮನೆಯೆಂದ ಹೊರಟಿರುವೆ. ನೆನನ ರಕಷಣಿಗೆ ಹಾಗೂ ಲಕಷೆಯಕಕೆ ಪೂರಣವಾಗಿ ಒಳಗಾಗಿರುವೆ. ನೆನನ ಪರೇತೆಗೆ ಪಾತರರಾದವರನನು ಯಾವ ಬಗೆಯೆಂದ ರಕಷಿಸುತತೆರುವೆಯೋ ಅದೇ ಪರೇತೆಯೆಂದ ನಾನು ದುರಮಾರೆಗೆಯಾಗದಂತೆ, ನೆಜಿಡೆಧ ನಡತೆಗಳಿಂದ ಕಾಪಾಡು, ತಿಳಿಗೇಡೆಗಳ ದುಷಟತನದೆಂದ ಉಳಿಸು, ನೆನನಿಂದ ದೂಡಲಪಟಟ ಕುಹಕೆಗಳಿಂದ ದೂರವೆಡು. ನೆನನ ಔದಾರಯ ಹಾಗೂ ಅದರದೆಂದ ನನನನನು ಸುಖವಾಗಿರೆಸು, ಆಮೇಲೆ ನನನನನು ನೆನನ ಪರಭಾವ ಮತತು ಬಲದೆಂದ ನನನ ಮನೆಗೆ ಹೆಂತಿರುಗುವಂತೆ ಮಾಡು. ನೀನು ಸತೆಯವಾಗಿಯೂ ಸರವಶಕತ ಸಂಕಟ ನೆವಾರಕ ಸವಯಂಪೂರಣ.

Also in: af, az, bg, bi, bn, bs, ca, cy, da, de, dgz, el, en, eo, es, fa, fj, fr, gil, ha, hi, hr, ht, hy, hz, id, is, it, kl, lg, lv, ml, nl, pl, pt, ro,

BH11209

*ರವರು ಚಿಕಿತ್ಸಕ ಮಧ್ಯಮ ಮತತು ದೇಶಭವೆಂಬ ಮೂರು ಅನಿವಾರ್ಯ ಪರಾರ್ಥನೆಗಳನ್ನು ಅನುಗೃಹಿಸಿರುವರು.
ಇವುಗಳಲ್ಲಿ ಯಾವುದಾದರೊಂದನ್ನೂ ಅಯ್ಯದುಕೊಂಡರೆ ನಾಮ ನಮಮ ಕರತವೆಯವನು ಪಾಲಿಸಿದಂತಾಗುವುದು)
ಚಿಕಿತ್ಸಕ ಅನಿವಾರ್ಯ ಪರಾರ್ಥನೆ

*(ಪರತೆ ದಿನ ಮಧ್ಯಾಹ್ನ 12 ಗಂಟೆಯಿಂದ ಸೂರಯಾಸೆತದೊಳಗೆ ಒಂದು ಬಾರಿ ಕಡೆಡಾಯವಾಗಿ ಪರಿಸಲೇಬೇಕಾದ
ಚಿಕಿತ್ಸಕ ಅನಿವಾರ್ಯ ಪರಾರ್ಥನೆ)

ಓ ನನನ ಪರಮಾತಮನೇ, ನಿನನನನು ಅರಿಯಲು ಹಾಗೂ ಆರಾಧಿಸಲು ನನನನನು ನೀನು ಸೃಷ್ಟಿಸಿದೆ. ಅದಕ್ಕೇ ನಾನೇ
ಸಾಕಷ್ಟಿ. ನಾನು ಬಲಹೀನ, ನೀನು ಬಲಶಾಲಿ ನಾನು ಬಡವ, ನೀನು ಸಿರಿವಂತ, ಇದನನು ನಾನು ಸಾರಿ ಹೇಳುತ್ತೇನೆ.

ನೀನಲದೆ ಬೇರೆ ದೇವರಿಲ್ಲ, ಆಪತತಿನಲಿ ನೀನೇ ರಕಷಕ ಸವಯಂಪರಿಪೂರ್ಣ.

Also in: af, am, apm, ar, az, be, bg, bi, bs, ca, chn, co, cr, cy, da, dak, de, dgz, dih, diu, el, en, eo, es, fa, fi, fj, fo, fr, fy, gil, ha, haw, ho, ht, hu, hur, hz, hz, iba, id, ik, is, it, ja, kiw, kl, km, ksd, lb, lg, lkt, lkt, lkt, lt, lv, med, meu, meu, mg, mh, mi, ml, moh, mt, nal, naq, ne, nl, no, nv, ny, oj, pap, pl, pot, pt, ro, ru, se, shs, sk, sne, sq, srn, sv, sw, ta, te, th, thp, tl, tpi, tvl, ur
